

UNIVERSAL
LIBRARY
OU_198913
UNIVERSAL
LIBRARY



ಅಲ್ಲಾ ಹೋ ಅರ್ಕಬರ!

ತಿಖಣ:—

ಗೋಪಾಳ ನಾರಾಯಣ ಕಚ್ಚಿಗಿ,
ಷಟ್ಕುಲ ವೂಸ್ತುರ, ಕಳೆಕಾಶೂರ.



ತಿಖಣ:—

ಯ. ಗು. ಕುಲಕರ್ಣ್ಯ

ಸಂ. ಸ. ಚ. ಅನಂದವನ.



ಇದು ಅನಂದವನ-ಅಗ್ರಹಿಯ ಶ್ರೀ ಶೈವಾದ್ಯಪ ಪ್ರಿಯಂಗ ಪ್ರಸ್ತಾನ
ಫ. ಚ. ರಾಜ್ ಅನರಿಂದ ಮುದ್ರಿಸಲ್ಪಟ್ಟತು.

ರಂಗಾನ

ಬೆಳೆ ಗ್ರಂಥಾಲಯ.



ಅಲ್ಲಾಹೋ ಅರ್ಕಬರ!



೦

ಶ್ರೀರತ್ನಾಲದ ಗೋಧೂಳೀ ಸಮಯವೈ. ಆಸ್ತಿಮಾಯ ಸೂರ್ಯನೇ ತೇಷಕಿರಣಗಳು ಆಕಾಶವಶ್ವಿ ಅಲ್ಲಿಲ್ಲಿಗೇ ಇವ್ವ ಸಣ್ಣ ಸಣ್ಣ ಮೇಘಸುಂಜಗಳನ್ನು ನಾನಾಬಣ್ಣಗಳಿಂದ ರಂಜಿಸುತ್ತಿಂದ್ರಿಯೆ. ತಮ್ಮ ತೇಷಸೆಂಬಗಿನಲ್ಲಿಯೇ ವಿಲೀನವಾಗೆತ್ತಿದ್ದವೈ ಪಕ್ಷಿಮ ದಿಕ್ಕಿನಲ್ಲಿ ಸಂಧಾರ್ಥ-ಸಂದರ್ಭ ಮುಖ್ಯ ಸಂಧಾರ್ಥಾಯೆಯ ಶೇರಿಗನ್ನೇ ತೆರುವುದೊಂಡು ದಾಪ್ಯದಕ್ಷಿಯ ಚಂದ್ರ ಮನನ್ನು ಎದುಗೊಳಿಸ್ತು ಲಕ್ಷ್ಯ ಸಿದ್ಧಾಗಿದ್ದು ಇಂ.

ಶ್ರೀಮಾಗಿ ಸೂರ್ಯದೇವನು ಪಕ್ಷಿಮಾಂಗನೆಯ ಅಂಗಸುಖದಲ್ಲಿ ವಿಲೀನವಾದನು. ಚಂದ್ರನು ಪೂರ್ವಾಕಾಶವನ್ನು ತನ್ನ ಧವಲಕಿರಣ ಗಳಿಂದ ಶೋಭಾಯವಾನಗೊಳಿಸತ್ತೆಹಾದಿದನು. ಅತ್ಯಲ್ಲಿ ಶೀತೋಷಣೆ ಮಂದಮಾರುತನು ಅದೇ ಅರಳುತ್ತಿರುವ ಮಲ್ಲಿಗೆ, ಸಂಪುರ್ಣ, ಜಾಚಿ, ಪನ್ನಾಗೆ, ಕುಮುದ ಪುಷ್ಟಿಗಳ ಸುಗಂಥನನ್ನು ಬಿರುತ್ತಿ ನಿರಂತೀಯಾದವರಿಗೂ ಕೂಡ ಭೂತಕಾಲದ ವಿಶ್ವೇತಿ ಮನ್ನು ಶೈಳಿಕಾಲವಾದರೂ ಮಾಡುತ್ತಿದ್ದನು. ಇಂಥ ವೇಳೆಯಲ್ಲಿ ಗೌಡರಾಜಭಾನಿಯ ಆರಮನೆಯ ಹತ್ತಿರುವ ಉದ್ದ್ಯನದಲ್ಲಿಯ ಹಿಂದು ಸಂಗಮರವರೀ ಶಿಶಿಯ ಮೇರೆ ಹಿಬ್ಬಪ್ರಾಧಿಯುವಕನ್ನು ಚಿಕ್ಕಬಾಲಿಕೆಯು ಕ್ರಿತಿದ್ದರು. ಇಬ್ಬರೂ ಅತ್ಯಾವಿಚಾರದಲ್ಲಿ ಮಗ್ಗಾರಾಗಿ ಪ್ರಕೃತಿಯ ಸರಜ ಶೋಭೆಯನ್ನು ಸೇರಿಯತ್ತ ಕ್ರಿತಿದ್ದರು. ಮತ್ತು ಗೆಂಬೀರವಾದ ಹೊನವನ್ನು ಧರಿಸಿದ್ದರು. ಇಂಥಿಯು ಇನ್ನಿಬ್ಬಿತೆಯನ್ನು ಭಂಗಮಾಡಿ:—‘ಇಲ್ಲಿ ಇದು

ಅವನ್ನು, ಸೂರ್ಯಾಸ್ತದ್ವಾರೆ ಮತ್ತು ಚಂದ್ರೋದಯ ಇವೆರಡರಲ್ಲಿ ಯಾವದು ಸುಂದರವಾದದ್ದು?" ಎಂದಳು.

ತಂದೆಯು— ಅವನ್ನು, ಏಕೆಂದು ಚಂದವೇ. ದೇವರ ಶೃಷ್ಟಿಯಲ್ಲಿ ಸ್ವಾರ್ಥವಿಹಿನೆ ಪದಾರ್ಥಗಳೇ ಇಲ್ಲ.

ಮಗೆಳು ಪ್ರತಿ ಮಾತಾಡದೆ ಆಕಾಶದ ಕಡೆಗೆ ನೋಡಹತ್ತಿದಳು. ತಂದೆಯು ಕ್ಷಣಿಕಾಲ ಸುಮೃದ್ಧಿ ನಂತರ— ನಿಸರ್ಗಶಿಲೋಭಿಯು ಸಹಜ ಸುಂದರವಿದ್ದರೂ ಮನುಷ್ಯರ ರುಚಿಭೇದದಲ್ಲಿಯೇ ತಾರತಮ್ಯವು ಹಂಡೇ ವಸ್ತುವು ಎಲ್ಲರ ಪ್ರತಿಗಿ ಪಾತ, ವಾಗೆಲರಿಯಂತು. ಒಂದೇ ಮುಖದಲ್ಲಿ ಆನುದರ್ಶನೀತ ನೇಯ, ನೈಕ, ಕ್ಷಣಿದಲ್ಲಿ ದುಃಖಾಶ್ಚರ್ಗಣನ್ನೂ ನೋಡುತ್ತೇವೆ ದೇವರಿಗೆ ಎರಡೂ ಚಂದವೇ. ಹಂದು ಸ್ವಿಗ್ರಹಂದರ, ಮತ್ತೊಂದು ಭೀಷಣಸುಂದರವು.

ಮಗೆಳು ಮುಗೆಳು ನಗೆಯಿಂದೇ— ಅವನ್ನು, ಈ ಎರಡಳಿಗೆ ನಿಸಗಿಯಾವದು ಪ್ರಿಯಾವಾ?

ತಂದೆ— ನನೆಗೆ ಸೂರ್ಯಾಸ್ತಕ್ಕಿಂತ ಚಂದ್ರೋದಯನೇ ಪ್ರಿಯವು; ಯಾಕಂದರೆ, ಸೂರ್ಯಾಸ್ತದಲ್ಲಿ ವಿಷಾದಘಾರಿತ ನಿರಾಶೆಯು ಅಡಕವಾಗಿ ರುಂದು. ಆದರೆ ಆದರೆ ನೀಕನೆಂದ ಮನುಷ್ಯನೆ ಆವಾಸನವು ಕಡಿಮೆ ಯಾಗಿ ಸುಂದರ್ಯಗಿಯಾಗುವನ; ಆದರೆ ಚಂದ್ರೋದಯವು ಮನುಷ್ಯನಲ್ಲಿ ಸವಕ್ಕೆತನ್ನೆನ್ನುಂಟು ಮಾಡುವದು. ಆದರೆ ಸ್ವಿಗ್ರಹ ತೆಯಿಂದ ತವ್ತಿಕ್ಕುದ ಯಾವು ಈಡಿ ತಂತ್ರಾಗುವದು; ಮನೋರ್ಥಾಂತಿಯ ಉದ್ದೇಶವಾಗುವದು. ಈರಾಜ ನನೆಗೆ ಚಂದ್ರೋದಯನೇ ಉತ್ತಮವೇಸುವದು.

ಮಗೆಳು ಗಂಭೀರಾಧಾರವದಿಂದ— ಅವನ್ನು, ಜಗತ್ತಿನಲ್ಲಿಯ ಈ ವಿಡಿತ್ರ ಸ್ವಾಯವನ್ನು ನೋಡಿದಿರೂ? ಮನುಷ್ಯನು ಎಷ್ಟೇ ಪ್ರತಿಭಾವಾಲಿ ಇರಲಿ, ಶಾರನಿರಲಿ, ಉದಾರನಿರಲಿ. ಅವನ ಅಧಿಕಾರ ಇರುವ ವರೆಗೆ ಅವನಿಗೆ ಗೋಪಣಾ. ಅವನ ಅಧಿಕಾರವು ಹೊದೆ ಕೂಡಲೇ ಯಾರೂ ಅವನ ಕಡೆಗೆ ಇಂತ್ತು ಸದೆ ನೋಡುವದಿಲ್ಲ. ಮತ್ತು ಅಧಿಕಾರವ್ಯಾಪ್ತವನು ಹೇಳಿ ಇರಲಿ, ನೀಜನಿರಲಿ. ಜನ್ಮ ಅವನಿಗೇ ಹೆಚ್ಚು ಆದರ ಮಾಡುವರು. ಇದು ಮಾನವ ಜಾತಿಯ ಸ್ವಾರ್ಥದ ಪರಿಕಾರವಲ್ಲವೇ? ನೋಡು, ಜಗತ್ತಿನ ಅಂತರ್ಮಾನ ಪ್ರಾಣಿಸುತ್ತ ಮಾಡಿಯಾಗು: ಕೊಂತ ಇಕ್ಕೆ ಮಂಳಾಳಿದಲ್ಲಿ

గౌరవన్ను కళకోళ్లువను. శలంకితనాద జుధుమన్నే త్రైష్టు నేనిసికోళ్లువను!

తండెయు గౌప్రాజ్ఞద యువరాజనాద “ఆజిమను” బాలీయు అనే మగులు “ఆజిమనుతారా.” ఆజిమనువి థురను. మగళ మేలి ప్రీతియు బకళ. అవళు రూపదల్లి రూమ గాణ దల్లియు తాయియ ప్రతిచింపనాగిద్దులు అను మగళ భావ శూరిత గంభీరమాతుగాంద ఆనందకొంద ఆవళన్ను ఎదేగి ఆవచ కొండు: —మగ్గు, ఆకమానా, నిన్న విచారపు జ్ఞాత్తునల్లియ అను భవికరన్ను కూడ నాటశువంతిదే. ఎష్టు దూరద్వాష్టుయు రాజ నిఱతి, ధమునిఱితగళల్లియు కూడ నిన్న విచారగులు ఎల్లాన్ను దంగు బడిసుత్త వే, ఎందను

అకమానళు కెలవు హూత్తు గంభిరభారదింద ఆకాశచ కదేగి నోది తండెయన్ను కురితు: —ఆప్మా, ఓందు విషయదళ్లు నిన్న విచారవన్ను కేళబీళేందు బయి దివశదింద సుసహిన్నెల్లిరూపదు.

ఆజిమ: —ఆదశ్శేకే సంకోచపు? నినగాళ ఉచ్చారశ్శులు నేనగే జగ్గత్తునల్లియే ఇల్ల.

అకమాన: —ఉంచేయ చుసఱ్ఱు పెరక్కి నిఱ్ము ఆచామ్మ హేమీ ప్రీతిశువి

ఆజిమ: —ఇదరల్లీను? ఉందుగులు ఉందుగళన్ను ముకల్లు నెరు ముసల్లునరన్ను ప్రీతిశువదు సంకషిపింది.

అకమాన: —ఆప్మా, ఇమ సామాన్య జనర మాకు; ఆదరే నీను భావి గౌప్రాజ్ఞనాన్నటిను. అందచిక స్వభాతియవరన్నే కేళ్లు ప్రీతిశువదు నినగే యోగ్యపాదిఱేను?

ఆజిమ: —నాను ఉందుగుల్లే కేళ్లు ప్రీతిశబేందు ఉన్న అభిన్నాయవేను? అకమాన, ఇదు నిన్న కశ్చ గృహిలేయు నాము స్వజాతియ జనర సమాయదింద ఉండగాన్ను చూతాతన మాడి కొండిరువేచు. ఈ స్వజాతియవరన్ను బోష్టు అవసన్న హేళ్లు మనకే నాడిదలే న్యాయనాదితే? ఇదు ఆచ్ఛాపు. సామ్మాజ్య

ಎಂಬವು ಅಕ್ಕಪತ್ನೆಗ್ಗೆ ರಾಜಕಾರ್ಯ ಸ್ವಜಾತಿಯ ಗೌರವ ಮತ್ತು ಸಂಪತ್ತಿಯ ಹಳ್ಳಿಗಳ ಸಂಖಾರಿಯಾಗಿದೆ? ಇದಲ್ಲದೆ ಪರಧನರೆ ದವರಿಗೆ ಆಶ್ರಯ ಕೊಡಬೇಕು ರಾಜನೀತಿಯಾಗಿ. ಇದರಿಂದ ಸ್ವರಾಜ್ಯವು ರಸಾತಕ್ಕೆ ಜೋಗೆಬೇಕು.

ಅಕಮಾನಳು ಮುಗ್ಗೆಳಿನಗೆ ನೆಕ್ಕಿ:— ಅವಾಗಿ, ನೊದಲು ಸೆನ್ಸೆ ಮಾತ್ರ ಕೇಳು. ನಿನಗೆ ನಾನೋಬ್ಬಿಕೇ ಮಾರ್ಗಾರುವೆನೆಷ್ಟೇ? ನೀನು ಇರಾಜದಿಂದ ಹಬ್ಬಿ ಸಾಕುವುಗಳನ್ನು ತಂದಿರುವಿಯೆಂದು ಭಾವಿಸು. ಇಬ್ಬರು ಮಹ್ಕುಳಲ್ಲಿ ನೀನು ಯಾರನ್ನು ಹೆಚ್ಚು ಶ್ರೀತಿಸುವಿ?

ಆಜಿನು:— “ನಿನ್ನನ್ನು”

ಅಕಮಾನಃ— ಇದು ಯೋಗ್ಯವಲ್ಲ. ನಿನ್ನಿಂದ ಶ್ರೀತಿಯನ್ನು ಕೂಡಿಕೊಳ್ಳುವ ಕಕ್ಷೆ ನಂಗಿರಾತ್ಮಿದೆ. ನಾನು ಇಟ್ಟಿಂದಲಾದರೂ ನಿನ್ನ ಕಡೆಯಿಂದ ಶ್ರೀತಿಮಾಡಿಸಿಕೊಳ್ಳುವೆನು; ಆದರೆ ಆ ಸಧಿಯು ಸಾಕುವುಗಳಿಗೆ ಹೇಗೆ ಒಬಚೆಕೂ? ನೀನು ಶ್ರೀತಿಸದಿದ್ದರೆ ಆವಳು ಮನಸ್ಸಿನಲ್ಲಿಯೇ ವ್ಯಾಖ್ಯಾತಾರ್ಥಿಗಳಿಗೆ ಅದೇ ಪ್ರಕಾರ ದೀನ ದೃಷ್ಟಿಯಿಂದ ನಮ್ಮನ್ನು ನೀಡಿಕೊಂಡಿರಿರಿನ ಹಿಂದುಗಳನ್ನೇಲೆ ಹೆಚ್ಚು ಮನಕೆ ಮಾಡುವದು ಮಾನವಿ ಈತವ್ಯಾಪ್ತಿ.

ಆಜಿನು:— ಮಾರ್ಗಿ, ನಿನ್ನ ಮಾತ್ರ ಯೋಗ್ಯವಾಗಿ ತಂಡರೂ ಇಲ್ಲಿ ಆ ಪ್ರಕಾರ ನೆಡೆಯುವದು ಅಸಂಭವವ್ಯಾ. ನೀನು ಜೋಡಿಂತೆ ಹಿಂದಿನ ಜನರು ವಿಧೇಯರಾಗಿ ನೆಡೆಯುವವಿಲ್ಲ; ಅವರು ಮುಢಲ್ಯಾನೆಂದೇ ತಮ್ಮ ಸಂಪಾದ, ಧರ್ಮ, ಜಾತಿಯ ತಕ್ರೇಳಿಂದು ತಿರಿಯತ್ವಾರೆ. ಅವರು ತಕ್ರುಗಳಿಂದು ತೇರು ವರ್ತಿಸುವಾಗ ನಾವು ಮಿಶ್ರಿಂದು ಆಲಿಂಗಿಸುವದು ಹೇಗೆ?

ಅಕಮಾನಃ— ನೀಡಿಕೊರು ಆರಂಭದಲ್ಲಿ ಗೆದ್ದ ವರನ್ನು ತತ್ತ್ವಗಳಿಂದು ಏಳಿಕುವದು ನಿಜವ್ಯಾ; ಆದರೆ ಗೆದ್ದ ವರು ತಮ್ಮ ಉದಾರಕ್ಷಯದಾದ ವರ್ತನಾದಿಂದ ಅವರ ಮಾನಕ್ಕುನ್ನು ಆಕರ್ಷಣ ಮಾಡಿಕೊಂಡು ಅವರಲ್ಲಿ. ಬಂಧು-ಭಾವನೆಯನ್ನು ನಾ ಕ್ಷಿಪ್ರ ರಚಿಸಿ: ಹಿಂದೆನಿಸಿದಾಜನೀನು ಸಾಮಾನ್ಯವೇ? ಇಂದು ಆಲೋ ಮತ್ತೆಲ್ಲಾಗುಂಟಿರುತ್ತಾನೆ ತಕ್ರೇಯ ಆಧಿಕ್ಯಕ್ಕು ಹಂತಿದ್ದರೂ ಆವರ ಸ್ವಾತಂತ್ರ್ಯ ತಯಾರಿ ವಿಷಯ ಪ್ರರಾಜನಿದ್ದು? ಆವರು ಸ್ವದೇಶವನ್ನು ಮಾತ್ರವಿನ

సమాన ఎణిశువదు. అవర ధనూభి రూపువ ముందే జీవితై బెలీ ఇరువదే? అవరేను ఒఁనెవియురే? అవర లుదార కృదయకై కృపణతనవై బందిమవదే? ఇంథ వియుఁ బలకాలియాద సమాజవై ఇంది ఆక్షేచలక, ఆలశ్శ, ఆస్టేక్క వేండలాదవుగాంద రాజ్యవన్ను కళకొండు ముర్లాక్కన ధమాద వాందే తలిబెంగిసి కొండు నింతిరలు, నావు నవ్వ లుదారనతానదింద నమ్మ బగ్గ ఆవరల్లిరువ ఆవిశ్వాసవన్ను నాతపదిః, నవ్వ బగ్గ ప్రేమవన్ను కుట్టిసి కొండు అవరింద నవ్వ ధమాద నిజవాద లక్కయేంయన్ను మాడి కొళ్ళబేళు ఇల్లదిద్దరే బుద్దినుష్టిద శంకచదంతిరువ అవర కాయుఁ ఆభిమానగళు నవ్వ హీనెవతానదింద ఇంగ్రేతోండు నమ్మ కాలమేలే నావే లలు, కాకికొళ్ళవ అవిజంరక్కే ఎడే గెంట్టంతాగుత్తదే. నినే ఇచ్చిర మాడు.

ఆజిను:—అతమాన, ఇదెంథ విజాఁనై? ఆజార-విజార-ధమా వేండలాదవు నమ్మవై మత్తు హండొజనరవు ఒండ కొండు తోర విరుద్ధవై హీగిద్దు అవరే కేళ్ళ గౌరవ కొడువదు యావ ముసలాక్కననిగి షిస్టిగేయాదిక్క?

అతమాన:—నాను ముసలాక్కనరిగి హిందిధమాపన్న స్క్రోరసలకై హేళువదిల్ల నవ్వ పవిక్ర కురువైనవై పరధమాద చ్ఛేషవన్నే మాకిరేఁదు హేళువదిల్ల అవరూ నావుఁ కుదే దేకదల్ల హందే తాయియి. తేండేశు మేలే ఇమాగా, కిబ్బరన్నొబ్బరు ద్వేషించది సొక్కుదిందలు, ప్రేమదిందలూ, బ్యాండిందలు నదెయబేంబుదే నన్న లద్దేకవై ఇల్లదిద్దరే ఎరడూ ధమాగళు సిరత్తదింద గౌరవనన్న కాయ్యుకొళ్ళదే ఆ దేకవై ఆస్టేరాష్ట్రగళ పాలాగువదు.

ఆజినునిగి వ ఈ ఆ ఇచ్చాతాక్క సూక్తఁఁంద ఆనందవాయితు. అవను:— ఇకవూరు ఆ హీళుజాగిశ్లు వ్యక్తవుఁఁఁగువ ఒగ్గ కేగో?

అతమాన— అప్పు, హిండు-ముసలాక్కనాల్లియ ప్రేమవై

ಅಲ್ಲಾ ಹೊಂಡಿ ಆಚಬರ.

ಅಣ ಕವ್ಯಾಂದಿರ ಪ್ರೇನುದಂತೆ ಅಂತರಂಗದಲ್ಲಿ ಉದ್ಭವಿಸಬೇಕು. ಯಜಮಾನ ಮತ್ತು ಸೇವಕ ಇವರಲ್ಲಿಯ ಪ್ರೇನುದಂತೆ ಇಬಾರದು ಇಬ್ಬರ ಆಯುಧಗಳು ಮಿಲಿಟರಾಗದೆ, ಇಬ್ಬರ ಹೃದಯಗಳು ಹಂದಾಗಬೇಕು. ಇಪ್ಪಾ, ಯಾವ ದಿನಸ ಹಿಂಡು ಮುಸಲ್ಲಾನರಲ್ಲಿ ಈ ಪ್ರಕಾರ ವ್ಯಾಪ್ತಿ ಪುಂಟಾಗುವದೀರೇ ಆ ದಿನಸವೇ ತಖ ದಿನಸವು. ಹಿಬ್ಬರ ಆಚಾರವಿಚಾರಗಳಲ್ಲಿ ಉತ್ತಮನಾದನ್ಯಾಗಿಸ್ತು ಮತ್ತೆಂಬ್ಬರು ಅನುಸರಿಸಬೇಕು. ಅಪ್ಪಾ, ನೀನು ಭಾವೀ ಸಾಮಾಜಿಕ ನು. ನಿನ್ನ ರಂಜ್ಯದಲ್ಲಿ ಇಂಥ ಅಪ್ಪಾವೇ ಬಹ್ಯವುಂಟಾದರೆ ನಿನ್ನ ಕೀರ್ತಿಯು ಅಜರಾವರವಾಗುವದು.

ಇಬ್ಬರ ಕಣ್ಣಗಳಲ್ಲಿಯೂ ನಿರ್ಲು ತಾನೇ ಹೊಗೆಹತ್ತಿದವು ಅಜಮನು ಮಗೆಷಿನ್ನು ಎದೇ ಆವಚಿಂತಾ:— ಇವರಾಗಿ. ನಾನು ಈವರಿಗೆ ಹಿಂಡು-ಮುಸಲ್ಲಾನರಲ್ಲಿ ಭೇದವೇಣೆಲ್ಲಿ. ಸಾಮಾಜಿಕವದವು ನನಗೆ ದೋಡರೆ ನಾನು ಹಿಂಡುಜನರ ಸಂಗಡ ಹೆಚ್ಚು ಮಂತೆಯಿಂದ ನಡೆಯುತ್ತೇನೇ.

ನ್ನೆ

೨

ಫದ್ದಿನನು ಗೌಡದ ಬಾಡಕಾಗುವು. ತಾರಾಂತಿಕ ಅಜಮನು ಅವನ ಹೀರೇಹೆಂಡತಿಯ ಮಗನು ಒಕ್ಕೆ ಹೆಂಡತಿಯ ಹೆಚ್ಚಿಯಲ್ಲಿ ನೆನೆರಿತ್ತೆತಹನ್ನಾಗ ಮಗನು ಇನ್ನನು. ಅವನು ಇಜಿನುನಿಗಿಂತ ಹೀರಿಯನು. ನೆನೆರಿತ್ತೆನು ತಾನು ಹಿರಿಯವನಾದ್ದು ರಿಂದ ಯಾವರಾಜನು ತಾನೇ ಎಂದೂ, ಅಜಮನು ಹೀರೇ ಹೆಂಡತಿಯ ಮಗನಾದ್ದು ರಿಂದ ತಾನೇ ಯಾವರಾಜನೆಂದೂ ಹೆಚ್ಚೊಳ್ಳತ್ತಿದ್ದರು. ಈ ಪ್ರಕಾರ ರಾಜಕುಟುಂಬದಲ್ಲಿ ಅಂತಹ ಕಲಹವಿದ್ದರೂ ವಿಲಾಸಭೇದಗಿಯಾದ ಸ್ವಿಳಿದ್ದಿನನು ಭೋಗೆನಿಲಾಶದಲ್ಲಿ ಮಗ್ನಾಗಿ ಈ ಬ್ರಹ್ಮ ಭವಿಷ್ಯತ್ತಿನ ವಿಜಾರಣನ್ನೇ ಮಾಡಿದ್ದಿಲ್ಲ. ಈ ಅಂತಹ ಕಲಹವು ದುಬಾಡದ ಎಲ್ಲಾನ್ನಿಂದ ತನಕ ರಾಜುತ್ತಿದ್ದರೂ ಅವನು ಅದರ ಬ್ರಹ್ಮ ಸ್ವಲ್ಪ ಶಲೋಽಚನೆಯನ್ನು ಮಾಡಿದ್ದಿಳ್ಳ.

ಕ್ರಿ. ಕ ೧೧೧೦ ರಲ್ಲಿ ಗೋಕರಾಜ ಮಾತ್ರ ಬಿಂಬ ರಂಜಾಲಕ್ಷ್ಮಿಂದಿನ ನಿಂದ ಪಣಾಣ ಹಸ್ತಗತಪಣಿ ಸುಮಾರು ನೂರ್ತ್ಯಿವಕ್ಕು ವಣಗಳಾಗಿ

ద్వార ఈ విగే పతాకును వాన్ ఎంచెంతే డాజ్యూశారభారవన్ను మాడిద్వారు ఓంధూజనురు తాతపియుఁఁఁగాద్విల్ల. గౌధదంబార దల్లి భాద.డి.ఎత్తు సానాళ్లల ఎంచు ఎరడు బృణ్ణుజు మనేతనే గళు తోయుఁఁఁదల్లి, ముఖుద్వితపదల్లి ప్రసిద్ధ వాగిద్వార. స్నేహ్వీననే శాలదల్లి సానాళ్లల మనేతనెద గౌరవవు కోగి, భాదుడి. ఎన్నె తనెద గౌరవవు వాత్ర కాగే ఇత్తు. ఈ మనేతనెవు బాదకకు నీ వశక్కే షందు రథపాయి మాక్ర తస్మాకొడుత్తిత్తు అదండ ఇదక్కే ‘మాపాయిమాలా’ ఎందు అన్నత్తిద్వరు. ఆగే ఆల్లి రాజు గిణీత నారాయణనేంబువను ఇమ్మ అవన వజ్ఞస్న్య స్నేహ్వీననే దరబారదల్లి బహా ఇత్తు.

ఎండుకుత్తర ఆంకణకెలచించ దెరబారదల్లి ఏరపు బణగులు దవు ముసల్మానెల్లిరు నెసితే కథన పశ్చవన్నో, ఓందుగేళు ఆజీవ.న పశ్చవన్నో సమఫనే మాడకత్తిదరు. ఆగే సామాన్య ముసల్మానెల్లి ఓందుకి ద్వేషవు ప్రబలవిత్తు. యోగ్య శమయవు దొరికాగే ఓందుగేళ మానమిండనే మాడలు ముసల్మానెరు సిద్ధరు. ఇదెల్లిక్కు ఓందుగేళ అస్పేక్టువు లాంగేలజాలనపూ కారణవు. జయకాలి చూద ముసల్మానెర విక్షేపు అవర ప్రతియేందు కాయఁదల్లి ఆవరిగే జయవన్ను ఉందుకొడుత్తిక్కు.

ఆకషాక్కాగి స్నేహ్వీననే మరణ కోందిదను అవన మరణ కాతీయు లాంల్లి పూఛ గోత్తుగేపదలోళగే నెసిరితను ముసల్మాన వచ్చత్తుగేళ పదుాయుదొండ ‘కానుద్విన్’ ఎంచి బిపాధియన్ను ఘరిసి, సింకాశనెవన్నేరిదను. ఇదెళ్ల కాయఁవు షందు జ్ఞానదల్లి అయితు. దుచ్చేపియాద ఆజీమనిగే సింకాశనెవు షత్తు ష్గిరలి, జీవద మేలే గండాంతరవు బంతు. తాను మగి మాకు కేఇ ఓంధూ-ముసల్మానెన్ను సమయస్థయింద నేఱిదిమ్మ అస్మాయపాయితెందు అవను భావిషిదను. ఈ ప్రకార అవను విజారమఁగ్గనాగిరలఁ, ఆతమానశ. ఆల్లిగే షందళు. ఆజమను వఁగేళన్ను నోఇఁ సిట్టుసిరు చిట్టుః - ఆతమాన, నేఱిదిభా,

ನನ್ನ ದುರದೃಷ್ಟವನ್ನು? ರಾತ್ಯಾವಂತೂ ಹೋಯಿತು, ಇನ್ನು ನಿನ್ನ ಸಂರಕ್ಷಣೆಯ ಬಗ್ಗೆ ಬಹಳ ಚಿಂತೆಮಂಟಾಗಿದೆ. ಅವನ್ನು, ಇನ್ನು ಯಾರಾಶ್ರಮಕ್ಕೆ ಹೋಗೇಲಿ?

ಅತಮಾನಶು ಹುಬ್ಬು ಗಂಟಿಕ್ಕು— ಅವ್ಯಾ, ನೀನು ರಾಜಪುತ್ರ ನಲ್ಲವೆ. ಯುವರಾಜನಲ್ಲವೇ? ಕುರ ಪರಾಜನಲ್ಲವೇ? ಇಂಥಿ ನಿನ್ನ ಮುಖ ದಿಂದ ದೀನವಾಡಯೇ?

ಅಚ್ಯಮ.—:ಎಲ್ಲವೂ ನಿಜವು; ಆದರೆ ನಾನು ಸ್ವಜಾತಿ ಜನರ ಆದರ ದಿಂದ ವಂಟಿಕನಾಗಿರುವೆನಲ್ಲ? ಹಿಂದ್ರಿಯನರಿಗೆ ದಯೆತೂರಿಸಿ ನನ್ನ ಕಕ್ತಿಯನ್ನು ಕಳುಹಿಂಡೆನು. ಸ್ವಜಾತಿದೊತ್ತೀರುಯಾದನನ ಗತಿಯು ನನ್ನಂತೆ ಅಲ್ಲವೇ?

ಅತಮಾನಶು ಖಿತ್ತೆಚಿಕ ಸ್ವರದಿಂದ:—ಪರಾಜರು ಈ ಪ್ರಕಾರ ಮಾಡಿದ್ದ ಯೋಗ್ಯವೇನು? ಸಿಂಹಾಸನದ ನಿಜವಾದ ಹಕ್ಕುದಾರನು ನೀನು. ನೀನು ಹಿಂದುಜನರ ಸಂಗಡ ಸಮತ್ವದಿಂದ ವರ್ತಿಸಿದ್ದ ನಾಯಿವು. ನೀನು ನಾಯಿಕುರಾರ್ಥದಿಂದ ನಡೆದು ಸ್ವಜಾತಿಯ ಸಹಾಯ ವಂಟಿಕನಾಗಿರುವಿ ಇದು ನಿನೆಗೆ ಗೌರವವೇ? ಅಂದಬಳಿಕ ಏಕೆ ಹತಾತ ನಾಗೆವಿ? ಸಮಾಜವು ಕೃತಫ್ಫಿನಾದರೂ ಸರ್ವ ಸಾಷ್ಟಿಯಾದ ‘ಅಲ್ಲಾ’ನು ಇರುವನೆಷ್ಟೇ?

ಅಚ್ಯಮ:—ನಾನು ದೇವರ ವಿಚಾರದಲ್ಲಿ ನಿರ್ವಹಿಸಿಯಾದರೂ ಈ ಅನ್ಯಾಯದ ಪ್ರತಿಕಾರ ಮಾಡುವದು ಹೇಗೆ?

ಅತಮಾನ:—ಮುಸೆಲ್ಯಾನೆ ಸಮಾಜವು ನಮಗೆ ಸಹಾಯ ಮಾಡಿದ್ದರೂ ಕೃತಜ್ಞ ಹಿಂದೂಸಮಾಜವು ನಮ್ಮನ್ನು ತಿರಸ್ಕರಿಸಲಿಕ್ಕಿಲ್ಲವಷ್ಟೇ? ಅವ್ಯಾ, ನೀನು ಹಿಂದುಗಳ ಮೇಲೆ ಅವಶ್ಯಕವನ್ನು ತಾಳಬೇದ. ಈಗ ನಾವು ಭಾಧುಡಿಯ ರಾಜುಗಳೇತ ನಾರಾಯಣ ಖಾನನ ಕಡೆಗೆ ಹೋಗೋಣ. ಅವನು ನಾನ್ಯಾಯಕ್ಕೂ ನಾತಿ ಇರುವನು. ಹಿಂದುಗಳೂ ಕೂರಿರುವರು.

ಅಚ್ಯಮನು ಸ್ವಲ್ಪಹೊತ್ತು ಯೋಚಿಸಿ:—ಹೌದು, ಈಗ ನಮಗೆ ಅನ್ಯವರಗೆವೇ ಇಲ್ಲ. ಹಾಗೇ ಹಾಡತಕ್ಕದ್ದು, ವಂದನೆ.

ಒಂದಿನ ರಾತ್ರಿಯು ಈಡೆಯು ಪ್ರಕಾರವು; ಸೂರ್ಯದಿಕ್ಕಿನಲ್ಲಿ ಹೀವು

ఇన్ను ఒడవిల్లి. ఇంథ వేళైల్లి ఆరమానెయ గుప్తమాగో దింద ఇచ్చురు జూరచిద్దు నెది ఖల్లిసిన సణ్ణ నౌకియన్న ప్రవేత వాడిదరు. నౌకియు ఒక్క రదింద ముందక్క శాగితు.

గో

3

ఈ బాధకహన రాజకుంటుంబదల్లి ఆంతఃకలహపు ఆరంభవా దాగ ఓందూ సరదారలాడ భామడి దుగ్గాద రాజుగాకేత నారా యణిగొ సాన్యాల అథవా సాతోఽిదద అవనినాథనిగొ కలహపు ఆరంభవాగిత్తు. ఈ జగశద ముంచుకూరణమేందరి, ఇవరిట్లు రాజ్యద నుంచే జలనెలనేంబదొందు ఏష్టు కొవాద సచేతివరవిత్తు. ఆ సరోవరద దక్కితక్కు సాతోఽిదవూ అంత ఉక్కే భాదుకిముగేవూ ఇద్దవు ఈ సరోవరద మధ్యదల్లి ఓందు సణ్ణ నుండ్చేయుద్దు, అల్లి రాము కూంద తామశాంద ఎంబ ఇచ్చురు దెరపడికోరలు వాసమాడి కొండిద్దరు. ఆవరు ఆ సరోవరదల్లి ఆడ్డాచువ సణ్ణ దొడ్డు నౌకిస్తు లభించుాడత్తిద్దరు ఆవర ఆ ఉపటితక్కు భాదుకిసాతోఽిదద ప్రజీగాలు బేశత్తరు కడే సాతోఽిదద అవనినాథను తమ్మ కులగురువాద కాలికిలోర భట్టుచాయిరంగి తరణు లోగి ఆవర ముఖుంతర రామశాంద శామశాంద ఈ ఇచ్చురిగై స్వేష్టదల్లి ఆధికారిగేళగు కొట్టు ఈ సరోవరద మేలితన్న ప్రస్తుతిసిద్ధిను. ఇదు గోక్క నాదాగాంశేసిగ సకనవాగడే దొడ్డు స్వేష్ట తక్కుందు ఆవను సాతోఽిద దుగ్గావన్న ముత్తిదను.

సాతోఽిదద స్వేష్టదల్లి ఓందూ స్వేష్టద ప్రచలవూ భాదుకిస్తే స్వేష్టదల్లి ముఖుంతను ప్రచిలపు ఏరేషవాగిత్తు. ఈ యుండ్ల దల్లి ఆవనినాథను సేశెలువదు సిత్తుయి. కేద భావిసి, ఆవన గురువాద కాలికిలోరను ఈ ఇంత్కు ఉన్న కుంతగేళని. వ ఉపాయువన్న మోభిసకత్తిదను.

ಸಂಪೂರ್ಣ ಸಮಯವು ಸಾತ್ತೇದದುಗೆದ ಸಮಿಷವದಲ್ಲಿ ಗಣಕ ನಾರಾಯಣನ ಸ್ವೇಷದ ಅಂಶಂಖ್ಯೆ ತಿಬಿರಗಳಲ್ಲಿಯ ಸ್ವೇಷದಲ್ಲಿ ಯಂದೆಂದುತ್ತು ಕಿರಿದಿಂದ ತಮ್ಮ ಶಸ್ತ್ರಗಳನ್ನು ಸಜ್ಜುಗೊಳಿಸುತ್ತು ರಾತ್ರಿಯ ಹಾದೀ ನೋಡುತ್ತಿದ್ದರು. ರಾಜನ ತಿಬಿರದಲ್ಲಿ ಎಲ್ಲ ಸೇನಾ ವತಿಗಳು ಕೂಡಿ ಮಂತ್ರಲೋಚನೆ ನಡೆಸಿದ್ದರು. ಇಂಥ ವೇಳೆಯಲ್ಲಿ ವ್ಯಾಮೇಲಿ ಕುಭ್ರ ದೇತಿಃ ವಕ್ತ್ವಾಸ್ಮಾ ಭಕ್ತಿ ರುದ್ರಾಷ್ಟಿಯ ಮಾಲೆಗ ಈನ್ನು ಧರಿಸಿದ ಒಬ್ಬ ತೇಜಸ್ಸಿ ಮಾದ ಬರುತ್ತಾನೆ ಗಣಕ ನಾರಾಯಣನ ತಿಬಿರದ ಮುಂದೆ ಒಂದು ಸೀತನು. ಒಬ್ಬರೂಲಕರು ಎದ್ದುನಿಂತು ಷಾಳೀ ಹೋಗಲು ಮಾರ್ಗ ಮಿಟ್ಟಿದ್ದರು ಇವನನ್ನು ನೀರಾಡಿದ ಕೂಡಲೆ ರಾಡನು: -ಬರಬೇಕು, ಕಾಲಿಕಿಶೋಭಿಷ್ಪತ್ನಿಜಾಯಾಂಶಾ ಬರಬೇಕು. ಈ ಅಸನವನು ಷ್ವಾಕೃತಬೇಕು ಎಲ್ಲತೂ ಕಾಲಿನಾಷ್ಟ್ವಿ ತಾವು ಆಗೆನು ಖಿದ ಕಾಯ್ವಾನಾನ್ವಯಾ ಎಂದು ತ್ವರ್ತಿ ಮಾಡಿದನು.

ಕಾಲಿಕಿಶೋರಿ: —ರಾಜಾ, ನಿಮ್ಮಂಥ ತಿಂಡವರೇ ಈ ಪ್ರಕಾರ ಅದುರವಹಿತನದಿಂದ ನಡೆಯ ಕತ್ತಿದವೇ ಲೆ ಕುಶವನ್ನೀಲಿಯದ್ವಾರೆ ನಿನೆ ದೂಡಿದ ಯಂದ್ದುದ ಕುಣುಮವ ಬ್ರಹ್ಮ ವಿಕಾರ ನಾಜಿರ ವೇಷಣಾ ಗೌಡ ದಲ್ಲಿ ಹಿಂದುಗಳಿಗೆ ಗೌಡವನೇ ಇಲ್ಲ ನೀವಿಷ್ಪರು ಇರುವದರಿಂದ ಹಿಂದು ಗೋಗಿ ಇಲ್ಲಿ ಕ್ರಾಂತಿ ಮಾನ ಏಗಿನವನು ನೀವೇ ಹೀಗೆ ಆತ್ಮಕಳಹದಿಂದ ಸವಿಜ್ಞರಾದರೆ ಕಿಂದುಗೇಣ ನಾವ ತಿಷ್ಠಾವ ರೇಂದೇ ತಿಳಿಯಬೇಕು! ಅತ್ಯಾ ಹಿಂದುವರ್ತನಾದ ಷ್ವಾಕೃತು ನೀಟ್ಯಾಗ ಕಂಳಿನಾಡಿಲ್ಲ

ಗೇತೆ ತ: —ಇಂದುವರ, ಇದೆಲ್ಲಿ ತನ್ನ ಉಪರಾಧವೇನು ಸಿವೇ ಏಕಾರ ನಾಡಿ

ಕಾಲಿಕಿಶೋರಿ: — ರಾಜಾ, ಸಿದ್ಧಾಂತ ಗೌಡ ದಿಂಡಿಂದ ಷ್ವಾಕೃತು ನೀಗಿದೆ ಎಂಬುದು ನಿನಗೆ ಗೋಕ್ಕ್ರೀ ಇರುವದು. ಹೆಚ್ಚಿಗೆ ಪನು ಹೋಗಲಾ ನಾನೆ ಸ್ವಾಯಾನಾಷಯದ ಸಿಫಾರ್ಸ ಮಾಡಲ್ಪ್ರಿಯ ಉಂದಿಲ್ಲ

ಗಣಕ: —ನಾನೆತ್ತೂ ಜಲನವಿಲದ ಅಥ ಭಾಗಗ ತೇಗೆದುಕೊಳ್ಳುವ ಪರಿಗೆ ಹಿಂದಿಸಿನೇವು ಪ್ರತಿಷ್ಠಾ ನಾಡಿ ಹೋರಿಟುವೆನು.

ಕಾಲಿಕಿಶೋರಿ: — ನಿನ್ನ ಒನ್ನೆಂದ್ದೇ ಯಾ ಇಷ್ಟೇಇರುವದಲ್ಲವೇ? ಹಾಗಾದರೆ ನಾನೆ ಸಾತ್ತೇದ ಹಾಗೂ ಭಾದುಳಿ ಮನೆಕನಗಳನ್ನು ಸಾಮಾಷ್ಟಿ

కారణగాంధ భీష్మవాగదంథ వేచవింద బంధువచేకేందు మాదిరు వేను). ఇదుండ నిన్ను ఇచ్ఛియు పూర్ణవాగువదు; జనర కల్పణవు ఆగువదు.

గణేశ:—నాను తన్న ఆజ్ఞలై గేచేరే ఇట్లు.

రాజకుక్క, పశువాద శాలీకితి వారను కాగేయే ఆవని నాథన కత్తరబంచు ఆవనిగే అసమీక్షాకు ఆదన మగ్గిలాద లెవకిలోరియన్ను గణేశక నామాయిని మగ్గినాద యిదునామాయిని నిగి కొకువదన్ను నిత్యయనొకిదన్ను.

ఎదడు స్వీస్కోగాళ్లు రణభేరియు బదలాగి మంగళవాద్యగేళు బారిశతీండగిదపు. యాన శ్శాండలై క్రుగళ రుణతావ్యారవు కేళ తక్కద్దో, ఆల్లి వథివరం ఉతీనాండవల మంగళవేదఫేశిషణ్ణు కేళకుత్తితు ఇదాఁ దేనం లేతీయన్నోళ్లా! ఎల్ల ఆక్ష్యకలక గేఁ పచుమావసూచవు ఈ రోకిస్కోలై ఆదరే. పురణా భ్రాహ్మిణా. రామ ఖంచువుకురిగి సూచు తుక్కు ఆప్మాణ ఆప్మాన ముఖ సేశియివ ప్రశంగ బయ్యత్తిద్దిల్ల! దూరంకించ్చు చూన మానవను జీవక్క బదలాగి విజయివచ్చు ఆపేశ్చీరునంతే, ప్రోమాద వినినాయిదింద విజయినన్నేకి బయిచబాదు? వంటక్కిసేరాగి ఆపనినాథను జలసంపాద అప్పాభాగేవన్ను ఆశయన్ని కొట్టుటిట్టును.

ఓ

గణేశనామాయిను సింహయన్ను కేర్దుకొండు విజయాతీయ ఆనందదింద తరుగించసు. ఆనన కట్టియాచ త్రుపురాదేవిముఖువమన్ను ఆదరించు ఎదుగొంచు ఉరైండు హేచెళ్లు.

తీఱాలకెయు వషాకాలద జలలేజనదింద సెకన పుల్లవ గోన్న ధరిసువంతి వినాశద సురుగేయ సిరిసింద శిలోరియు దినదినక్కి బెళీయిజుత్తిదళు.

గణేశనామాయిను విలేషవాగి మాసల్పునే దరబారదల్లి ద్వేరు తన్న ఆచారమిచారగళన్ను చిట్టుద్దిల్ల. తన్న తౌండలియు

వ్రత-అవవాసగాగి బీకాద సదాయవన్ను ఆదరదింద మాము
త్రిద్వను. తృశురా రాణియ, ముఖివ వేలి సాధ్యియ తేజస్సు
అంచ్చుత్తిత్తు. ఇంథ గురువిన కైయల్లి కోఱియి తిష్టత్తువు!

రాత్రియ ఎరడనే ప్రభరద అంతిమ సమయవు. భాదుడి
చుగ్గెదల్లి గభీరవాద కాంక సామాజ్యవు. సవసాధారణవాగి
జనరం నిద్రాంగేనేయ పూతదల్లి ఏద్దరు. ఈ వేళయల్లి ఆరమని
యి యిదునారాచున తయార్పేకదల్లి దివపు పూజాప్రకారదింద
వ్రజులిసుత్తిత్తు. కోణేయు సవాంగోసుందరవు మధ్యదల్లిరువ
పెల్లంగిద మేలి యదునాపాయను చూకచ పక్షియంతి భాగిల
శచేగే సేక్కొడుత్త కిందు మగ్గలింద మత్తొందు మగ్గలిగే హిర
ఖాచుత్తిద్దను; చుక్క అశ్వాష్ట్రోచిందింది:-...రాత్రియు బహా
వాగిదే. కోఱిరియు యాళే ఒందిరలేక్కిల్లవేందు ఆన్నువను. ఆష్ట
రల్లి సాఫ్టురుగేళ ఇంపాద ఘ్నమియా కో బరలు, ముఖిద మేలి
జరద తల్లియన్న ఎళెదుకొండు నిద్దే కత్తిదవరంతి మలగిదను.

సవచేందియు మంగగేతియిదు కోణేయల్లి బందు సప్పు
మాడదంతి భాగిలన్న ముచ్చి కుందు, పెల్లంగిద మగ్గలిగే సంకు
చిసణికేయింద గాళియన్న చిసహత్తిదశు. యదునారాయణను
నిద్దేయింద ఎళ్లత్త వనంతి ఆశచిసుత్తి:- ఇన్నో మలగిల్లవేనుఁ రాత్రి
యు బహావాగిరబయుధు, ఎందను.

కిశోరి:- నాను ఇది బందిరువేను.

యదు:- ద్వితీయేయ జుద్రమను ఆష్ట్యమియ, శాలక్షే బరలు
శారణవేను? ఎందను

కిశోరి:- నాను దినదంతి ఆత్మియవర సివేమాడికొందు
రామాయణద కేలతు భాగేనన్న ఈది బరుత్తిద్దను; ఆదరే అత్తి
యవరు ఇందిన కథియు భ్యదయుద్రవకపిదే. ఇస్కొమ్మె ఓదు,
ఎందరు. ఈదిదిను. ఆదస్కి శచమాయితు.

యదు:- ఇందు ఈద్దురల్లియ, ఎష్టొవేను?

కిశోరి:- ఘోజు గోధుమాద సుతాదేవియన్న రామ

అంద్రునే కలోర ఆజ్ఞియంతే లక్ష్మిణునే వనదల్లి చిట్టబండ భూగొప్ప.

యదు:—రామాయణవన్నే బరేద వార్త్సి మునియు స్తోత్రము ప్రవృత్తమాతి ఎందు తోరుత్తదే అంతే ఆవర బగ్గె కేచ్చు ఆదర్శమైరిసిరువను.

కిశోరి:—శురువర హృదయవు స్తోత్రమ్మ కోమలవల్ల. అంతే కుమ్మే సత్కార పుట్టేమాటిద సితాదేవియన్ను శునిః కుమ్మ సామాన్యమనుష్ణునముతిసింద తీరామను తాగుగమాటిదను.

యదు:—కిశోరి, నోరుడు; ఆదే సితాదేవియన్ను రాపణన శ్రీయుంద బిదిసికొండు బరోళ్ళు తీరామను ఎష్టు ప్రయత్న పట్టును? ఆదు అవన పత్తివాత్సల్యవన్ను ష్వాసమాటువదల్లనే? ఇన్ను అవను అనేసారె తాగుగమాటద్దు అవన ప్రజావాస్పల్యవన్ను ష్వాసమాటుత్తదే జగక్కతల్లియియాం రాశాం ప్రజిగో సలువాగి ఇంధ తాగుగమన్ను మాటియవను? ఇన్ను సితా దేవియాదరణ పాతాళ ప్రవేశ మాటి నిష్టురకనవన్ను తోరిసిల్లనే?

కిశోరి:—కుమ్మే పరిష్కాసినది పూర్వాషరా శృష్టియాగబార దేను? జెంక్రూజిన్నెవన్ను ఎష్టు సారె పరిష్కాసబేకు?

యదు:—జిన్నెపై జెంక్రూవాగిద్దరే మత్తమత్త పరిష్కాసదరే ఆదర్శే కుందు బరువదిల్లవష్టే?

కిశోరి:—ఆదు బెంకియల్లి చిద్దు కాయువ కష్టవన్నే అక్కసాలిగనే కేవడతవన్ను అనుభవిసిదేకష్టే? ఈ కష్టశేచేసత్తు సితాదేవియు కడిగే కాయుయు గభ్యవన్ను సేరిదశం. నాను సత జన్మజన్మాంకరదల్లి సితాదేవియంథ ఆదక్షగుణవన్ను కొడెందు చేండువేను.

యదు:—నానే రామజంద్రనంథ కశ్చవ్యనిష్టేయన్ను కొడెందు చేఇకొళ్ళువేను; ఆదరే నీను మాత్ర విచార మాశు. సితాదేవియు చిరదఃప్రినియా!!

కిశోరి:—సత్కరమ్మణేయ సలువాగి ఇంధ కష్ట సీసంవ

ಪ್ರಸಂಗ ಬಂದರೂ ನಾನು ಹೇಡರುವವಳ್ಳ. ಎಂಥ ಕವ್ಯಗಳನ್ನಾದರೂ ಅನುಭವಿಸುವೇನು!

ಯದು: — ತೀರಾಮನೆಂತೆ ಹೆಚ್ಚಾರಂಜನೆವೇ ಮುಖ್ಯ ಧ್ವನಿಯವಾಗಿಟ್ಟುಕೊಂಡು ಎಂಥ ತಾಗ್ಗಿಗೆನಾನ್ನು ದರ್ಶಿಸಬಹುದಿಲ್ಲ ನಾನುಸಿದ್ಧಿನಿಂದಾವೇನು.

ಯದುನಾರಾಯಣನೆ ಮಾತ್ರಾನು. ಗಿಯುವದರಲ್ಲಿ ಎಂದರೂ ಹಲ್ಲಿನು ಚುಕ್ಕಾ ಚುಕ್ಕಾ ಎಂದು ನ ದಿಯಿತು ಇಂದ್ರಾ ಸೃದಹಂದಲ್ಲಿಯೂ ಹಂದು ಬಗೆಯ. ದುಷ್ಪ್ರ ಕಲ್ಪನೆಯು ತಳೈದೊಡತು ಇಬ್ಬರ ಮನಸ್ಸುಗಳೂ ಚಂಚಲವಾದವು

೩೫

೩೫ ಹ್ಯಾತ್ತೇಶಾಲದಲ್ಲಿ ಭಾವಂತ್ರೀ ದುರ್ಗಾಮೇಳಣಿನ ಎಲ್ಲ ಪ್ರಶ್ನ ಶರ್ಣ ಆರಮನೆಯ ಕಡೆಗೆ ಸಡೆದಿದ್ದರು. ರಾಜು ಗಳೇರ ಸಾರಾಯಿಣನು ಇಂದ್ರ ಸಭಾವಂಟಿನದ ವಂಧ್ಯಾಭಾರೆದಲ್ಲಿ ಹಂದು ಬೈಂಧಿನು ಸಿಂಹಾಸನವು. ಅದರ ತಕ್ತರ ಆದಕ್ಕಿಂತ ಸ್ವಲ್ಪ ಸಣ್ಣ ಆಸನವು ಅದರ ಎಂಭಾಗದಲ್ಲಿಖಾತಾ ಅಂಥದೇ ಮತ್ತೊಂದು ಆಸನವು. ಮಂಬ್ಯ ಗದ್ಯಗೆಯು ಹಂದು ಕಡೆಗೆ ಹಿಂದೆ ಮಂತ್ರಿಗಳು ಕೂಡುತ್ತು ಪರಿಪೂರಣೆ.

ನಾನುವಿನ ಆಸನದ ಮೇಲೆ ರಾಜುಗಳೇ ನಂರಾಯಣನು ವಿರಾಜ ಮಾನನಾದರನು. ಎಡಕ್ಕೆ ಬೀಗನಾದ ಅವನೀನಾಥನೇ ಬಲಕ್ಕೆ ಪ್ರತ್ಯಯುವರಾಜ ಯಂದುನಾರಾಯಣನೇ ಕುರಿತಿದ್ದರು. ಉಳಿದ ಮಂತ್ರಿಗಳು ನೇನಾಪತ್ರಿಗಳೂ ಪ್ರಜೀಗಳೂ ತವ್ಯ-ಕಮ್ಮ ಯೋಗ್ಯ ಕ್ಷಣಿಗಳ್ಲಿ ವಿಶ್ವಾಸಿದ್ದರು.

ವಂಗಸಾಮಾಷಿನಾದ ಸ್ವೇಷ-ದ್ವಿತೀನೆನೆನು ಮರಣಹೊಂದಿದ್ದು, ಅವನ ಒರೇ ಮಗನಾದ ನೆಸೆತ್ತನು ತವಸ್ಸರ್ದಿನೆನ ಎಂಂಬ ಹೆಸರಿಸಿದ ಬಾದಕತನಾಗಿದ್ದನು. ಸಣ್ಣವನಾದ ಆಜಿಮನು ಗೌಡನಗೆರಿಯಿಂದ ಹೊರಗೆ ಬಂದು ಸಿಂಹಾಸನದ ನಿಜನಾದ ಹಕ್ಕುದಾರನು ತಾನೇಎಂದು ಯಂಥ ದಾಸರುವಾಗಿ ಸ್ವೇಷ್ಯ ಸಂಗ್ರಹ ಮಾಡಹ್ತೀದನು; ಆದರೆ ಆಜಿಮನು ಬಾದ

తక్కనాదరీ ఖండం ముసల్చునరన్న సరియాగి నడిసికొళ్ళునను. గెద్దవరు సోతమచు ఎంట భేద ఉఠయువదిల్ల. ససేతును నాట్యయిదించ పట్టిక్క బాట్టోనెల్లదిద్దరూ ఆవను ఖండం ద్వేషి యాగిరువడఱంద తుంసల్చునర గొర్పవక్కే కుండు బరువదిల్లవేందు భావిసి ముసల్చునే ఈమాజడవరు నసేతునే షష్టవహిసద్గురు. ఆదరింద అజేమను ఒండుజను ఆక్రయ డయిసిదను; ఆదరే ముసల్చునర సంగే ప్రకాశ్మావాగి ద్వేషవన్న తంణ అజేమనిగి సకాయ మాకువష్టు స్లావధ్యాష్టు ఖండుగళు ఎల్ల దేశరేయచేకు? కుండువేళే సకాయ మాకెవర అజేమను సోతమపశ్చదల్లి ఖండుగళ దుఫేతిగే పూవేఇల్లవేచ, ఖండుగళు కల్పిషద్గంల్లి ఆయథాఫా వేసుఁఁ ఖండుగి ఆజేమనిగి తళ్ళుష్టు సకాయశ్చ దోశియాలిల్ల. ఆజేమను ముఖ్యమాగి రాజుగాడుత నాచాయి. ఐనన్న నూచిద్దను; మత్తు ఆవను ఏనయశూవఁకవాగి సకాయవన్న అపేష్టోసి రాజన కఁడేగే దూతనన్నద్ది తశుషిసద్గును. ఇందిన సభేమ, ఉద్దేశ్వు ఈ సలువాగియే లాగిత్తు. రాజుగాడు. త నంరాయణను జింకెగూ శగాగిద్దును నసేతును ప్రపలన; అజేమను దుఫలను. దుఫల లంగి సకాయ మాశువదీ షైప్రముర కట్టపుత్తు! ఆదరే ప్రసంగ వితీషుదల్లి రథంఁఁఁ ఇంక్క ఉప్పుర్మున్న కుండువదిల్ల. మారువ రథంఁఁఁ ఉఫువాఁఁబుఁలుఁ. ఇంక్క ఆత్మప్రతిష్టగా కుండు బరువదిల్లవుఁ, రాష్ట్ర ఎయిసుందు త్రేయుఁఁలు. రథాను కఁడేగే ప్రతయుఁ సంత్రిగఁ ఉభువుర్చువన్న కుండును.

వృద్ధ సంఘ ఇప్పయిసుయినను ఎద్దుసిఁఁ.—నన్న అభిపూర్యవు ఈ ప్రశంఁఁల్లివ. తారాదరూ యావ పశ్చవన్నద్ది ముసబాండు. సన్మతి రాష్ట్రయల్లి ఖండం ముసల్చునంన్న సరియాగి నడిసికొళ్ళుత్తిద్దు, ఉళ్ళిఁ దేతదచరంతి ఇల్లి ద్వైషభావవల్ల ఈగ నావు యావదే పశ్చ ఎయిఁలి. జాత్మవ్యోవశ్వ యాట్మువ సంభవ విరువదు. ఇవల్లద గాఁఁ దంబంఁల్లియవ సన్మతి గొరవక్కే యావ పశ్చ నటిసిదరు చుండు బరువంతి ఇరువదు; మంచు

ನಾವು ವಹಿಸಿದ ಪಕ್ಕವು ಸೋತಡೆ ವಿಜಯವನ್ನು ಹೊಂದಿದ ಪಕ್ಕದ ರೈತಾಗಿಗೆ ಗುರಿಯಾಗಬೇಕಾಗುವದು, ಎಂದಂದು ಶಾಳತನು.

ಮತ್ತೆತ್ತಿಬ್ಬಿ ಷ್ವಾಸ ಮಂತ್ರಿಯಾದ ವಚೀಭಾನನು ಎದ್ದು ನಿಂತು:- ಸದ್ಗುದ ಪರಿಸ್ಥಿತಿಯನ್ನು ವಿಚಾರ ಮಾಡಿದೆ ನಾವು ತಟಿಸ್ಥ ವೃತ್ತಿಯಿಂದ ಇರಲು ಕಷ್ಟತೋರುವದಿಲ್ಲ. ಇಂದು ಅಜೀವನು ಸಹಾಯ ಬೇಡಿರುವನು. ನಾಕೆ ನರರಿತಿಕರನ್ನೂ ಸಹಾಯ ಬೇಡುವನು. ಮಹಾರಾಜರ ಸಾಮಧ್ಯವು ಉಭಯತರಿಗೆ ಗೊತ್ತಿರುವದು ನೀವು ವಹಿಸಿದ ಪಕ್ಕಕ್ಕೇ ವಿಜಯದ ಆಶೀಯು ಇಚ್ಛಿರುತ್ತಾ ತವ್ತಿ ಪಕ್ಕಕ್ಕೇ ಸೇರಿಸಿಕೊಳ್ಳಲು ಪ್ರಯತ್ನಿಸುವರು ಅಂದಬಳಿಕ ಯಾವ ಪಕ್ಕವನ್ನು ಆವಲಂಬಿಸತಕ್ಕ ದ್ವೇಂಬದನ್ನು ಈಗೇಲೇ ನಿರ್ಧರಿಸಬೇಕು, ಎಂದು ಹೇಳಿದನು.

ಹಿಂದೂ ಮಂತ್ರಿಯಾದ ಮೃತ್ಯುಂಜಯ ನಾಯುವಾಗಿರುತ್ತನು ಎದ್ದು ನಿಂತು:- “ಸದ್ಗುದ್ದೇ ಆಜಿ ಮನು ರಾಜ್ಯಕ್ಕೆಂದು ಓಡಿ ಬಂದಿರುವನು. ಇದಲ್ಲದೆ ಆವನೆ ಜಾತಿಬಂಧವರಾದ ಮುಸಲ್ಮಾನರು ಕೂಡ ಆವನಿಗೆ ವಿರುದ್ಧರು. ಇನ್ನು ಹಿಂದುಗೆಳಿಂದರೂ ಎಷ್ಟು ಮಂದಿ ಆವನಿಗೆ ಸಹಾಯ ಮಾಡುವರು? ಹಿಂದುಗೆಲೇ ವೋಡಲೇ ಬಲವಿಲ್ಲ. ಲದರಲ್ಲಿ ಇಂಥ ಮುಸ್ಲಿಂಗಾವನ್ನು ಮಾಡಿ ಮತ್ತೆ ಇದ್ದು ಗೌರವವನ್ನು ಸಹ ಕಳಕೊಳ್ಳಬೇಕಾದೀತು. ಇನ್ನು ನೆಸೆರಿತ್ತುನು ಬಲವಾಗೇನು. ಒಂಹಾಸನವು ಆವನ ಕ್ಷೇತ್ರವು. ಕಾರಣ ಬಲವಾನೆನೆಡಕ್ಕ ಪರಿಸಿ ಇದ್ದು ಗೌರವವನ್ನು ಕಾಯ್ದು ಕೊಳ್ಳಲಿವದು ರಾಜನೀತಿಯು. ಕಾರಣ ನಸರಿತನ ಪಕ್ಕವನ್ನೇ ಸ್ವೀಕರಿಸಬೇಕು. ಇಲ್ಲದಿದ್ದರೆ ಸಾತ್ತೀರ್ಥದಂತೆ ಭಾದುಡಿಯೂ ಗೌರವಬಾರದ ಶಿಯ ಗೌರವವನ್ನು ಕಳಕೊಳ್ಳಬೇಕಾದೀತು!

ಕಡೆಯ ಮಾತುಗಳು ಆ ಸಾತ್ತೀರ್ಥದ ರಾಜನಾದ ಅವನಿನಾಥನೆ ಮನಸ್ಸಿಗೆ ಹತ್ತಿದವು. ಅದನ್ನು ಎದ್ದು ನಿಂತು ಗೆಂಭೀರಭಾವದಿಂದ:— ಸಾತ್ತೀರ್ಥವು ಗೌರವಿಂದ ಕೊಡುವ ಗೌರವವನ್ನು ಜಿರಕಾಲ ಶ್ರೇಷ್ಠವೆಂದು ಭಾವಿಸುವದಿಲ್ಲ; ಮತ್ತು ನಾಯುವಾದ ತನ್ನ ಗೌರವವನ್ನು ಕಳಕೊಳ್ಳಲಿವದಿಲ್ಲ. ಇನ್ನು ಸದ್ಗುದ ವಿಷಯದಬಗ್ಗೆ ನನ್ನ ಆಭಿಪೂರ್ಯವೇನಂದರೆ:—ನನ್ನ ವಿಚಾರದಂತೆ ಮಹಾರಾಜರು ಈಗ ಯಾವ ಪಕ್ಕವನ್ನೇ ಗೃಹಿಸಬಾರದು; ಮುಖಲ್ವಾನ್-ಮುಖಲ್ವಾನವರ ಭಾಷಿಧಾಟ;

ಕಹಾಜಾದ-ಕಹಾಜಾದಾರ ಬಹಿದಾಟ. ಅಂದಬಳಿಕ ನಾವು ಅದರಲ್ಲಿ ಸೇರುವ ಕಾರಣವಾದರೂ ಏನು? ಅವರು ತಮ್ಮ ತವ್ಯಾಳಗೆ ಬಹಿದಾಡಿ, ತಮ್ಮ ಬಲ ಕಳಿದುಕೊಳ್ಳುವದು ನಮಗೇ ಹಿತವು. ನಾವು ಮಾತ್ರ ನಮ್ಮ ಬಲ ಕಳಿದುಕೊಳ್ಳುವಾರದು. ಆತ್ಮಕಲಹದಿಂದ ಆವರು ಹತವಿಯು ರಾದ ಸಂಧಿಯನ್ನು ಸಾಧಿಸಿ, ನಾವು ಕಳಿದುಕೊಂಡ ತೀರ್ತಿಯನ್ನು ತಿರುಗಿ ಪಡೆಯಬೇಕು. ಮುಸಲ್ಲಾನೆರು ಹೇಗೆ ನಮ್ಮ ಆತ್ಮಕಲಹದ ಸಂಧಿಯನ್ನು ಸಾಧಿಸಿ ನಮ್ಮ ರಾಜ್ಯವನ್ನು ಆಪಹರಿಸಿದರೋ, ಅದೇ ಪ್ರಕಾರ ನಾವು ಅದನ್ನು ತಿರುಗಿ ದೊರಕಿಸಬೇಕು. ಪ್ರಸಂಗೆದಲ್ಲಿ ಜೊರಿನಿಂದ ಕುಸಿದುಕೊಳ್ಳಬೇಕು; ಅಂದರೆ ದೇಹು ತೀರಿಸಿಕೊಂಡಂತೆ ಆಗುತ್ತದೆ. ಈಗೆ ಆ ಸುಯೋಗದ ಲಕ್ಷಣವು ತೋರಹತ್ತಿದೆ. ಕಾರಣ ಸದ್ಯಕ್ಕೆ ನೀವು ಹೊನವನ್ನು ಥರಿಸಬೇಕು.

ಅವನಿನಾಥನೆ ಮಾತುಗಳು ಆ ದರಬಾರದಲ್ಲಿ ಭೀಷಣ ಇಂಂಡಲ್ಲಿ ವನ್ನು ಉಂಟು ಮಾಡಿದವು. ಅವನಿನಾಥನೆ ಮಾತುಗಳು ಎಲ್ಲಾರಿಗೆ ಸಮಾಧಾನಕಾರಕವಾಗಿದ್ದರೂ ಸ್ವಜಾತಿಯ ಸಾರ್ಥಕದ್ವಾರ್ಪಿತಾಯಂದ ಏಚಾರಿಸಿದರೆ, ಭಯವದಲು ಕಾರಣವಿದ್ದಿಲ್ಲ. ಗೌಡಸಿಂಹಾಸನವು ಪುನಃ ಹಿಂದು ಗಳಿಗೆ ದೊರಕಬೇಕಾದರೆ ಗಡೆಶನಾರಾಯಣನು ಸುಮ್ಮನಿರುವದೇ ಯೋಗ್ಯವು. ರಾಜಕೌರಣವಟ್ಟಿವಾದ ಸಾತೋಽಂದ ರಾಜನ ವಿಕಾರವು ಎಲ್ಲ ಹಿಂದೂಗಳಿಗೆ ಶ್ರೀಯಷ್ಠಾರವು. ಭಟ್ಟಾಚಾರ್ಯರನು ಎದ್ದು ನಿಂತು ಅವನಿನಾಥನೆ ಮಾತಿಗೆ ಖಾತ್ಮೆಜನ ಕೊಟ್ಟಿನು.

ಆಗ ದರಬಾರದ ಎಲ್ಲ ಮುಸಲ್ಲಾಸರ ಮುಖದಲ್ಲಿಯೂ ಪರ್ಕ್ತಿ ಖಾವವು! ಸೇನಾಪತಿಯಾದ ಎನಾಯಂತಿಂದಿನೆನ್ನು ಎದ್ದು ನಿಂತು:—ಮಹಾರಾಜ, ಅವರಾಧವನ್ನು ಕ್ರಮಿಸಬೇಕು. ಸಾತೋಽಂದದ ರಾಜರ ಮತ್ತು ಭಟ್ಟಾಚಾರ್ಯರ ಸ್ವಜಾತಿ ಪಕ್ಷಪಾತ್ರರ್ವರ್ವಾ ಮಾತುಗಳಿಂದ ಪ್ರತಿಯೊಬ್ಬ ಮುಸಲ್ಲಾನನೆ ಮನಸ್ಸಿನಲ್ಲಿ ಆತ್ಮಪಕ್ಷಸಮಭ್ರಂಸೆಯ ಶಂದ್ರೇಕಾಗಾಗುವದು ಸಹಜವದೆ ಯಾವ ಪೀರಸಮಾಜವು ಒಮ್ಮೆ ದೂರವಾದ ಏಂಧು ವಶಿಯಾದಿಂದ ಬಂದು, ಭಾರತಭೂಮಿಯ ಪಕ್ಷಪಕ್ಷದಲ್ಲಿ ಪ್ರಜಯಧ್ವಜವನ್ನು ನಡಿಸಿ, ಸಮಗ್ರ ಹಿಂದುಸ್ತಾನವನ್ನು ತಮ್ಮ ಶಂಕರತನದಿಂದ ಕಂಪಾಯನೂಸ್ತೋಧಿಸಿದ್ದೀ. ಅಂಥಿ ಗೌಡನಾಲ್ಕಾಲೀಗಾದ ಸರ್ವಜಾತ್ ಸಾಧಾರಣ

ದಸ್ಯಗಳಂತೆ ತಮ್ಮ ಪ್ರಭಾವವನ್ನು ಎರಡು ಫೇಳಿಗೆ ತೋರಿಸಿ ಅಂಥಕಾರ ದಲ್ಲಿ ವಿಲಿನವಾಗಬೇಕೆ? ಮುಸಲ್ಲಾನರು ಅಷ್ಟ ಹೀಜವೀಯರಾಲೀ ಗಳಲ್ಲ. ಆವರು ಶೌರ್ಯದಲ್ಲಿ ಸಿಂಹದಂತೆ, ನೇಡುತ್ತಿರಿಸಿಕೊಳ್ಳುವದರಲ್ಲಿ ಹುಲಿಯಂತೆ ಇರುವರು. ಇಂದು ಗೋಡಸಿಂಹಾಸನವು ಆತ್ಮಕಲಹದಿಂದ ಹೊಯ್ದಾಡಹತ್ತಿದ ಮಾತ್ರಕ್ಕೆ ಮುಸಲ್ಲಾನರ ಕತ್ತಿಯೇ ನಾಶವಾಯಿ ತೆಂದು ಭಾವಿಸಬೇಕೇ? ಹಾಗೆಂದಿಗೂ ಆಗದು. ಆ ಜಾತಿಯು ಇಕ್ಕೆದಲ್ಲಿ ಅದ್ವಿತೀಯವು. ಆವರು ದೈವವಾದಿಗಳ್ಳಿ; ಹಂಡರಂಡು ಸಾರೆ ಅಪಜಯ ಹೊಂದಿದರೂ ಉತ್ತಾಹಭಂಗಪಡುವವರಲ್ಲ. ಮಹಾರಾಜ, ಬೇಕಾದರೆ ನಿವ್ವ ತಟಷ್ಠರಾಗಿ ಇರಿ. ಅದರಿಂದ ಮುಸಲ್ಲಾನ ಸಮಾಜದ ಹಾಸಿಯು ವಿಶೇಷವೇನೂ ಆಗಲಿಕ್ಕಿಲ್ಲ. ಅಜೀಮು ಹಾಗೂ ನಸೆರಿತ್ತಿಕಹ ಇಬ್ಬರಲ್ಲಿ ಯಾರೇ ಗೆಲ್ಲಲಿ, ಅಥವಾ ಇಬ್ಬರೂ ನಾಶಹೊಂದಲಿ, ಅದರಿಂದ ಮುಸಲ್ಲಾನರ ಸಾಮಧ್ಯಕ್ಕೆ ವಿಶೇಷ ತೀಳಂದರೆ ಬಾರದು. ಸಾಮಾನ್ಯ ವಿಶ್ವೇಶ ಭವನ್ನು ನೋಡಿ ಈ ಸಮಾಜದ ಅಂತ್ಯಕಾಲವೇ ಬಂದಿತೆಂದು ನಿವ್ವ ಭಾವಿಸಬೇಡಿರಿ. ಈ ಜಾತಿಗೆ ಜೀವನವುಂಟು. ಆದು ಇಂಥ ಸಾಮಾನ್ಯ ಬಿರುಗಾಳಿಯನ್ನು ಪಾರಾಗಿ, ಇಮ್ಮಡಿ ಉತ್ತಾಹದಿಂದ-ದಪ್ಪದಿಂದ ಮುಂದರಿಯುವದು. ಎನಾಯಿತಬಾನೆನೆ ತೇಜಸ್ವಿಯಾದ ವಾಣಿಯಂದ ಎಲ್ಲ ಮುಸಲ್ಲಾನರ ಮನಸ್ಸಿನಲ್ಲಿ ವೀರಕ್ಕೆಸಂಚಾರವಾಯಿತು. ಹಂಡೂ ಜನರ ಮನಸ್ಸು ಚಂಚಲವಾಡವು. ರಾಜಾಗಂತ್ತೇನಾರಾಯಣನ ಮನಸ್ಸು ಕೂಡ ಚಂಚಲವಾಯಿತು. ಹಂಡೂ-ಮುಸಲ್ಲಾನರನ್ನು ಸಮದೃಷ್ಟಿಯಿಂದ ನಡೆಯಿಸಿಕೊಳ್ಳುವ ಅವಸಿಗೆ ದರಬಾರದಲ್ಲಿಯ ಈ ಜಾತಿದ್ವೇಷದ ಮಾತುಗಳು ರುಚಿಸಲಿಲ್ಲ. ಆವನು ಎರಡನೆಯವರ ಅಭಿಪ್ರಾಯಕ್ಕೆ ಅಷ್ಟದಗೊಡದೆ ಪ್ರತ್ಯನಾದ ಯದುನಾರಾಯಣನ ಕಡೆಗೆ ನೋಡಿ:— ಕುಮಾರ, ನಿನ್ನ ಅಭಿಪ್ರಾಯವೇನು? ಎಂದು ಕೇಳಿದನು.

ಕುಮಾರ ಯದುನಾರಾಯಣನು ಎಲ್ಲರ ಅಭಿಪ್ರಾಯವನ್ನು ಸಮಾಖಾನ ಚತ್ತುದಿಂದ ಕೇಳಿಕೊಂಡಿದ್ದನು. ಏನಾಯಿತಬಾನೆನ ವೀರವಚನ ಗೆಂದ ಅವನ ಚತ್ತುಚಾಂಚಲ್ಪವು ದೂರಾಗಿತ್ತು. ಆವನು ತಂದೆಯ ಅಪ್ರಕ್ಷಯ ಮೇಲಿಗೆ ಎದ್ದು ನಿಂತು:— ಯಾವ ಸಭೆಯು ಹಂಡೂ ಮುಸಲ್ಲಾನರನಿಬ್ಬರನ್ನೂ ಸಮದೃಷ್ಟಿಯಿಂದ ಆಮಂತ್ರಿಸಿರುವದೋ, ಅಲ್ಲಿ ಇಬ್ಬರ

ನ್ಯಾಬ್ಯರು ದೂಡಿಸುವದು ನನ್ನ ಅಲ್ಲ ಬುದ್ಧಿಗಂತಹ ಸರಿದೊರುವದಿಲ್ಲ. ಹಿಂದೂ ಮುಸಲ್ಮಾನರಲ್ಲಿ ಕಲಹ ಬೀರುವದು ನನ್ನ ಉದ್ದೇಶಪಿಲ್ಲ. ನನ್ನ ಉದ್ದೇಶವು ಹಿಂದೂಮುಸಲ್ಮಾನರ ಸಂದರ್ಭ ಪ್ರೀತಿಯನ್ನು ಹುಟ್ಟು ಶುವದು ಇರುತ್ತದೆ. ಇದನ್ನು ಸಂಪೂರ್ಣವಾಗಿ ಲಕ್ಷ್ಯದಲ್ಲಿ ಕೊಂಡು ವರ್ತಿಸಬೇಕು. ಗೆದ್ದವರೇ ಆಗಲಿ, ಸೋತವರೇ ಆಗಲಿ ಇಬ್ಬರೂ ಹಂಡೇ ಭೂಮಿಯ ಮೇಲೆ ವಾಸಮಾಡಿ, ಹಂಡೇ ಭೂಮಿಯ ರಸವನ್ನು ಪಾನ ಮಾಡಿ ಬೇಳಿಯುವೆಲ್ಲವೇ? ಅಂದಬಳಿಕ ನಾವೆಲ್ಲರೂ ಭೂಮಿಯ ಸಂಪರ್ಕ ದಿಂದ ಬಂಧಗೇಣಿ; ನಾವು ಸ್ವಜಾತಿಯ ಪ್ರತಿಹಿಂಸಾ, ಸೇಡು ಮೊದಲಾದವರ್ಗನ್ನು ಮರಿತು ಬಿಡಬೇಕು. ಇಕ್ಕದಿಂದ ಇರಬೇಕು. ಅಂದರೆ ದೇಶದ ಉನ್ನತ, ಸುಖ-ಶಾಂತಿಗೇಣಿ ಹೇಜ್ಜಾಗುವವು. ಸದ್ಯಕ್ಕೆ ಗೂಡದಲ್ಲಿಯ ಆಶ್ಚರ್ಯಕಲಹದ ಮೂಲವು ಸ್ವಜಾತಿ ಪಕ್ಷಪಾತ್ರವು. ನಸೆರಿತನು ಹಿಂದೂ ದೈತ್ಯರು; ಅಜಿಮನು ಸಮರ್ಪಿತಯುಳ್ಳವನು. ಅಂದಬಳಿಕ ಅಜಿಮಾತನ ಉದ್ದೇಶವೂ ನನ್ನ ಉದ್ದೇಶವೂ ಹಂಡೇ. ಇಂಥ ಪ್ರಸಂಗದಲ್ಲಿ ನಾವು : ರಪೇಕ್ಕರಾಗಿರುವದು ಅಯೋಗ್ಯವು. ಯಾವ ಪಕ್ಷಸೇರುವದು ಯೋಗ್ಯವೆಂಬದನ್ನೇ ವಿಚಾರಿಸತಕ್ಕದ್ದು. ಇದಲ್ಲದೆ ಅಜಿಮನು ಮೊದಲೇ ಸಹಾಯವನ್ನು ಕೇಳಿರುವನು. ಅಂದಬಳಿಕ ನಾವು ಅಜಿಮನಿಗೇ ಸಹಾಯ ಮಾಡುವದು ಯೋಗ್ಯವೆಂದು ನನಗೆ ತಿಳಿಯುತ್ತದೆ.

ವುತ್ತನ ಮಾತುಗಳನ್ನು ಕೇಳಿ ರಾಜನಿಗೆ ಮನಸ್ಸಿನಲ್ಲಿ ಸಂತೋಷ ವಾಯಿತು. ಆದರೂ ಅವನು:—ಕುಮಾರ, ನಸೆರಿತನು ಸದ್ಯಕ್ಕೆ ಗೂಡ ಹಿಂಹಾಸನದ ಹಡೆಯನು. ಅಜಿಮನು ಸಹಾಯಸಂಸತ್ತು ಇಲ್ಲದ ನಿರಾಶಿತನು. ಇಂಥಲ್ಲಿ ಅಜಿಮನಿಗೆ ಸಹಾಯ ಮಾಡುವದು ತುಭವಾದಿತೇನು?

ಯದು:—ಪಿತನೇ, ಆ ವಿಚಾರವನ್ನು ಮಾಡಲಿಕ್ಕು ಹೋದರೆ, ಮೊದಲು ನ್ಯಾಯಕ್ಕೆ ತಿಳಾಂಜಲಿಯನ್ನು ಕೊಡಬೇಕಾಗುವದು. ಸಹಿತ ದಿಂದ ದೂರಾಗಬೇಕಾಗುವದು. ಎಲ್ಲ ಮುಸಲ್ಮಾನರೂ ಅಜಿಮನ ವಿರುದ್ಧವಾಗಿ ನಿಲ್ಲಿತೋಲ್ಲರೇಕೆ, ಸಮಸ್ತ ಹಿಂದುಗಳೂ ನಸೆರಿತನು ಪ್ರಬಲ ನೆಂದು ಅವನ ಪಕ್ಷವನ್ನೇ ಸ್ವೀಕರಿಸಲೋಲ್ಲರೇಕೆ, ನಾವು ಮಾತ್ರ ಅಜಿಮನಿಗೇ ಸಹಾಯವನ್ನು ಮಾಡತಕ್ಕದ್ದು.

ರಾಜಾ ಆವನಿನಾಥನಿಂದ ಸುನ್ನನಿರುವದಾಗಲಿಲ್ಲ. ಅವನು ಅಣ

ಯನ್ನ ಕಡೆಗೆ ನೋಡುತ್ತಿಂದು— ಹೀಗೆ ಮಾಡುವದರಿಂದ ನಮ್ಮ ಕಾಲಮೇಲೆ ನಾವೇ ಕಲ್ಪಿಸುತ್ತಾರೆ ಕೊಂಡಂತೆ ಆಗುವದು. ಮುಸಲ್ಲಾನಿಗೆ ಸಹಾಯ ಮಾಡಿದಂತೆ ಆಗುವದು.

ಯದು:— ಇದರಿಂದ ಯಾವ ಮುಸಲ್ಲಾನಿಗೂ ಸಹಾಯವಿಲ್ಲ; ಈಕ್ಕಿತೆಗೆ ಸಹಾಯವು. ಇಂದು ಮುಸಲ್ಲಾನರು ಭರತವಿಂಡದ ಶುಂಬಾ ವಾಸಮಾಡತಕ್ಕಿರುವರು. ಪ್ರಯೋಗದಲ್ಲಿ, ಉತ್ಸವದಲ್ಲಿ, ಒಕ್ಕುಟ್ಟನಲ್ಲಿ ಅವರೇ ಮುಂದುವರಿದಿರುವರು. ಅವರು ದಾರಿಕಾರರಂತೆ ಎರಡುದಿವಸ ಇದ್ದುಹೊಗೆಲಿಕ್ಕೆ ಭರತಭೂಮಿಗೆ ಬಂದಿಲ್ಲ. ಅವರು ಇಲ್ಲಿಯೇ ಸ್ಥಿರವಾಗಿ ಇರಲಿಕ್ಕೆ ಸಂಸಾರ ಮಾಡಿಕೊಂಡು ಪಾಶವಾಡಲಿಕ್ಕಿಂತಹ್ಯಾನಮ್ಮೆ ಭಂಗಮಾತ್ರ ಯನ್ನು ತಾವು ಮಾತೆಯೆಂದು ತಿಳಿಕೊಂಡು ಇರಲಿಕ್ಕೆ ಬಂದಿರುವರು. ನಮ್ಮ ಶೂರ್ವಜ ಅಂಬಿಗಳು ಇದೇ ಉದ್ದೇಶದಿಂದ ಭಾರತಕ್ಕೆ ಬಂದಿದ್ದ ರಲ್ಲವೇ? ಅನಾಯಾರು ಅವರನ್ನು ಹೊರಗೆ ಜಾಕಲು ಎಷ್ಟು ಕ್ರಮ ಬಟ್ಟಿರು? ನಮ್ಮ ಭರತಮಾತೆಯು ಅನ್ಯದೇಶದಿಂದ ಬಂದ ಮಕ್ಕಳಮೇಲೆ ಬಹು ಪ್ರತಿಯು. ಅಂದಬಳಿಕ ನಾವು ಮುಸಲ್ಲಾನರನ್ನು ಹೊರಗೆ ಹಾಕುವದು ಶಕ್ತಿವಿಲ್ಲ. ವ್ಯಘಾತಾಗಿ ಪ್ರಾಣಹಿಂಸೆಯಿಂದ ದೇಶದಲ್ಲಿ ಅರಾಂತಿಯನ್ನು ಉಂಟಿಸುವಾಡಿದಂತೆ ಆಗುತ್ತದೆ. ನಾವು ಹೊರಗೆ ಜಾಕಲು ಪ್ರಯತ್ನ ಮಾಡಿದಂತೆ, ಮಾತೆಯು ಅವರನ್ನು ದೃಢವಾಗಿ ಆಲಂ ಗಿಸಿಕೊಳ್ಳುವಳು. ಎಂದು ಸುಂದು ಮುಸಲ್ಲಾನರಲ್ಲಿ ಐಕ್ಯವುಂಟಾಗುವ ವದೇರೆ, ಅಂದು ದುರ್ಜಯಾದ ಹೊಸ ಜನಾಂಗವುಂಟಾಗುವದು.” ಎಂದು ಹೇಳಿ ಕುಮಾರನು ಸುಮ್ಮನಾದನು. ಎಲ್ಲ ಸಫಿಕರಣ “ಕದಬ್ಜಾಸ್” ಕಹಬ್ಜಾಸ್”!! ಎಂದು ಹೊಗೇದರು.

ಅಜಿಮನೆ ದೂತನು ಈ ಸುದ್ದಿಯ ಪತ್ರವನ್ನು ತೆಗೆದುಕೊಂಡು ಹೊಡಿಸಿ ಹೊಡಿಸು.



೬

ತೆ ನೋರೇರ ಸಮರಭಳವಿಯಲ್ಲಿ ಅಜೀಮನ ಸೈನ್ಯವು ಭಾವಣೆ ಬಿಟ್ಟದೆ ಬಾದಕಹನ ಶಿಬಿರ ಶಿಫದಲ್ಲಿ ಅರ್ಥಚಂಡಾರ್ಂಕಿತ ನಿಶಾನೆಯು ಸ್ವಲ್ಪಗಾಳಿಬಿಟ್ಟಕೆಡಲೆ ಹಾರಾಡಕತ್ತಿತ್ತು. ಬಹಳ ದಾರಿಯನ್ನು ನಡೆದು ಬಂದ ಸೈನ್ಯವು ದಣುವಾರಿಸಿಕೊಳ್ಳತ್ತಿದೆ. ಕೆಲವರು ಮಲಗಿಕೊಂಡರು; ಕೆಲವರು ಅರ್ಥಮಲಗಿಕೊಂಡರು; ಕೆಲವರು ಆಟನೀಹೊಟಿಗೆಳಿಂದ ಮನಸ್ಸಿಗೆ ಸಮಾಧಾನವಾಗುವಂತೆ ಮಾಡಿಕೊಳ್ಳತ್ತಿದ್ದರು. ಕಾವಲುಗಾರಣ ಮಾತ್ರ ಅನಿವಾರಹದಿಂದ ಅತ್ತಿಂದ ಇತ್ತೆ ಇತ್ತಿಂದ ಅತ್ತೆ ಅತ್ತಾಡುತ್ತಿದ್ದರು.

ಅಜೀಮಾತಹ ಶಿಬಿರದ ಮುಂದೆ ಅಂಗೇಳದಲ್ಲಿ ಎರಡು ಆಸನಗಳು ಮಂಡಿತವಾಗಿದ್ದವು. ಹಂದರ್ಲೈ ಅಜೀಮನು ಶ್ವಾಸ ಕುಳಿತ್ತಿದ್ದನು ಇನ್ನೊಂದರ ಮೇಲೆ ಮಗಳಾದ ಅಶಮಾನಶು ಕುಳಿತ್ತಿದ್ದಳು. ಅಜೀಮನಿಗೆ ಧೈರ್ಯಹೇಳುವದೂ ಸಮಾಧಾನ ಹೇಳುವದೂ ಅಶಮಾನಶ ಕೆಲಸವೇ. ಅವಳು ಅವನಿಗೆ ಮುಖ್ಯ ಮಂತ್ರಶ್ವರರಾಃಳು. ಅಶಮಾನಶು ಬೀಸಣಕೆಯಿಂದ ತಂದೆಗೆ ಗಾಳಿಯನ್ನು ಹಾಕುತ್ತಿದ್ದಳು. ಅವನು ವಿಚಾರಮನ್ನಾನು. ಅವನು ಬಹು ದೂರದ ಪ್ರವಾಸದಿಂದ ದಣಿದ್ದಿಲ್ಲ; ಅದರೆ ಚಂತೆಯೇ ಅವನ ವಿಷಣ್ಣತೆಯ ಕಾರಣವಾಗಿತ್ತು.

ಅಶಮಾನಶು ಸೈಕೆಶ್ವರಿತ ಶಂಠದಿಂದ:—ಆಪ್ಯಾ, ಇಷ್ಟ ವಿಚಾರ ಮಾಡುವದಾದರೂ ಏಕೆ? ಯಂದ್ಧನಲ್ಲಿ ಜಯಾಸಜಯಗಳು ಮೊದಲೇ ಸಾರುತ್ತ ಬರುತ್ತವೇನು? ನೀನು ಸಹ್ಕರಿಂದ ಮುದ್ಧಮಾಡತಕ್ಕವನೆನು. ಹಂದುವೇಳಿ ಅಪಜಯವಾದರಂತಹ ಯಾರಂ ಸಿಂದಿಸ್ತೂ. ಜೀಕಾದರೆ ನಾವು ಈ ವಂಗದೇತವನ್ನೇ ತಾಂಗಮಾಡಿ ಹೊಗೊಳಿಸ್ತೂ ನೀನು ಇಷ್ಟ್ ಚಂತೆ ಮಾಡುವ ಕಾರಣವಿಲ್ಲ ನೋಡು, ಈ ಉ-ಇ ದಿವಸಗಳಲ್ಲಿ ಚಂತೆಯಿಂದ ನಿನ್ನ ಮುಖವು ಎಷ್ಟುಬಾಡಿದೆ? ನಿನ್ನನ್ನು ನೋಡಿದ ಕೂಡಲೆಂಬವು ಬರುತ್ತದೆ.

ಮಾತು ಮಾತಾಡುವವ್ಯಾರಲ್ಲಿ ಅವಳ ಕಣ್ಣಗಳಿಂದ ನೀರು ತಾವೇ ಬರಹತ್ತಿದ್ದವು. ನಿತನು ಮಗಳನ್ನು ತಬ್ಬಿಕೊಂಡು:—ಆಪ್ಯಾ, ನಿನಗೆ ಏನು ಹೇಳಲಿ? ಈ ಜಗತ್ತಿನಲ್ಲಿ ಇಂಥ ಸಂಗತಿಗಳಿರುತ್ತವಲ್ಲ; ನಾವು ಅಪ್ಯಾಗಳನ್ನು ಮನಃಪೂರ್ವಕವಾಗಿ ಮಾಡಿಯಲು ಪ್ರಯತ್ನಿಸಿದಂತೆ ಅಪ್ಯಾ ಯಾವಾಗಲೂ ಕಣ್ಣನುಂಬೆ ಮಾಡಿತ್ತಾಂತಾಗಿ ಒಂದು ನಿಲ್ಲುವವು.

ಕಡೆಗೆ ಅವಿಚಾರವೇ ಸ್ಥಾ ಶ್ವಾಸು ಕಾಂತಿಯೂ ಎಂಬಂತೆ ಆಗುವದು. ಮಗೂ, ನೀನು ಈ ವಂಗದೇಶವನ್ನೇ ಬಿಟ್ಟು ಹೋಗೇಗುವಾ, ಎಂದು ಹೇಳಿದೆಯಲ್ಲ; ಅದು ತಕ್ಷವೇ? ಗೊಡಸಿಂಹಾಸನವ ಬಾಧ್ಯತೆಯು ನನ್ನದು. ನೀನು ರಾಜ ಪುತ್ರಿಯು. ಈವರೂ ಇದನ್ನು ತ್ಯಜಿಸ ಎರಡನೇ ದೇಶಕ್ಕೆ ಹೋಗಿ ಅನ್ತರ ಭಾಗಿಲವುಂದೆ ನಿಲ್ಲಬೇಕೇ? ಇದಕ್ಕಿಂತ ಕಷ್ಟ ದುದ್ದುವವು ಮತ್ತೇ ನಿದೆ? ಅಗದ ಈ ಮಾತೃಭೂಮಿಯನ್ನು ಬಿಟ್ಟು ಹಂದು ಹೆಚ್ಚಿಕೂಡ ಹೋಗೆ ಹೋಗುವದಿಲ್ಲ. ಪ್ರಯತ್ನಪೂರ್ವಕವಾಗಿ ಈ ಗೊಡಸಿಂಹಾಸನವನ್ನು ದೂರಕಿಸುವೆನು. ಇಲ್ಲಿದಿದ್ದರೆ ಇದೇ ರಾಖ್ಯಾಮಿಯಲ್ಲಿ ನನ್ನ ಸಮಾಧಿಯು!

ತಂದೆಯ ಬಾಯಿಂದ ಈ ಪ್ರಕಾರದ ಮಾತುಗಳನ್ನು ಹೋರಿಸಿ ಅವನ ಚಿಂತೆಯನ್ನು ಮಾಡಿಯಿಸಬೇಕಂದು ಅಶ್ವಾನಾಳು—“ನಾವು ವಂಗವನ್ನೇ ಬಿಟ್ಟುಹೋಗುವಾ” ಎಂದಿದ್ದಳು. ಆದರೆ ತಂದೆಯ ಈ ಮಾತು ಕೇಳಿ:— ಹೋದು, ನಾವಂತು ವಂಗದೇಶದ ಹೋರಗೆ ಹಂದು ಹೆಚ್ಚಿಸುತ್ತ ಇಂದಿನ ವಂತೆ ಇಲ್ಲವಣ್ಣೇ? ಅಂದಬಳಿಕ ಈಗೆ ಎಲ್ಲ ಭಾರವು ವಂಗಿಯು ಪ್ರಜಿಗಳ ಕಡೆಗೆಲ್ಲವೇ? ಈ ಅಭಿಮಾನವು ಅವರಿಗೆ ಇರಬೇಕಣ್ಣೇ? ಇಂಥ ಸುಪಕ್ಕ ವಂಗಮಾತೆಯ ಮಕ್ಕಳು ಇವ್ವೇಕೆ ನಿರ್ಜೀವಿಗಳು? ವಂಗಿಯು ಜನರಲ್ಲಿ ಕೂರತನ ವಿದೆ; ಚತುರತನವಿದೆ; ಉದಾರತನವಿದೆ; ಆದರೆ ಅವರು ಆತ್ಮವಿಸ್ತೃತಿ ಹೊಂದಿ ಫೋರನಿದಾರ್ವವರಾಗಿರುವರು. ನಾವು ರಾಜಾ ಗಳೇಶ ನಾರಾಯಣನ ಕಡೆಗೆ ಸಹಾಯ ಕೇಳಲು ದೂತನನ್ನು ಕಳುಹಿಸಿ ಏಳು ದಿವಸಗಳಾದವು. . ಇನ್ನೂ ಉತ್ತರವಿಲ್ಲ ದೂತನು ಕೂಡ ತಿರುಗಿ ಬಂದಿಲ್ಲ.

ಅಜಿಮನು ವಿಷಾದದಿಂದ ನಗುತ್ತಿ:— ಅವತ್ತಿನ ಸಂಗತಿಯು ನೆನ ಹಿರುವದಣ್ಣೇ? ಅಂದು ನಾನು ಮೂರಲ್ಲಾನರ ಪಕ್ಕಗಟ್ಟಿನಾತಾದಿದೆನೆಂದು ಹೀಯಾಡಿದ್ದೆ. ಈಗ ನೀನೇ ವಿಚಾರಮಾಡು. ಹಿಂದುಗಳ ಕ್ಷಯಲ್ಲಿ ಮುಸಲ್ಲಾನರು ನಡೆಯುವದು ಯೋಗ್ಯವೇ ಹೇಗೆ? ಮುಸಲ್ಲಾನರು ಎಣ್ಣೇ ತವ್ವ ಮಾಡಲಿ, ಅವರ ಅಭಿಮಾನವು ಜಾಗ್ರತವು, ಹಿಂದುಗಳು ಮಬ್ಬಿ. ಮುಸಲ್ಲಾನರ ತೇಜವು ಉರಿಯುವ ಕೆಂಡದಂತೆ, ಹಿಂದೂಜನರ ತೇಜವು ಆರಹತ್ತಿದ ಕೆಂಡದಂತೆ. ಈ ಎರಡು ಭಿನ್ನವಸ್ಥಿಯಲ್ಲಿಯ ಸಮಾಜಗಳ ಒಕ್ಕವು ಹೇಗೆ ಅಗಬೇಕು? ಅಶ್ವಾನ, ಸವ್ನ್ಯಾಸಿನಿಕೆಯು ತಪ್ಪಾಗಿದುವದು.

ಅಶಮಾನ:—ಆಪ್ತಾ, ನಾನೇನೂ ಹಾಗೆ ಹೇಳಲಾರೆನು ಹಿಂದು
ಗಳ ಅವರಾಧವೂ ಉಂಟು; ಆದರೆ ಯಾವ ಪದಾರ್ಥವು ಜೊರಿಸಿಂದ ಉರಿ
ಯುವದೋ ಆದು ಬೇಗ ಆರುವದು. ಯಾವದು ಸಾವಕಾಶವಾಗಿ ಉರಿ
ಯುವದೋ ಆದು ಸಾವಕಾಶ ಸಂದುವದು. ಶಾರಣ ನಾವು ಪ್ರಯತ್ನ
ದಿಂದ ತೀವ್ರಜ್ಞಾಲಾಗ್ರಹಿಯಂತಿರುವ ಮುಸಲ್ಲುನರನ್ನೂ ಮಂದಗೆತ್ತಿಯ
ಹಿಂದೂಜನರನ್ನೂ ಹಿಂದು ಮಾಡಿದರೆ ಆ ಜ್ಞಾಲೆಯು ಹೇಗೆ ಆಗುವದು?
ಆಪ್ತಾ ಇದಲ್ಲದೆ

ಇಷ್ಟರಲ್ಲಿ ರಾಜಾಗೆನೇತ ನಾರಾಯಣನೆ ಕಡೆಗೆ ಕಳಿಸಿದ ದೂತನು
ಬಂದು ಕುನ್ನಾಡ ಮಾಡಿ ಪತ್ರವನ್ನು ಅಜೀಮನೆ ಕೈಯಲ್ಲಿ ಕೊಟ್ಟಿನು.
ತಂದೆ-ಮಕ್ಕಳಿಬ್ಬರೂ ಕುತೂಹಲದಿಂದ ಹಿಂದೇ ಉಸುರಿನಲ್ಲಿ ಆ ಪತ್ರವನ್ನು
ಹುದಿ ಮುಗಿಸಿದರು. ಇಬ್ಬರ ಮುಖದಲ್ಲಿಯೂ ಆನಂದದ ಕೆಂದು. ಮಹಾ
ರಾಜಾ ಗಣೇಶನಾರಾಯಣನು ಶೃಂಗ್ರಸಹಿತ ಅಜೀಮನೆ ಸಹಾಯಕ್ಕೆ ಹೊರ
ಟಿಂತೆ ಪತ್ರವಿತ್ತು. ಅಜೀಮನೆ, ದೂತನನ್ನು ಕುರಿತು:— ಇಷ್ಟೇ ತಡ
ವಾಯಿತು? ಎಂದು ಕೇಳಿದನು.

ದೂತ:—ನಾನು ಬೇಗೆ ಬರುತ್ತಿದ್ದೆನು; ಆದರೆ ದಾರಿಯಲ್ಲಿ ತತ್ತ್ವ,
ಪಕ್ಷದ ಹಿಂದು ಸ್ವೇಂದ್ರವನ್ನು ಸೋಡಿದೆನು; ಮತ್ತು ಗುಪ್ತವಾಗಿ ಅವರಿಂದ
ಸಮಾಚಾರವನ್ನೂ ತಿಳಿದುಕೊಂಡಿರುವೆನು ಅವರು ಇಂದೇ ರಾತ್ರಿ
ನಮ್ಮನ್ನು ಮುತ್ತುವರು. ಇದಲ್ಲದೆ ಸೆಸರಿತ್ತಾಕಹನೂ ಸೇನಾಪತಿಯಾದ
ಕಾಶೀಮಭಾನನೂ ದೂಡ್ಡ ಸ್ವೇಂದ್ರಸಹಿತ ಬೇರೆ ಬೇರೆ ದಿಕ್ಕುಗೇಳಿದ ಬಂದು
ಅವರೂ ಮುತ್ತಿಗೆ ರಾಕುವರು. ಈ ಸಂಗೆತಿಯನ್ನು ತಿಳಿದು ರಾಜಮಾರ್ಗ
ವನ್ನು ಬಿಟ್ಟು ಸುತ್ತುವರಿದು ಬರಲಿಕ್ಕೆ ವಿಲಂಬವಾಯಿತು. ಕಹಾಜಾದಾ,
ಈಗ ಎಲ್ಲ ಕಡೆಯಿಂದಲೂ ಸ್ವೇಂದ್ರವು ಸುತ್ತುಗಟ್ಟಿವ ಲಕ್ಷ್ಯ ತೋರು
ತ್ತದೆ. ಪ್ರಯತ್ನಪಟ್ಟಿಲ್ಲಿ ಈಗಲೂ ಸಹ ಇಲ್ಲಿಂದ ಹೋಗಲಿಕ್ಕೆ ಬರು
ವಂತಿರುತ್ತದೆ. ನಾವು ನೋಡಲಿನ ಭಾವನೆ ಬಿಟ್ಟು ಇಲ್ಲಿಗೆ ಬಂದದ್ದು
ಗೆಣವಾಗೆಲ್ಲ.

ಚಿಂತಾಕುಲ ಅಜೀಮನೆ:—ರಾಜಾ ಗಣೇಶನಾರಾಯಣನು ಎಷ್ಟು
ದೂರ ಇರುವನೆ?

ದೂತ:—ರಾಜನು ಹೀಗೆ ಹೇಳಿರುವನಲ್ಲ-ನಿಷ್ಠೆ ಕೆಲವು ದಿವಸ

ಇಲ್ಲಿಯೇ ಇದ್ದು ಅತ್ಯರಕ್ಷಣೆ ಮಾಡಿಕೊಳ್ಳಬೇಕು. ನಾವು ಗೊಡವನ್ನು ಮುತ್ತಿಗೆ ಹಾಕುವೆನ್ನ ಇದರಿಂದ ಪ್ರತಿಪಾಠಿಗೆ ಬಲವು ಎರಡು ಭಾಗ ವಾಗಿ ಜಯವು ಸಿಗುವದು. ಗೊಡವನ್ನು ಸ್ವಾಧೀನ ಪಡಿಸಿಕೊಂಡು ಒರಲಿಕ್ಕೆ ರಾಜನಿಗೆ ಆವಧಿಯು ಬೇಕು.

ಇವ್ವರಲ್ಲಿ ಮತ್ತಿಬ್ಬಿ ದೂಡನು ಬಂದು:— ಜಹಂವನ್ನಾ, ಸಮಾಜ ದಲ್ಲಿ ವೈರಿಗಳ ಕೊಲಾಹಲವು ಕಳೆಬರುತ್ತದೆ. ತತ್ತುಗಳು ಸಮಾಜದಲ್ಲಿ ಬಂದಂತೆ ಕಾಣುತ್ತದೆ. ನನ್ನ ಸೈನ್ಯದ ಮುಸಲ್ಮಾನ ಸೈನಿಕರು ತತ್ತುಗಳಿಗೆ ತರಣ ಹೋಗಿವ ವಿಚಾರದಲ್ಲಿದ್ದಂತೆ ತೊರುತ್ತದೆ. ಹೀಂದೂ ಸೈನಿಕರು ಮಾತ್ರ ಯುದ್ಧವಾಡಲು ಉತ್ತಾಹಪೂರ್ಣವರಾಗಿರುವರು. ಸೇನಾಪತಿಗಳಾದ ವಿಶರಣ್ಣೀಯನರೂ ಗುಣರಾಮರಾಯರೂ ನಿಮ್ಮ ಮಾರ್ಗವನ್ನೇ ನೋಡುತ್ತಿರುವರು

ಅಜೀಮನು ಎದ್ದು ನಿಂತು ದೂಡನಿಗೆ:— ಅವರಿಗೆ ಹೇಳಿ, ನಾನು ಈಗ ಬರುತ್ತೇನೆ; ಯುದ್ಧವು ಬಿಟ್ಟದ್ದಲ್ಲ.

ದೂಡರೂ ಹೊರಟಿ ಹೋಡರು ಅಜೀಮನು ಮಗೆಣನ್ನು ಕುರಿತು:— “ಈಗ ಹೇಗೆ ಮಾಡಬೇಕು ಮಾಡು?” ಎಂದನು.

ಅಶ್ವಾನಾಂಶು ತಂದೆಯ ಕೈಗಿಡಿದುಕೊಂಡು:— ಅಪ್ಪಾ, ದೇವರ ಹೇಳಿನ ವಿಶ್ವಾಸವನ್ನು ಕಡಿಮೆ ಮಾಡಬೇಡ. ಎಲ್ಲ ವ್ಯವಸ್ಥೆಯನ್ನೂ ಅವನೇ ಮಾಡುವನು. ಅವನೇ ಶೂರತನವನ್ನೂ ಕರ್ತವ್ಯಬುದ್ಧಿಯನ್ನೂ ಕೊಟ್ಟಿರುವನು. ನಾವು ವಿಚಾರದಿಂದ ಲೋಗ್ಗೆ ವಾಡದ್ದನ್ನೇ ಮಾಡಬೇಕು. ಇದರ ಮೇಲೆ ದೇವರ ಇಚ್ಛಾಯು. ಬಾ, ಅಪ್ಪಾ, ಹಳಗೆ ಬಾ. ಇಂದಿನ ದಿವಸ ನಿನ್ನ ಯುದ್ಧದ ಉಡುಪ್ರೇಗಳನ್ನು ನಾನೇ ಹಾಕುತ್ತೇನೆ. ನೀನು ನಮ್ಮ ಸೈನ್ಯದ ಮಧ್ಯದಲ್ಲಿ ಹುಗಿ ನಿಂತರೆ, ನಿನ್ನನ್ನ ನೇರಿಡಿ ನಿನ್ನ ವಜನಗಳನ್ನು ಕೇಳಿ, ಅದಾವ ಮುಸಲ್ಮಾನ ಸೈನಿಕನ ಉತ್ತಾಹವು ಭಂಗವಾಗಿ ಹೇಡಿಯಂತೆ ತರಣಹೋಗಿವನ್ನೇ ಎಲ್ಲರೂ ನಿಕ್ಟಿಯವಾಗಿ ಕಿತ್ತಿಬರು ವಂತೆ ಯುದ್ಧ ಮಾಡುವರು. ಅಪ್ಪಾ, ನೀನು ಭಾವಿ ಸಾಮಾಜಿಕನಲ್ಲವೇ?

2

ಪ್ರೀರ್ವಣದಿಕ್ಕಿನ ಆಕಾಶದಲ್ಲಿ ಉಷಃಕಾಲದ ಅರುಣಪ್ರಕಾಶವು ಸೂಚಿತವಾಗುವವ್ಯಾರಲ್ಲಿ ಭಾದುಡೀ ಕೋಟಿಯಲ್ಲಿ ಯುದ್ಧದ ಸಿದ್ಧತೆಯ ಸೂಚನೆಯನ್ನು ಜನರಿಗೆ ತಿಳಿಸಲಿಕ್ಕೆ ನಗಾರಿಯು ಬಾರಿಸಲ್ಪಟ್ಟಿತು. ಪ್ರತಿ ಯೋಬ್ಬಿ ಪುರುಷನನ್ನಿಂದಿ ಶನಂದ-ಭಾತ್ಸಾಹನೇಳ ಹೊಳ್ಳಿಕೊಂಡಿರುತ್ತಿರು. ಎಲ್ಲರೂ ಮನೆ ಪೂರ್ವಕ ಯುದ್ಧ ಸಿದ್ಧತೆಗೊಳಿಸುವದರಲ್ಲಿ ಮನ್ಯಾರು.

ಪಂಚಮಂಚ ಉಷಃಕಾಲದಲ್ಲಿಯೇ ಶ್ರೀಪುರಾ ರಾಣಿಯು ಸೌನೇ ಯಾದ ಕಿಶೋರಿಯನ್ನು ಕರಕೊಂಡು ದೇವಿಯ ಮಂದಿರಕ್ಕೆ ಹೊರಟಿಳು. ಇವತ್ತುನೇ ದಿವಸ ಉಷಃಕಾಲಕ್ಕೆ ರಾಣಿಯ ಅಪ್ಯತ್ವಯು ಮೇರಿಗೆ ರುದಾರ್ಭಿ ವೇರವು ಆರಂಭವಾಗಿತ್ತು. ಎಲ್ಲರೂ ತಮ್ಮ ತಮ್ಮ ಕಾರ್ಯವನನ್ನು ದಕ್ಷತೆಯಿಂದ ಮಾಡುತ್ತಿದ್ದರು. ಯಂವರಾಜ ಯದುನಾರಾಯಣನು ಇಡೀ ನೊದಲು ಸೇನಾಪತಿಯ ಕಾರ್ಯವನನ್ನು ವಹಿಸಿದ್ದು; ಕಾರಣ ಇಂದಿನ ಪೂಜೆಯ ವಿಶೇಷವು. ಮತ್ತು ರಾಣಿಯು ಕಿಶೋರಿಯನ್ನು ಕರೆದುಕೊಂಡು ಬಂದಿದ್ದಾರು.

ಆಭಿಷೇಕದನಂತರ ಮಹಾಪೂರ್ಜಿ, ಮಂತ್ರಾಕ್ಷತ್ವಿ, ಆರತಿ ನೊದಲಾದ ಎಲ್ಲ ವಿಧಿಗಳೂ ಮಳಿಗಿದವು. ಎಲ್ಲರೂ ತಮ್ಮ ತಮ್ಮ ನಿಜ ಕಾಮನಾ ಪೂತಿರ ಮಾಡಬೇಕೆಂದು ಬೇಡಿಕೊಳ್ಳುವಾಗ ರಾಣಿಯೂ ಕಿಶೋರಿಯೂ ಸಾಷ್ವಾಂಗ ನಮಸ್ಕಾರ ಮಾಡಿ ಮನದಲ್ಲಿಯ ಆಭಿಷ್ಪವನನ್ನು ಬೇಡಿಕೊಂಡರು; ಆದರೆ ಇಬ್ಬರ ಮಂಬಿದಲ್ಲಿಯೂ ಉತ್ಸಾಹವಿಲ್ಲ ಮನಸ್ಸು ಚಂಚಲವು. ಹಿಂಬುರ ಮಂಬಿನನ್ನೊಬ್ಬರು ನೋಡಿದರು ಇಬ್ಬರಿಗೂ ಸಮಾಧಾನವಾಗಲಿಲ್ಲ ಅವರು ತಮ್ಮ ಪತಿಗಳ, ಯುದ್ಧಕ್ಕೆ ಹೊಗೇಗುವದರಂದ ಮನಸ್ಸು ಚಂಚಲವಾಗಿ ಹಿಂಗಾಯಿತೆಂದು ಭಾವಿಸಿಕೊಂಡು ದೇವಿಯ ತೀರ್ಥ-ಪ್ರಸಾದ ಸ್ವೀಕರಿಸಿ, ಮನೆಗೆ ಹೇಳಿದರು.

ಯುದ್ಧಕ್ಕೆ ಹೊರಡ ದ ಪೂರ್ವದಲ್ಲಿ ಯದುನಾರಾಯಣನು ತಾಯಿಯ ಆಶೀರ್ವಾದ ಪಡೆಯಲು ಬಂದನು. ಶ್ರೀಪುರಾರಾಣಿಯು ಮಗನು ನಮಸ್ಕಾರ ಮಾಡಿದ ಕೂಡಲೇ:—ಬಾ, ಮಗನೇ ಬಾ. ಯುದ್ಧದಲ್ಲಿ ವಿಜಯವನ್ನು ಹೊಂದಿ ರಾಜ ರಾಜೇಶ್ವರನಾಗು. ದೇವಿಯ ಚರಣ ತೀರ್ಥವನ್ನೂ ಪ್ರಸಾದವನ್ನೂ ಸ್ವೀಕಾರಮಾಡು, ಎಂಡಳು.

ಈಮಾರನು ತೀರ್ಥಾರ್ಥಿರನೆ ಪಾಟ, ನಿರ್ವಾಳ್ಯನನ್ನು ಉತ್ತರೀ ಯದಲ್ಲಿ ಕ್ಷಿಂಡಿ—ಆಪ್ತಾ, ಎಂದನು.

ಶ್ರೀಪುರಾ:—ಯಾಕೇ?

ಕಂಪಾರನು ತಲೆ ಬಗ್ಗೆ ಸಿಕ್ಕಿಂಡು ಸುಮ್ಮನೆ ಕುಳಿತನು. ಮಾತೆಯು ಮುಗುಳು ಸೆಗೆಯಿಂದಃ:—ನಿನೆಗೆ ಮತ್ತೆನು ಸಂಶಯ ಬಂತು? ನಾನು ದೇವಿಯ ವರವನ್ನೀ ಶೋಷ್ಟ್ಯಾವೆನು. ಇನ್ನು ಒಿರೆ ವಿಚಾರವನ್ನೀ ಮಾಡಬೇಡ. ನಿನು ನಿಶ್ಚಯವಾಗಿ ಜಯವನ್ನು ಪಡೆಯುವಿ; ಮತ್ತು ಸಾರ್ಥಕಾಮನಾಗುವಿ.

ಕಂಪಾರನು ನೆಗೆತ್ತು:—ಆಪ್ತಾ, ನಿನ್ನ ಆಶೀರ್ವಾದದ ಕಂಡಿಯ ಪಾಕ್ಯವು ಪಿಂಚತ್ರಾವೆನಿಸುತ್ತುದೆ.

ಶ್ರೀಪುರಾ:—ಅದೇತೆ? ಇದಕ್ಕಿಂತ ನೆಚ್ಚಿನ ಆಶೀರ್ವಾದವನ್ನು ಏನು ಕೊಡಬೇಕಾ?

ಕಂಪಾರ:—ಈ ಆಶೀರ್ವಾದವು ಯೋಗ್ಯವಾದಿತೇನು?

ಶ್ರೀಪುರಾ:—ನಿನ್ನ ಮಾತಿನೆ ಅರ್ಥವು ನನಗೆ ತಿಳಿಯಲ್ಲಿದು; ಸ್ವಷ್ಟವಾಗಿ ಹೇಳಿ.

ಕಂಪಾರ:—ಆಪ್ತಾ, ನಾವು ಅಜಿಮುಶಹಿಗೆ ಸಹಾಯ ಮಾಡಲು ಹೊರಟಿರುತ್ತೇವೆ. ರಾಜ್ಯಾನನ್ನು ದೂರಕಿಸುವದು ನನ್ನ ಮತ್ತು ಪಿತನ ಇಚ್ಛೆ ಇಲ್ಲ. ಹಾಗೆ ಮಾಡಿದರೆ ಯಾರು ರಕ್ಷಕರೇ, ಅವರೇ ಭಕ್ತಕರಾಗಬೇಕಾಗುವದು. ಯಾಗಾಗಿವದು ಯೋಗ್ಯವೇ? ಅಜಿಮನು ಗಾಢ ಸಿಂಹಾಸನದ ಸ್ಥಾಯಿದ ಹಕ್ಕುದಾರನು; ಆದರೆ ರತ್ನಗಳ ಕಾರಣಾನಿಂದ ರಾಜ್ಯ ಕಳಕೊಂಡು ಪವತ್ತಿಗೆ ಗುರಿಯಾಗಿರುವನು. ನಾವು ಅಂಥ ವಿವದ್ದುನ್ನಿಗೆ ಸಹಾಯ ಕೊಡಲಿಕ್ಕೆ ಹುಂಡಿರುವೆಲ್ಲದೆ, ಸಾಮಾಜಿಕ ಕಾಂಕ್ಷೆಯು ನಮಗಿಲ್ಲ. ನಾತ್ತಿ ಆನ್ಯಾಯಾತಿಕ್ರಘಾಕ್ಷ ಅಡ್ಡಿಮಾಡಿ, ಅಜಿಮನ ರಾಜ್ಯವನ್ನು ಅವನಿಗೆ ಕೊಡಿಸಲಿಕ್ಕೆ ಹೊಂಟಿರ್ತೇವೆ. ಅಜಿಮನ ಕಹನು ನಮ್ಮ ಹೀಲ ಭರವಣಿಯನ್ನು ಇಟ್ಟುಕುವನು. ಹೀಗಿದ್ದು, ಅದರ ಮೂಲಕ್ಕೆ ನಾವು ಕರೂರಾಫೋತ ಮಾಡಿನಂಥ ಆಶೀರ್ವಾದವನ್ನು ಕೊಡಬೇಡ. ಈಪ್ರಾಯ ನಿರ್ಬಂಧನ್ನು ಹೊಂಡಿ! ಇಷ್ಟೇ ಆಶೀರ್ವಾದ ಮಾಡು. ಮಾನ ಮಾತು ತಾಳಾಯ ಮನಸ್ಸಿಗೆ ಬರಲಿಲ್ಲ. ಅವಣ—ಯದೂ,

ಇಂದು ನೀವು ಇಂದ್ರಕ್ಕೆ ಹೊರಟಿದ್ದರ ಉದ್ದೇಶವು ಮಹತ್ವವಾದದ್ದು; ಆದರೆ ಈ ಪಷಣಯದಲ್ಲಿ ನಿಮ್ಮ ತಳುವಳಿಕೆಯು ತಪ್ಪಾಗಿರುತ್ತದೆ. ಅದು ಎದುರಿದ್ದರೂ ನಿಮಗೆ ಕಾಳಿಸರ್ಕಿನಲ್ಲದು! ಗೌಡಜೀ ವಂಗಿಯ ಜನರದೀರ್ಘೀ-ಮುಸಲ್ಕ್ಕಾನರದ್ದೇ? ಗೌಡಸಿಂಹಾನನವು ನಿಜವಾಗಿ ಯಾರ ಹಕ್ಕಿನೆಂದು? * ಗೌಡವು ಬಂಗಾಲೀ ಜನರದು. ಅಂದಬಳಿಕ ಆದರ ಮೇಲೆ ಅವರ ಹಕ್ಕು ಮುಸಲ್ಕ್ಕಾನರಿಗಂತಹ ಹಜ್ಜುರುತ್ತದೆ. ಎಮೈಲ್ ಕತಮಾನ ಗಳ ಹಿಂದೆ ಸುಂದರವನವನ್ನು ನಾಶ ಮಾಡಿ, ಸಮುದ್ರವನ್ನು ಖಂಡಕ್ಕಿಟ್ಟ, ಈ ಪ್ರಕಾರ ಫಲವತ್ತರವಾದ ಭೂಮಿಯನ್ನು ನಾಡಿದವರು ಯಾರು? ಅವರು ಈ ಭೂಮಿಯನ್ನು ಸುವರ್ಣಮಯವಾಗಿ ಮಾಡಿದ್ದರಿಂದಲೇ ಮುಸಲ್ಕ್ಕಾನರ ದೃಷ್ಟಿಯು ಇತ್ತು ಬಿದ್ದಿಕಲ್ಲಪೇ? ಹಂಡಿಜನರು ಇದನ್ನೆಲ್ಲ ಮಾಡಿ ಭೂಮಿಗೆ ‘ಮಾರೆ’ ಎಂಬ ಗೌರವದ ಆಳ್ಧಾನವನ್ನು ಕೊಟ್ಟಿರು. ವಸ್ತು ಸ್ಥಿತಿಯು ಒಳಗಿದ್ದು, ಈ ಮುಸಲ್ಕ್ಕಾನರೂ ನಡುವ ಬಂದು ಆತ್ಮಕಲಹ ಹಜ್ಜು, ನೋಸದಿಂದ ರಾಜ್ಯವನ್ನು ತಕ್ಕಾಂಡಿದ್ದು, ನಾಗ್ರಾಯವಾದ ಹಕ್ಕು ದಾರರು ಮುಸಲ್ಕ್ಕಾನರೇಂದು ನಿನ್ನಂಥ ತೀಳದವನು ಕೂಡ ಅಂದಬಳಿಕ, ಪನ್ನ ಹೇಳಬೇಕು? ಇದೆಂಥ ರಾಜಸೀತಿಯು! ಯಾರು ಸಾಮಾಜಿಕವನ್ನು ಸಾಧಿಸುವರೂ ಆವಾ ಆದರ ಸಿದ್ಯಾರ್ಥ; ಸಾಮಾಜಿಕವನ್ನು ಗೆದ್ದವರು ಅಲ್ಲ.

ತಾಯಿಯ ಮುಖದಿಂದ ಈ ಪ್ರಕಾರ ಸ್ವಾತಂತ್ರ್ಯವನ್ನೆಯ ವಿಚಾರವನ್ನು ಕೇಳಿ, ಕುವಾರನು ಆಶ್ಚರ್ಯಾಭಿಕಿರ್ಣಾದನು. ಇಂಥ ತೇಜೋಮಯ ಪ್ರಜಾರ್ಥಿನ್ನು ಎಂದೂ ಕೇಳಿದ್ದಿಲ್ಲ. ಈ ವರ್ಡೆಗೆ ಅವಳು ವೃತ್ತ, ಉಪವಾಸ, ಪ್ರಾರ್ಥನೆ ಹೇಳದಾಗ ಧಾರ್ಮಿಕ ಸ್ತುತಿಗಳಲ್ಲಿಯೇ ಆಯುಷ್ಯವನ್ನು ಕಳೆಯುತ್ತ ಬಂಡಿದ್ದಳು; ಮತ್ತು ತೆಲವು ಪ್ರಸಂಗಗೆ ಇಲ್ಲಿ ಅವಳು ಹಿಂದೊಜನರಿಗಂತಹ ಮುಸಲ್ಕ್ಕಾನರ್ಕ್ಕಾನನ್ನೇ ಹೇಳು ಸಮರ್ಥನೆ ಮಾಡಿದ್ದಳು. ಹಿಂದು, ಇಂದಿನ ಕಾಲೀಯ ಮಾತ್ರಾಗಳನ್ನು ಕೇಳಿ ಕುವಾರನು ದಿಕ್ಕುತ್ತೇನೀಲಿಯನು; ಹೀಗೂ ಇರ್ಜ ಹೇಳಿದ್ದೀರ್ಗೆ ಮದ್ದು ಆದಕ್ಕೆ ಪ್ರತಿಷ್ಠಾ ಮಾನಾರ್ಥಿ ಸಾಮಾಜಿಕ ಅವಧಿಗಿ ದ್ವಿಲ್ಲಿ. ಆದರೂ ಇವನು—“ಆರ್ಥಾ, ಹಾಗಾದೆ ಸುಂಸಾರಾನರು ಹಿಂದೊಜನರ ಶತ್ರುಗೇಳೇನು?” ಎಂದು ಕೇಳಿದ್ದನು.

“ಹಂದು ಬಗಯಿಂದ ವಿಚಾರ ಮಾಡಿದರೆ, ಹಾಗೇ ಅನ್ನಬೇಕಾಗುತ್ತದೆ. ನೋಡು, ಅವರು ಎಷ್ಟು ಬಗೆಯಿಂದ ಹಿಂದೂಜನರ ದುರ್ದೇಶ ಮಾಡಿರುತ್ತಾದೀ? ಮಾತು ಮಾತಿಗೆ ಹಿಂದೂದೇವಾಲಯಗಳ ನಾಶವು; ಧರ್ಮವನ್ನು ಕೆಡಿಸುವದು; ಶ್ರೀಯರ ವಾಸಭಂಗ ಮಾಡುವದು. ನೋಡು! ನಿನೇ ವಿಚಾರ ಮಾಡು! ಪರಧರ್ಮವನ್ನು ಈ ಪ್ರಕಾರ ದ್ವೇಷ ಮಾಡಬೇಕೆಂದು ಯಾವ ಧರ್ಮದಲ್ಲಿಯಾದರೂ ಹೇಳಿರಬಹುದೇನು? ಇನ್ನು ಅವರಲ್ಲಿಯ ಕೆಲವರು ಕುಹಕರು ತವ್ಯ ಮಸೀದೆಗಳ ಮುಂದೆ ವಾದ್ಯ ಬಾರಿಸಬಾರದು, ಮೊದಲಾದ ವಿಚಾರಗಳನ್ನು ತೆಗೆಯ ಹತ್ತಿರುವರು. ಅವರು ಹಿಂದೂಧರ್ಮವನ್ನು ರಸಾತಳಕ್ಕೆ ಹತ್ತಬೇಕೆಂದು ಮಾಡಿರುವರು. ಅವರು ನಮ್ಮ ರಾಜ್ಯವನ್ನೂ, ಲಕ್ಷ್ಯರವನ್ನೂ ಅಪಹರಿಸಿದ್ದು, ಧರ್ಮ ಹಂದು ಮಾತ್ರ ಭಗ್ನಾವಸ್ಥಿಯಲ್ಲಿ ಇದೆ. ಅದನ್ನೂ ಸಹ ಸಮುದ್ರದಲ್ಲಿ ಮುಖಿಸುವ ವಿಚಾರವು! ಹಿಂದೂಜನರ ಪರಧರ್ಮ ಸಹಾನುಭೂತಿಯ ಲಾಭವನ್ನು ಈ ಪ್ರಕಾರ ತೆಗೆದುಕೊಳ್ಳುತ್ತಿರುವರು. ಅಂದಬಳಿಕ ಅವರು ತತ್ತ್ವಗಳೇ ಸಾ.”

ಕುಮಾರ:—ಆವ್ಯಾ, ಈ ಎಲ್ಲ ಆನಫ್ರಕ್ಕೆ ಹದಿನಾರು ಆಣ ಭಾಗವು ಮುಸಲ್ಲಾನರ ದೋಷವೇ ಏನು? ಹಿಂದೂಜನರ ತಪ್ಪಿಲ್ಲವೇ?

ಶ್ರೀಪುರಾ:—ಆವ ತಬ್ಬಿ, ಸಾವಿರ ಇರಲೆ; ಆದರೂ ನಾನು ಮುಸಲ್ಲಾನರ ಸಮರ್ಥನೆಯನು, ಹಾಕಲಾರೆನು. ನಾವು ಖದಾಸೀನರಾದ ವೇಳೆಯನ್ನು ಸಾಧಿಸಿ, ಯಾರಾತದರೂ ಬಂದು ನಮ್ಮ ಕುತ್ತಿಗೆಗೆ ಚೂರಿ ಹಾಕಿದರೆ, ನಾವು ಸ್ವಫುಂಬಾಗಿ ಕೂಡಬೇಕೇನು? ಯಂದೂ, ನಿನೇ ಹೇಳು; ಮುಸಲ್ಲಾನರು ನಮ್ಮ ದೇಶಕ್ಕೆ ಬಂದಿರುವರೆಂದು ತಿಳಿದು ನಾವು ಅವರ ದಾಸಾನುದಾಸರೇಕೆ ಆಗಬೇಕು? ಅವರಿಗೆ ನಮ್ಮ ದೇಶದ, ಧರ್ಮದ, ಸಮಾಜದ ಬಗೆ ಏನು ತಿಳಿವಳಿಕೆ ಇರುವದು? ನಾವು ಅವರ ಆಧೀನದಲ್ಲಿಯೇ ಇರತಕ್ಕ ಕಾರಣವೇನು? ನಿಮ್ಮ ಮಾವನು ಹೇಳಿದಂತೆ ಅವರು ಆತ್ಮ ಕೆಲಹದಿಂದ ಸೀರಿಜ್ಯಾರಾದ ಸಮಯವನ್ನು ಸಾಧಿಸಿ, ನಮ್ಮ ಗತವೈ ಭವವನ್ನು ಸಂಪಾದಿಸುವದೇ ಯೋಗ್ಯವು! ಹಿಂದೂದೇಶವು ಹಿಂದುಗಳದೇ ಆಗಲಿ, ಹಿಂದೂಧರ್ಮವು ಗೌರವದಿಂದ ಸೇರಿಯಲಿ. ಈ ಪ್ರಕಾರ ಪ್ರತಿಯೊಬ್ಬ ಹಿಂದುವು ಅಪೇಕ್ಷೆಯನ್ನು ತಾಳುವದು ಯೋಗ್ಯವು.

‘ಹಾಗಾದರೆ ಮುಸಲ್ಲಾನೆರು?’

‘ಅವರೂ ಇರಲಿ.’

‘ಅವರು ಹೇಗೆ ಇರಬೇಕು? ಅದೂ ಹಂಡು ದೊಡ್ಡ ಜನಾಂಗವು!’

‘ದೊಡ್ಡ ಸಮಾಜವೆಂದು ಹಿಂದುಗೇ ತಲೈಯ ಮೇಲೆ ಕೂಡಬೇಕೇನು? ಅವರು ಹಿಂದುಗೇ ಸಂಗೇದ ಕರಕಾರದಿಂದ ಇರಬಹುದು. ಅವರ ವಿಷಯದಲ್ಲಿ ಹಿಂದೂ ಜನರ ಸಹಾನುಭವತಿಯು ಯಾವಾಗಲೂ ಜಾಗ್ತಿಕಾಗಿರುವದು. ಹೋಗು, ಕುಮಾರ, ಬಹಳ ಹೊತ್ತು ಯಿಂತು. ದೇವಿಯ ದಯಾದಿಂದ ಕೀರ್ತಿ ಪಡೆಯುವಿ.

ನವಕಿಶೋರಿಯು ವೃದು ಮಂದಗಮನದಿಂದ ಪತಿಯ ಚರಣಕ್ಕೂ ರಿದಳು. ಆತ್ಮವಿಚಾರನ್ನಾದ ಯದುನಾರಾಯಣನು ಪತ್ತಿಯ ಪಾದ ಸ್ವರ್ಥದಿಂದ ಚಮಕಿತನಾಗಿ ಕೆಳಗೆ ನೋಡಿದನು. ಕಿಶೋರಿಯು ಚರಣವನ್ನು ಹಿಡಿದುಕೊಂಡು ಕುಳಿತ್ತಿದ್ದಳು. ಅವನು ಆದರದಿಂದ ಪತ್ತಿಯನ್ನು ಎಬ್ಬಿಸಿ ಗೆಲ್ಲವನ್ನು ಹಿಡಿದು ಮಧುರವಾದ ಚಂಬನವನ್ನಿತ್ತುನು; ಆದರೆ ನವಕಿಶೋರಿಯ ನೇತ್ರದ್ವಯಗೆ ಅಶ್ವಪೂರಿತವು. ಮುಖವು ನಿಸ್ತೇಜವು. ಕುಮಾರನು ಆತ್ಮಯದಿಂದ: —‘ಇದೇನು, ಕಿಶೋರಿ, ಆಳವೆ ಏಕೇ?’

ದುಃಖವು ಹತ್ತಿರಿಸಿ ಬಂದು ಕುಟ್ಟಿಗೆಯು ಬಿಗಿಯಿತು. ಆಕಾಲವೃಷ್ಣಿಯು ಜ್ಞಾನರಾಯಿತು. ಕುಮಾರನು ಪ್ರೇಮದಿಂದ ಅವಳ ಮುಂಗೊದಲುಗೇನ್ನು ತೀಡುತ್ತೇ: —‘ಹುಟ್ಟೀ, ಇದು ಆಳವ ಸಮಯವೇ? ಇಂಥ ಪ್ರಸಂಗದಲ್ಲಿ ಧೈಯರೆಟ್ಟಿರ ಹೇಗೆ? ನಾನು ವಿಜಯಾಕಾಂಕ್ಷಿಯಾಗಿ ಹೊರಟಿರಲು, ನಗೆಮುಖದಿಂದ ಅನಃಜ್ಞ ಯನ್ನು ಕೊಡಬೇಕಲ್ಲಿದೆ? ಆಳು ಮೋರಿಯಿಂದ ನನಗೆ ಹೋಗಿಸ್ತುವಿಯಾ? ಹ್ಯಾತ್ರಿಯ ರಸ್ಯೇಯಾಗಿದ್ದು, ಕರ್ತವ್ಯವನ್ನು ಮರೈಯಬೇಕೇ?’

ಕಿಶೋರಿಯು ಕವ್ಯದಿಂದ ದುಃಖವನ್ನು ಸುಂಗಿದಳು; ಆದರೆ ಮಾತ್ರ ಹೊರಡಲಿಲ್ಲ. ವುನೇ ಕುಮಾರನಃ: —‘ಇಂದು ಮನಸ್ಸು ಇಷ್ಟ ಚಂಚಲವಾಗಲು ಕಾರಣವಾದರೂ ಎನ್ನು?’ ಎಂದನೆ.

ಕಿಶೋರಿಯು ಭಯದಿಂದ: — ಈ ಯಂಥ ಇಂದ್ರಿಯ ಹೋಗಿದ್ದರೆ ನಡೆಯುವದಿಲ್ಲವೇನು?

ಯಾದು: — ನಿನ್ನ ಅಭಿಪ್ರಾಯನಾದರೂ ಸುನು?

ಕಿಶೋರಿಯು ಬಿಕ್ಕಿ ಬಿಕ್ಕಿ ಅಂತ್ಯ ನತಿಯ ಜರಣಗಳನ್ನು ಹುಡಿದು ಕೊಂಡು ಕುಣ್ಣುತ್ತಾರೆ:—“ನಾಥ, ಇಂದು ಮುತ್ತ ನನ್ನನ್ನು ಪ್ರಮಿಸಬೇಕು.”

ಆವಳ ದೀನ ಮುಖಮುದ್ರೆಯಂದ ಪಾಪಾರ್ಥಿ ಹೃದಯವು ಕೂಡ ಶರಗಬೇಕು. ಕಿಶೋರಿಯು ಹೈತ್ರಿಯ ಪತ್ನಿಯು; ತೇಜಸ್ಸಿನಿಯಾದ ಶ್ರವಣಾದೇವಿಯ ಶಿಷ್ಯಾಳು. ಇಂಥಾಗೇ ಮನಸ್ಸು ಚಲವಿಚಲವಾದ ಕಾರಣವೇನು? ಕುಮಾರನು ತನ್ನ ಉತ್ತರೀಯದಿಂದ ಆವಳ ರಣ್ಣ ಹಿರಿಸುತ್ತು—‘ನಿನು ಈ ವರೆಗೆ ನನ್ನ ಯಾವ ಕಾರಣಕ್ಕೂ ಪ್ರತಿಯಾಗಿ ವತ್ತಿಸಿಲ್ಲ. ಇಂದು ಹೀಗೇಕು?’

ಕಿಶೋರಿ:—“ಇಂದು ವತ್ತಿಸಿರುವೇನು. ಇನ್ನು ಮುಂದೆ ಎಂದೂ ಪ್ರತಿ ಮಾತು ಸಹ ಅಡುವದಿಲ್ಲ.”

ಯಾದು:—ಅದದ್ವಾದರೂ ಏನು?

ಕಿಶೋರಿ:—ಆದನ್ನು ನಿಷ್ಟು ಕೇಳಬಾರದು

ಯಾದು:—ಯಾದ್ದಾಕ್ಕೆ ಹೇಳಿ ಬಿಬಾಹದೆಂಬದೇ ಕಾನೀಯ ಮಾತು, ಎಂದು ಹೇಳಿದಿ; ಈಗ ಮತ್ತೆ ಕೇಳಬಾರಿದ್ದು ಅನ್ನು ವಿಯಲ್ಲಿ?

ಕಿಶೋರಿ:—ಆ ವಿಷಯವನ್ನು ನಿಷ್ಟು ಕೇಳಬಾರದು.

ಯಾದು:—ಕೇಳಿದರೆ ಉನಾಗುವದು?

ಕಿಶೋರಿ:—ಭಯಂದಿಂದ ದ್ವೈಯಣಿಗುವಿರಿ!

ಯಾದು:—ಕಿಶೋರಿ, ನಿನ್ನ ಕತಿಯಾ.. ಅಷ್ಟೇಂದು ಹೇಳಿಯೇನು?

ಕಿಶೋರಿ:—ಕಿಶೋರಿಯಾ ಏರಿಸಿ, ಎಂಬದನ್ನು ಬಿಳಿಳು. ಆದರೂ ಆ ವಿಷಯವು ಭಯಾನಕವಾದದ್ದು.

ಯಾದು:—ಅದನ್ನೇ ಕೇಳಲಿಜಿ ಸುವೇನೀ.

ಕಿಶೋರಿ:—ನಾನೇ ಇಂದು ಪ್ರತಿಯೇ ಕಾಲದಲ್ಲಿ ದೇವಿಯ ಮಂದಿರಕ್ಕೆ ಹೋಗಿದ್ದೇನು. ಅಲ್ಲಿ ಪೂಜೆ-ಉತ್ಸವಗಳೇ ಮಾಗಿದ ಮೇಲೆ ಸಾಧ್ಯಾಂಗ ನಮಸ್ಕಾರ ಮಾಡಿ ದೇವಿಯ ಶಡೆಗೆ ನುಡಿದ್ದೇನೆ. ಆವಳು ಮುಂದೆ ಮಾಡಿದ ತನ್ನ ವರದ ಪ್ರಕಾರ ನನ್ನ ಶಿಷ್ಯ ಹೋಗಿದ್ದಂತೆ. ಹುಟ್ಟಿ ಕಾಲ ಕಣ್ಣ ಮುಚ್ಚಿ ಪುನಃ ನೋಡಿದ್ದೇನು. ರಾತ್ರೆ ಶ್ರೀ ಮುಂದೆ ಮಾಡಿದಳು.

ಯಾದು:—ಮುಂದೇನೊಯಿತು?

ಕಿಶೋರಿ:—ಮುಂದಿನೆ ಸಂಗತಿ ಭಾಜಾನಾಗಿದೆ, ಕೇಳಬೇಡಿರಿ.

యదు:—ఆదన్నే కేళ్ళ. నీను హేళలికై షప్పిరువెయల్లవే? కితోరియు క్షూణకుల తడెదు పతియు ముఖపన్న దిత్సి నోరి:—ముందే దేవియు క్షేగళు నడుగేకత్తుదవు; మత్తు అవళ ముఖచింద కిటిగళు ఉదువ కత్తుదవు!

కితోరియు నడుగ క్షత్తుదళు కుమారను అవళన్న ఆప్పి కేండు బెన్న మేలే క్షైయాదిసుత్త:—ఇదే భయంకరవేను? ప్రియీ, మనస్సిగే తిళయద పావవిల్లవచ్చే? అందబళక యావ పావవన్ను మాడద నవ్వ మేలే దేర్చియ, క్షోభవుంటాగెలు కారణవిల్ల. నీను జ్ఞాన గఘనియు. రెలిరవు దుచాలవు. ఆద్దరింద నీను అంజిచేయింద సమాగుచే నినగే దేవర క్షేగళే నడుగిదంతే భాసపాగిదే కితోరి, వాంతియు ననగే రాజరాజేత్తరనాగెందు ఆశీర్వదిసిరిపణు; అందబళక నీను భావిఏ రాజమాతేయల్లవే? రాజమంకుషియల్లవే?

కితోరి:—నాథ, చెన్న లురంట్లవన్న క్షుమిసిరి. రాజమంకుషియు సామాన్మ స్తుయరంతే ద్యువచ మేలే ఏర్పాసపిడువదు యోగ్యవల్ల వెంచదన్న మారేతిద్యేను. క్ష్రిభూతి, నీచు నిష్ట పాదధూళియ నంగడ అమిత చ్ఛయావన్ను కొఱరి, ఎందు మత్తే చరణక్షేరిదళు.

యదు:—“ప్రియీ, నిన్నింద వంకవు ఉజ్జులవాగలి!” ఎందు ఆశీర్వదిసిదను. అష్టరల్లి త్రిపురాదేవియు ఇత్త కడేగే బందళు. యదునారాయణను తోరటి రోకిదను. కితోరియు పతియు క్షైరెయాగువనరిగే ఆ కడే? నోరుత్త సింతళు.

వ

దూరోతన మాతు నిఃపతియతి. మారుకడేయింద ప్రచల వాద స్వేష్టవు బందు తజినుచేయన కుచనుచున్న ముత్తుతు. ఆ ముత్తిగయన్న భేదిసి మారాగువడు ఆవనిగే కళ్ళవిద్దిల్ల; ఆదరే ఆజిమశయను సామాన్మన్ను వీరోజిత చ్ఛయా, రణస్ఫేపుణ్ణగళు అవనల్లి ఇద్దవు. ఆవను కన్న స్వేష్టవన్న మారు భాగగళన్న మాడి, ఒందు భాగవన్న తాను, ఉండేఁడు భాగగళన్న గుణరావు

ರಾಯ ಹಾಗೂ ವೀರ ಅಲ್ಲಿಯ ಕಡೆಗೆ ಕೊಟ್ಟು ಸಿದ್ಧಾನಾದನು. ನಸೆಗೆ ತೋನ ಸೈನ್ಯದಮುಂದೆ ಅಜಿಮನ ಸೈನ್ಯವು ಸಮುದ್ರದ ಮುಂದೆ ಕರೆಯ ಹಾಗೆ ಆಯಿತು.

ಅಶ್ವಾನೆಳ ಮಾತು ನಿಜವಾಯಿತು. ತತ್ತುಗಳ ಆಕ್ಷಿಕ ಆಕ್ರಮಣದಿಂದ ಭೀತರಾಗಿ ತರಣಹೋಗಬೇಕಂದು ಮಾಡಿದ ಅಜಿಮನ ಸೈನಿಕರು ತಮ್ಮ ಅರಣ ಖತ್ವಾಹವಾಳಯನ್ನೂ ಉತ್ಪಾಹವನ್ನೂ ನೋಡುತ್ತಿದ್ದರೂ ಕೃತಫ್ಳತೆಗೆ ಮನದಲ್ಲಿ ನಾಜಿಕೊಂಡು, ಇವ್ವುದಿ ಖತ್ವಾಹದಿಂದ ಜೀವದ ನೇತೆ ಉದಾರರಾಗಿ ಯುದ್ಧಕ್ಕೆ ಸಿದ್ಧಾರಾದರು.

ಪ್ರತಿಪಕ್ಷಿಯ ಸೇನಾವತಿಯಾದ ಕಾರ್ತಿಮಬಾನನು ಅಪ್ರತಿಮ ರಣಕೂರನು. ಅವನ ಸೈನ್ಯವು ದುರ್ಜಯವೆಂದು ಪ್ರಸಿದ್ಧಿಯನ್ನು ಹೊಂದಿತ್ತು. ಅವನ ಯುದ್ಧ ಕೊಕಲ್ಪವು ವೈರಿಗಳ ವಲಾಯನಕ್ಕೆ ಸಹ ಆಸ್ತಿದ ಕೊಡುತ್ತಿದ್ದಿಲ್ಲ. ಇಂಥ ಪ್ರಬಲ ಸೈನ್ಯದ ಮುಂದೆ ಅಜಿಮನ ಮುಷ್ಟಮೇಯ ಸೈನ್ಯವು ಮಾಡುವದಾದರೂ ಏನು?

ನೋಡ ನೋಡುವಷ್ಟರಲ್ಲಿ ಮರಣಕ್ಕೆ ಪಣವಾಡಿದ ಅಜಿಮನ ಸೈನ್ಯವು ನಿಂತೆಷವಾಗುತ್ತ ಬಂತು. ಅವನ ಇಬ್ಬರೂ ವಿಶ್ವಾಸಿಕ ಸೇನಾವತಿಗಳು ಅಗಣಿತ ತತ್ತುಸೈನ್ಯವ ನಾಶಮಾಡಿ ಮೃತತತ್ತು ಸೈನ್ಯ ಪರಾತದ ನೇತೆ ಚಿರಸಿದ್ದಿಯನ್ನು ಹೊಂದಿದರೂ ಈ ಪ್ರಬಲ ಯುದ್ಧದಿಂದ ರಣಾಂಗಣದಲ್ಲಿ ನೋಡಿದತ್ತ ಉರಿಯುವ ಅಗ್ನಿಕುಂಡಗಳೂ, ಥಿನ್‌ವಿಚ್ಚಿನ್‌ ಮಾನವರ ಅವಯವಗಳೂ, ಭೀಷಣತೆಯನ್ನುಂಟಿ ಮಾಡಿದವು!

ಹಾಯ್! ಈ ಪ್ರಕಾರಗ ತಾಂಡವ ಲೀಲೆಯಲ್ಲಿಯೇ ಮಾನವರ ಆತ್ಮಪ್ರತಿಷ್ಠೆ ಇರಬಹುದೇನು? ಈ ಪ್ರಕಾರ ಜೀವನ ಹತಿಯಾಗದೆ ಮಾನವನು ಆತ್ಮಪ್ರಧಾನವಾದ ವಿಜಯವನ್ನು ಹೊಂದುವದು ಆಶ್ವಯವೇನು? ನಿತಿ, ಸಭ್ಯತೆ, ಆಧ್ಯಾತ್ಮಿಕ ವಿಚಾರ, ಭೂತದಯೆ ಮುಂತಾದವು ಇಂಥ ಪ್ರಸಂಗಗಳಲ್ಲಿ ಆಸನ್ನ ಮರಣಹೋನ್ನುಂಟಿ ಸ್ಥಿತಿಯನ್ನು ಹೊಂದುವವು; ಮತ್ತು ಈ ಬೀಭತ್ವ ನರ್ತನವು ಕೂಡ ಹಿಂದು ಪಕ್ಷದ ಘ್ರಂಬದ ಕೂಡ ಇಲ್ಲದಂತಾಗಿ, ಅದೇ ಮಾನವನು ಆಸುರಿ ಲೀಲೆಯಿಂದ ಆತ್ಮಪ್ರಧಾನವನ್ನು ಹೊಂದಿದ ಮರುಕ್ಕಣಿದಲ್ಲಿಯೇ ಹೊಸ ಸ್ವಷ್ಟಿಯ ಮಾನವನಂತೆ ಮತ್ತೆ ಸೈನಿಕ ಉಪದೇಶ ಮಾಡುತ್ತ ಮೇರಿಯುವನು!

అజినును ఆక్షారోహియాగి త్వీంటు జన అనుచరలేణందిగే క్షేత్రవిష్టత దేహదింద గాయహోంది కులియంతే వైరిగళ మేలే ఏరి హోగేత్తుద్దను. అవనిగే జయాతేయంతూ ఇద్దిల్ల అవను తన్న వైరియాద నసెరిత్తొన్నే కుడుకుత్త, ఆక్షరక్షణే మాడి కోళ్ళత్త ఆత్తిత్త ఈడాడుత్తుద్దను; మక్కు మనస్సినల్లి:— “దేవరే, నన్న వైరియ సేడు తేరిసించండ పరక్షణదల్లియే నన్న అసువన్న హిరు” ఎందు పారథిసుత్తుద్దను!

అకస్మాత్తాగి అజినున ఎదురిగే అవన ఇచ్ఛిత శికారియు. కషిద కులియు భైష్ణవన్న నోటిదంతే అజినుగాయితు. అవను దవజేయన్న కచ్ఛి కచ్చకశ్శరదింద:—బా, నసెరిత్త బా. ఇన్న నాను మరణక్కే అంజువదిల్ల గౌడసంకాశనవు కేగే అజిమ నదు అల్లప్పో, యాగే నసెరిత్తొనదూ అల్లనేందు జగ్గత్తిగే తోరిసు వేను. ఇకో, నోడు. ఆక్షరక్షణున్నాదరూ మాడికో, ఎందు గురి నేఱి బచియ-న్న కుగదను. ఆదన్న తప్పయువ సామధ్యవు నసెరిత్తొకననదల్ల, మేలాగి అదు మరణోన్నిఖి వీరన కడేయ ఆక్రమణవు.

నసెరిత్తొకను నడగువ క్షీయంద ప్రతియాగి లిడ్గవన్న కిగే దను. ఆదేపాశియల్లి నసెరిత్తొకన హిందినింద ఓందు ఆవ్యాఘర బాణవు బందు అజినున తక్కునన్న నడువే తుందు మాడితు; మత్తు విధిలిఖితదింద నసెరితను కంపితకశ్శదింద ఓగెద తక్కువు అజినున వక్కుశావన్న భేదిసితు! అజినును నేలక్కే బిద్దను. అవన ఉళిద స్పేస్సుపు దిక్కాపాలాయితు.

అజినున దేహవు రక్తమయవు సుందరవాద ముఖవు కప్పుగిత్తితు. అవన మగ్గలే సైంచల్లి కత్తియన్న ఓడిదు కోండు సింతు తిరస్కారదింద నగుత్త:—“గొడసింకాశనవు నసెరిత్తొకననదు. అజినునదల్లనేదు ఈగాదరూ తిథింతే? నిన్న హిందూ దోషస్తరు ఎల్లిరువరు? కదే అవరన్న. బందు సిన్న రక్షణ మాడలి? యాకే నేరశుపి? నిద్ద తత్తులోల్లదేను? తడె, నిద్ద

ಹತ್ತುವಂತೆ ಮಾಡುತ್ತೇನೆ.”

ನಸೆರಿತನು ಹತ್ತರದಲ್ಲಿದ್ದ ಹಬ್ಬ ಸೈನಿಕನನ್ನು ಕರೆದು, ಅಜಿಮನೆ ಎದೆಯ ಮೇಲೆ ನಿಂತು ಎದೆಯಲ್ಲಿ ನಟ್ಟಿ ಖಡ್ಗವನ್ನು ಜೊರಿನಿಂದ ಶಿತ್ತ ತೇಳಿದನು. ಸೈನಿಕನು:-ಹುಜೂರ, ಮಾಫ ಮಾಡಬೇಕು. ಆ ಕೆಲಸವು ನನ್ನಿಂದ ಆಗದು! ರಾಜಪುತ್ರರ ಎದೆಯ ಮೇಲೆ ನಿಲ್ಲಿವಂಥ ಹೀನ ಕೆಲಸವು ನನ್ನಿಂದ ಆಗದು! ಎಂದನು.

ನಸೆರಿತನು ಕಣ್ಣ ಕೆಂಪಗೆ ಮಾಡಿ:—ಎನ್ನಿ ನನ್ನ ಹುಕುಮಿನೆ ಅಮಾನ್ಯನೇ? ಬೇಳಮಾನ್, ಬೇಕೆಂಧಾ.

ಸೈನಿಕ:—ಹುಜೂರ, ಮಾಫ ಮಾಡಬೇಕು. ನೀವು ನಿಮ್ಮ ಬಿಡಾರಕ್ಕೆ ಹೋಗಿರಿ. ಖಾನಸಾಹೇಬರ ಅಪ್ಪಣಿಯಂತೆ ನಾನು ಈ ಕಹಾಜಾದಾನ ದೇಹರಕ್ಕೆ ಮಾಡುವೆನು.

ಬಾದಕಹನು ಕೈರ್ವಿಧಿಂದ:—ಹೀಗೇಡಿ? ಹಾಗಾದರೆ ನಿನ್ನ ಜೀವವನ್ನು ಸಂಭಾಳಿಸೋ. ಮೂದಲು ಈ ನೀಚನನ್ನು ಕೊಂಡು, ನಂತರ ನಿನ್ನ ವ್ಯವಸ್ಥೆ ಮಾಡುವೆನು, ಎಂದು ಕತ್ತಿಯನ್ನು ಹಿರಿದನು. ಸೈನಿಕನು ಗಾಬರಿಯಾದನು.

ಆಷ್ಟರಲ್ಲಿ:—‘ಆಯೊ, ಆಪ್ಪಾ!’ ಎಂಬ ಸ್ತೀಯ ಆಶಿಸ್ತರವು ಕೇಳಿತು. ಆಶಮಾನಜು ತಂದೆಯ ಪಾದಗಳ ಮೇಲೆ ಬಿದ್ದು ತೊಳೆ ಮಾಡಹತ್ತಿದ್ದು. ಆವಳ ಆ ಕರುಣಯುಕ್ತ ಶೊರ್ಕವು ಪಾಷಾಣಹೃದರ್ಯದ ನಸೆರಿತನನ್ನು ಸಹ ಕ್ಷಣಿಕಾಲ ನಿಶ್ಚಲ ಮಾಡಿತು. ಹಿಂದು ಕ್ಷಣಿತಡೆದು ನಸೆರಿತನು:—ಅಹಹಾ! ಆಶಮಾನ್, ನೀನು ಮುಸಲ್ಕಾನರ ವಿರುದ್ಧವಾಗಿ ಹಿಂದುಗಳನ್ನು ಕೊಡಿಕೊಂಡು ಯುದ್ಧಕ್ಕೆ ಬಂದಿರುವಿಯಾ? ಬಾ, ನಿನ್ನ ಸೊಕ್ಕ್ಷ ತೀರಲಿ!

ಆಶಮಾನಿ:—ನಿನ್ನ ವಾಂಭತವು ಪೂಜ್ಯವಾಗಿರುವದಷ್ಟೇ? ಇನ್ನು ಮೇಲೆ ತಂದೆಯ ಚರಣಸನ್ನಿಧಿಯಲ್ಲಿ ಮನಸೊಕ್ತ ಅಳುವದಕ್ಕೆ ಪ್ರತಿಬಂಧಿಸಬೇಡ.

ನಸೆರಿತಃ:—ಅಳು, ಬೇಕಾದವ್ಯು ಆಳು; ಆದರೆ ಯುದ್ಧಭಾವಿಯಲ್ಲಿ-ಮರಣೋನ್ನು ತಂದೆಯ ಬಳಿಯಲ್ಲಿ-ಅತ್ತರೆ ಪನಾಗುವದು? ನಿನ್ನ ತಂದೆಯ ನಿತ್ರಾಜಾನ ಹಿಂದುಗಳ ಮನೆ ಮನೆ ತಿರುಗುತ್ತ ಆತ್ತರೆ,

పనాదరూ ఉపయోగవాదితు. నిన్న మేలి ఘాతినాచిభియ ప్రేమవు బకణవేందు నిన్న మేలి దయ తేందరిసిరువేసు. అల్ల దిద్దరే.....

అతమానళు కాతరద్వష్టయిందః—సమ్మనే ఈ నిభాంగ్యాళ మనస్సు నోయిశువదేకి దయవాడి బీరే కచేరి హోగు. గొడద బాడకసిగే ఇంథ హోసి మాకుగళు యోగ్యవల్ల; మత్తు ఇమ సమయపూ అల్ల. ఇన్న నిన్న యావ మాతిగా ఉత్తర కొడెను, ఎందు మత్తు అప్పా! అప్పా!! ఏ అప్పా!!! ఎందళు.

నేసెరితను విచట హాశ్యమాడి—యాకోఇ, మాతాడలోల్లి? క-క-క!! నిమ్మప్పనిగే గాథనిడ్డి తత్త్వరువదు. అతమానా, నీను ఎరడూ క్షేయింద కంఱ హోడెదరూ నిమ్మ తండెయు ఏళను.

అతమానళ కణ్ణు కెంపగే ఆదవు. తఁటిగళు బలవాగి కంపిస తిండిగిదవు. ఆవళు తుబ్బ గంటిక్కి:—“ఎల్పే నీను కటికను. ముసల్మాని ధమాక్కే కలంక స్ఫురింపను”

నేసెరితను కొర్కిధదిందః—‘ఇన్నూ నిన్న సోక్కు ఇందిల్ల వేను? నీను ఈగే దాసియ దాసిగింతలూ కడె, ఎంచు గొత్తుల్ల వేను? ఇన్న నిన్నను క్షుమిశువదిల్ల, నిన్న తండెయ తత్త్వరవే కణ సుత్తేనే. నినగే ఒందే లత్తాప్రకారవు సాకు’ ఎందు ఆవేత దింద ముండే బందను.

వింరకస్వీయాద అతమానళు కూతస్థాభిట్టు కదలడే, కచ్చనే కిలరతనవన్న తిరస్కారదింద నోఇడకత్తిదళు! నేసెరితానే పాదవు అవళ అంగస్సుల్ల మాడువదరికిళగే వజ్రకంతస్ఫురదింద—‘నేసెరితా కకా, సావధాన’ ఎంచ గుండుగు కేళితు. ఆవను ఖందిరుగి నెఱిందను. బెన్న ఖండె కాతిమహానను. ఆవను ఆక్ష్యయిందిదః—“నేనాపతిసాకేటి, ఇందు నీనో నెన్న మానమండనే మాడువి యా?” ఎందను.

కాతిమః—నాను నినగే సకాయ మాడిద్దు మంచితన నే సరి. నీనో ఖందూ ద్వేషి. ఇష్టే మాతిన మేలి లక్ష్మీవిట్టు

ನಿನ್ನ ಮಾತು ಕೇಡೆದನು; ಆದರೆ ಇವ್ವು ಹೀನಪುರುಷನೆಂಬ ಭಾವನೆ ಇದ್ದಿಲ್ಲ. ಇರಲಿ. ಹೋಗಿರಿ, ನಿಮ್ಮ ಶಿಬಿರಕ್ಕೆ ಹೋಗಿರಿ. ಮರಹೊನ್ನು ಖಿರೆನ ಮೇಲೆ ಮತ್ತು ಅಸಹಾಯಕ ಬಾಲಿಕೆಯ ಮೇಲೆ ಶೂರತನವೇ? ಕಾಸಿಮನು ಇಂಥೆ ಅನ್ನಾಯವನ್ನು ದುರ್ಫ್ಝೀಸಿದರೆ....ಇರಲಿ. ಹೋಗಿರಿ, ಎಂದನು. ನಸೆರಿತನು ಮುಖ್ಯಿಗೆ ಹೊಂಡು ಹೊಡನು.

ಖಾನನು ಆಶಮಾನಕ ಈಡೆಗೆ ಸದಯ ದೃಷ್ಟಿಯಿಂದ ನೋಡುತ್ತೇ:— ತಹಾಜಾದಿ, ಇಂದು ನಮ್ಮ ಸಲುವಾಗಿ ನಿವ್ವ ಅಪಮಾನವನ್ನು ಹೊಂದಬೇಕಾಯಿತು. ಈ ಬಗ್ಗೆ ನಮಗೆ ಬಹಳ ಪತ್ರಾತ್ಮಾಪವಾಗಿದೆ. ನಮ್ಮ ಅಪರಾಧ ಕ್ಷಮಿಸಿರಿ. ನಿನ್ನ ತಂಡೆಯ ಅಂತ್ಯಕಾಲವು ಸಮಿಪಿಸಿದೆ. ಅವನೆ ಅಂತ್ಯದ ಅಪೇಕ್ಷೆ ಮನ್ನ ಕೇಳಿಕೊಳ್ಳಬೇಕು. ನಾವು ದೂರ ಹೋಗುತ್ತೇವೆ, ಎಂದು ಸ್ವೇಷಿತಕನ್ನು ಕರೆಹೊಂಡು ಹೊಡನು. ಕಾಸಿಮನು ಹೃದಯವಾನನು, ತೂರನು, ಧರ್ಮಾಭಿಮಾನಿಯು.

ಕಾಸಿಮನು ಒಂದು ಗಿಡದ ಬುಡದಲ್ಲಿ ಕುಳಿತು ಆತ್ಮಗತ ವಿಚಾರ ಮಾಡಹತ್ತಿದನು: —“ಇಂಥ ಹೀನ ವೃತ್ತಿಯವನಿಗೆ ಸಹಾಯ ಮಾಡಿ, ಮುಸಲ್ಲಾನಿ ಘರ್ಮದ ರಾಜ್ಯಪ್ರತಿಷ್ಠಾಪನೆಯನ್ನು ಬೆಳೆಯಿಸುವದು ಶಕ್ಯವೇ? ಇನ್ನೂ ಅನೇಕ ಪಿಷ್ಟು ಇವೆ. ರಾಜಾ ಗಣೇಶನಾರಾಯಣನು ಗೌಡರಾಜಧಾನಿಯನ್ನು ಸ್ಥಾಪಿಸಿ ಪದ್ಧತಿಕೆ ನಂತಿರಬಹುದು. ಈ ಅವಿವೇಕ ಬಾದಶಹನಿಗೆ ರಾಜಧಾನಿಯನ್ನು ಬಿಟ್ಟು ಕದಲಬೇಡವೆಂದು ಪುನಃ ಪುನಃ ಹೇಳಿದರೂ ಕೇಳಿದೆ, ಮಾಖ್ಯ ಸ್ವೇಷಿತಕನ್ನು ತೇರುಹೊಂಡು ಬಂದಿರುವನು. ಮುನೀಮಿಖಾನನು ಉಳಿದ ನಿರುಪಚುಕ್ಕು ಸ್ವೇಷಿತಿಂದ ಏನು ಮಾಡಬೇಕು? ಇಲ್ಲ, ಇನ್ನು ವಿಲಂಬ ಮಾಡಿ ಉಪಯೋಗವಿಲ್ಲ.”

ಆಹಾ! ತಹಾಜಾದಿಯ ಲಾವಣ ವು ಎಂಥ ಮನೋಹರವು! ಎಂಥ ಕಮನಿಯತೆಯು! ಪಾಪ! ಈಗೆ ಅವಳು ಅಸಹಾಯಾಗಳು; ಆದರೆ....ಈ ಕಾಸಿಮಿಖಾನನು ಇರುವ ವರ್ಡಗೆ ಇವರಿಗೆ ಕೇಡು ಬಗೆಯಲು ಯಾರು ಸಮರ್ಪಿಸು?

ಆದರೆ ಈಗ ಮುಸಲ್ಲಾನೆರು ಹಿಂದುಗಳಿಗೆ ತಲೆಬೊಗ್ಗಿ ಸುವ ಪ್ರಸಂಗ ಬರುವ ಲಕ್ಷ್ಯ ಕಾಣುತ್ತದೆ. ಎಲ್ಲ ಕಡೆಗೆ ಹಿಂದುಗಳಿಗೆ ಕುಭಚಿಕ್ಕಗಳು ಕಾಣಿಸುವವು. ರಾಜನು ಗೌಡವನ್ನು ಆಕ್ರಮಿಸಿದ್ದರೆ, ಅದನ್ನು ತಿರುಗಿ ದೊರಕಿ

ಸುವದು ಕರಿಣವು ಮುಸಲ್ಕ್ಕಾನ್ನಿಂದ ಪ್ರತಿಪ್ಪಿತವಾದ ಸಿಂಹಾಸನದ ಹೇಳೆ ಹಿಂದುಗಳು ಕೂಡಬೇಕೆ? ಪತ್ರಣಗೌರವ ಸೂರ್ಯನು ಹಿಂದೂ ಮೇಘಾವೃತವಾಗಬೇಕೆ? ಮುಸಲ್ಕ್ಕಾನ್ನರ ಶಕ್ತಿಯಿಂದ ಚೂರ್ಣವಾದ ಹಿಂದೂಗೌರವವನ್ನು ಪ್ರಸ್ತಾ ಆದೇ ಮುಸಲ್ಕ್ಕಾನರು ಗೌರವಿಸಬೇಕೆ? ಆಗದು, ಈ ವಿಚಾರವು ಸಹ ನನಗೆ ಸಹನವಾಗಿದು. ಎಂದೂ ಹೀಗೆ ಆಗ್ನೋದುವದಿಲ್ಲ.

ಆದರೆ ಇಷ್ಟ ಘ್ರಯಿಂದ ಹೇಳಿ. ವದಾದರೂ ಹೇಗೆ? ರಾಜಾ ಗಣೇಶನಾರಾಯಣನು ಚತುರನು; ಆವನ ಪ್ರತಿಯಾದುಕುವಾರನು ವೀರನು. ಎಲ್ಲಕ್ಕೂ ಕರಿಣವೆಂದರೆ, ರಾಜನು ಹಿಂಬೂ ಮುಸಲ್ಕ್ಕಾನರನ್ನು ಸಮೃದ್ಧಿಯಿಂದ ನೋಡುವದು. ಆವನ ಆ ಒಮ್ಮೆಯಿಂದ ನೆಮ್ಮೆಂಥವರಿಗೆ ಕೂಡ ದಿಕ್ಕುತಪ್ಪಿದಂತಾಗುವದು. ವೀರ ಯಾದಾರಾಯಣನ ಸ್ತುರತೆಯಾದರಂತೂ ತೀರಿತು. ಸಹೇಳಿದರನಂತೆ ಆಲಿಂಗಿಸಿಕೊಳ್ಳಬೇಕೆನ್ನು ಮಾಡಿ. ಅವನು ಮುಸಲ್ಕ್ಕಾನನಾಗಿದ್ದೂ ಮಾತ್ರ..... ಇಲ್ಲ, ದೇವರ ಇಚ್ಛೆ ಇಲ್ಲ ಭಾವಿಯಾದ್ದಾದಲ್ಲಿ ಇಟ್ಟರೂ ಪ್ರತಿದ್ವಂದಿಗಾಗಿ ಸನ್ನುಖಿ ರಾಗಬೇಕಲ್ಲವೇ? ಆಗಲಿ ನಾನಾದರೂ ಆದನ್ನೇ ಬಯುಸುವನು. ಕಾಸಿಮು, ಭಯಂಕರವಾದ ಪರಿಸ್ಥೇಯು ಎದುರಿಗೆ ಅದರಲ್ಲಿ ಜಯ ಪಡೆಯಲೇ ಬೇಕು. ಕಾಸಿಮುನು ಜಿಂತೆಯಿಂದ ಆಡ್ಕಾಹತಿ ದನು.

†††

†††

†††

†††

ನಸೆರಿತನು ತನ್ನ ದುರ್ವಾಡತೆಯಿಂದ ಸ್ವೇಂದರ ಮತ್ತು ಸೇನಾಪತಿಯ ಆದರ ವಂಚಿತನು ಶ್ರುತಿ ಮನಸ್ಸನಾಗಿ ಶಿಬಿರದಲ್ಲಿ ಕಿಂತಿದ್ದನು. ದೀನೆ ಯಾದ ಆಶವಾನೆಂಬ ಮೂಳೆಯಲ್ಲಿರುವ ತಂದೆಯ ಪಾದಗಳನ್ನು ಆಲಿಂಗಿಸಿಕೊಂಡು ತೋಕ ಮಾಡುತ್ತಿದ್ದಳು. ಅರುಣೋದಯರ ಸುಳಿಗಾಳಿಯಿಂದ ಅಜಿಮನಿಗೆ ಎಚ್ಚರ ಬಂತು. ಅವನು ಕಣ್ಣ ತೆದೆದನು. ಕೂಡಲೇ ಆಶವಾನೆಂಬ:—ಅವ್ವಾ, ಎಂದು ಜೀರಿದಳು.

ಮಗಳ ಸ್ವರಪರಿಚಯದಿಂದ ಮೃತ್ಯುಗ್ರಸ್ತಮುಖದಲ್ಲಿ ಕೂಡ ಸಮಾಧಾನದ ಕಳೆ ಬಂತು. ಅವನು ಸಾವಕಾಶವಾಗಿ:—ಆಶವಾನ್, ಮಗ್ಗೆ, ಅಮ್ಮಾ ಆಶವಾನ್, ಎಂದನು. ಆವಳಿ ತಂದೆಯ ಮುಖದ ಹತ್ತರ ಮುಖವನ್ನು ಹಿಡ್ದು:—‘ಅವ್ವಾ, ನಾನು ಇಳ್ಳಿಯೇ ಇರುವೆನು’ ಎಂದಳು.

ಅಜಿಮನು ವಿಷಾದಪೂರ್ಣ ನಗಯಿಂದ:—“ಮಗೂ, ಇವ್ಯತೀಕೆ ಕಾತರಖಾಗಿರುವೆ? ಸೂಜ್ಜಾಳಾದ ನಿನಗ ಹೇಳಬೇಕಾದ್ದೇನೂ ಇಲ್ಲ. ನೆನ್ನು ಕೆಲಸವು ಮುಗಿಯಿತು. ನಿನ್ನ ಕಾರ್ಯವನ್ನು ನೀನು ಮಾಡು. ಅಶ ಮಾನ್.... ಈ ವರೆಗೆ ನಾನು ಹಿಂದು ಶ್ವಸ್ಯವನ್ನು ನೋಡಿದೆನು. ಹಿಂದು ತೂರಿನ ವಿಮಾನವು ನೆನ್ನನ್ನು ಕರೆದುಕೊಂಡು ಹೋಗೆಲು ಬಂತು. ನಾನು ಹೋಗಲಿಕ್ಕೆ ಹಿಷ್ಟಲಿಲ್ಲ. ಆಪ್ಸರಲ್ಲಿ ಆಶಾತವಾಣಿಯಿಂದ:—‘ನೀನು ಯಾರ ಸಲುವಾಗಿ ಚಿಂತಿಸುವಿಯೇ, ಅವಳು ನಿರಾವರಣು; ಮತ್ತು ನಿನ್ನ ಶತ್ರುಗಳಿಂದಲೇ ಅವಳು ಗೌರವ ಹೊಂದುವಳು. ನಿನ್ನ ಶತ್ರುವಿನ ನಾಶ ಕನೇ ಅವಳ ಪತಿಯಾಗುವನು’ ಅಶಮಾನ, ನೀನು ಯಾದ್ದಭಾವಿಯಲ್ಲಿ ಯಾವ ಬಂಧುವಿನ ಸಹಾಯವನ್ನಾದರೂ ಹೊಂದಿದೆಯೇನು?

“ಹೊದು ಅಪ್ಪಾ”

“ಅವರು ಯಾರು? ಅಂಥ ಏತ್ತನು ಯಾರು?”

“ಕಾಸಿಮುಖಾನ, ನೆಸೆತನ ಸೇನಾಪತಿಯು.”

‘ ಎನು, ಕಾಸಿಮನೇ? ಅವನು ಹಿಂದೂ ದ್ವೇಷಿಯು.’

“ಅಪ್ಪಾ, ಕಾಸಿಮನು ನೆಸೆರಿತ್ತಾನೆ ಮೇಲೆ ಕುಪಿತನಾಗಿರುವನು; ಮತ್ತು ಅವನು ಉದಾರನು.”

‘ಅವನು ಕೂರನು! ಅಂತೇ ನೆಸೆರಿತನು ಜಯಹೊಂದಿದನು. ಅವನು ಹಿಂದೂದ್ವೇಷಿಯು. ಇಪ್ಪರ ಸಲುವಾಗಿ ನವ್ಯ ಪಕ್ಷ ಸ್ವಿಕರಿಸಲಿಲ್ಲ. ಅವನಿಂದ ಗೌರವವೇ? ದೇವರೇ, ಎಂಥ ವಿಚಿತ್ರ ಸಂಗೆತಿಯಾ?’

ರಕ್ತವು ಹೆಚ್ಚಾಗಿ ಹೋರಬಿದ್ದ ಅಜಿಮನು ಕಣ್ಣಾಮುಚ್ಚಿ: - ಖುದಾ, ಆ—ಶ—ಮಾ—ನ—ಹಿಂ—ದೂ—ಮಂ—ಸ—ಲ—ಮಾ—ನ—ಬ—ಕ್ಕ—ಆಯಿತು. ಅಜಿಮನ ಜೀವಜ್ಯೋತಿಯು ಈ ಪಾಪಮಯ ನಶ್ವರಜಗತ್ತಿನಿಂದ ಹೊರಟಿಹೋಯಿತು!

ಅಶಮಾನಳು ಕಾತರಷ್ವರದಿಂದ:—‘ಅಪ್ಪಾ! ಅಪ್ಪಾ!! ಎಂದು ನೆಲಕ್ಕೆ ಬಿದ್ದಳು. ಮುಂದೆ ಕೆಲವು ಹೊತ್ತಿನ ಮೇಲೆ ಅವಳು ಕಣ್ಣ ತೆರೆದು ನೋಡಿದಳು. ಎದುರಿಗೆ ಕಾಶಿಮುಖಾನನು. ಅವಳು ಅಪಾದಮಸ್ತಕ ನಿರೀಕ್ಷಣ ಮಾಡಿ:—‘ಖಾನಸಾಹೇಬ, ಹಿತನು ವೃತನಾದನು.’”

ಕಾಸಿಮ:— ಅಪ್ಪಣಿಯಾದಲ್ಲಿ ಶಹಾಜಾದನ ವೃತಸಂಸ್ಕಾರದ ಷ್ವವಸ್ಥಿಯನ್ನು ಮಾಡಿಸುತ್ತೇನೆ.

ಆಶ:—ನಾವು ಗೊಡಕ್ಕು ಹೋಗಲು ಇಚ್ಛಿಸುತ್ತೇವೆ.

ಕಾಂಸಿಮಃ—ಗೊಡಂಡಜಧಾನಿಗೆ?

ಆಶ:—ಹೋಗಾ.

ಕಾಂಸಿಮಃ—ತಂದೆ-ಮಕ್ಕಳಿಬ್ಬರಳಿ?

ಆಶ:—ಹೋದು. ಗೊಡ ಅರಮನೆಯ ಹತ್ತಿರಿರುವ ಉದ್ದ್ಯಾನದಲ್ಲಿ ತಂದೆಯ ಸಮಾಧಿಯಾಗಬೇಕು.

ಗೊಡವು ಗಣೇಶನಾರಾಯಣನ ಸ್ವಾಧೀನವಾದ್ದರಿಂದ ಕಾಂಸಿಮನು ಕ್ಷಣಕಾಲ ವಿಚಾರಿಸಿ:—ಹಳ್ಳಿದು, ನಿಮ್ಮ ಇಚ್ಛಿಯ ಪ್ರಕಾರ ಮಾಡುವೆನು. ಜಿಂತಿಸಬೇಡಿರಿ, ಎಂದನು.

ಆಶಮಾನಳು ಕೃತಜ್ಞತೆಯಿಂದ:—ಖಾನೆಸಾಹೇಬ, ನಿಮ್ಮ ಉಪಕಾರವು ಬಹಳವಾಯಿತು. ಪ್ರತಿಯಾಗಿ ಕೂಡುವ ಯೋಗ್ಯತೆಯು ನನಗಿಲ್ಲ; ಆದರೂ ಈ ಮುತ್ತಿನೆಸರವನ್ನು ತೆಗೆದುಕೊಳ್ಳಿರಿ. ದೇವರು ಅನುಕೂಲ ಸಮಯವನ್ನು ಕೊಟ್ಟಿರಿ.....ಎಂದು ಸರವನ್ನು ತೆಗೆಯಹತಿದಳು. ಕಂರವು ಬಿಗಿದು ಮುಂದೆ ಅವಳಿಂದ ಮಾತ್ರ ಹೊರಡಲಿಲ್ಲ.

ಆಗ ಕಾಂಸಿಮಿಖಾನನಃ—ತಹಾಜಾದಿ, ಕ್ಷಮಿಸು. ಇದು ಪುರಸ್ವಾರವನ್ನು ಕೂಡುವ ಮತ್ತು ತೆಗೆದುಕೊಳ್ಳುವ ಸಮಯವಲ್ಲ. ದೇವರು ನಿಮಗೆ ಸುದಿನವನ್ನು ಕೊಟ್ಟಾಗೆ ಕೊಡಿರಿ. ಇಂದು ನನ್ನ ಕರ್ತವ್ಯವನ್ನು ಮಾತ್ರ ಮಾಡಿರುವೆನು ಹೆಚ್ಚಿನದೇನೂ ಮಾಡಿಲ್ಲ. ನೀವು ಇಲ್ಲೇ ಇರಬೇಕು. ಸ್ವಲ್ಪ ಹೊತ್ತಿನಲ್ಲಿ ಗೊಡಕ್ಕು ಹೊರಡುವ ಸಿದ್ಧತೆ ಮಾಡಿ ಕೂಡುವೆನು, ಎಂದು ಶಹಾಜಾದಿಗೆ ಮರ್ಯಾದೆಯಿಂದ ತಲೆಬೋಗ್ಗಿಸಿ, ಹೊರಟುಹೋದನು.

ನ್ಯಾ ಲ್ಪ ಅವಧಿಯಲ್ಲಿಯೇ ರಾಜಾ ಗಣೇಶನಾರಾಯಣನು ಗೊಡನೆಗಿರಿಯನ್ನು ಸ್ವಾಧೀನವಡಿಸಿಕೊಂಡು ಯದುನಾರಾಯಣನ ಸಂಗಡಸ್ವೀನ್ಯ ಕೊಟ್ಟು ತಾನಾನೂರ ಯುದ್ಧಭೂಮಿಗೆ ಅಜಿಮನ ಸಹಾಯಕ್ಕಂದು ಕಳುಹಿಸಿದನು.

ರಜಿಶೂರ ಕಾಂಸಿಮನ ಸ್ವೇಸ್ವವು ಅವರಿಮಿತವಾದರೂ ಅಜಿಮನು ಅದನ್ನು ಬಹಳವಾಗಿ ಧ್ವಂಸಮಾಡಿದ್ದನು. ಯುದ್ಧ ಸಮಾಖ್ಯಾಯಾಗಿ

ಬಹಳ ವೇಳೆಯಾಗಿರದ್ದುರೂ, ಕಾಸಿಮನ ಸ್ವೇಚ್ಛದ ಉತ್ತಮಾರ್ಪಣ ಕಡಿಮೆ ಯಾಗಿದ್ದಿಲ್ಲ. ಯಾಂಥ್ರದ ಮರುದಿವಸ ಕಾಸಿಮನು ಸ್ವೇಚ್ಛಾರ್ಪಣ ಹೊರಟಿನು. ಶ್ವಾಲ್ಪ ಮಂಂದ ಹೋಗುವವ್ಯಾರಲ್ಲಿಯೇ ಯಾದುನಾರಾಯ ಇನ ಸ್ವೇಚ್ಛಾ ಎದುರಾಯಿತು.

ಪುನಃ ಯಾಂಥ್ರ ಸ್ವರೂಪ ನಿಶ್ಚಿತವಿದ್ದರೂ ಇಷ್ಟ ಬೇಗನೇ ತತ್ತ್ವ ಗಳ ರಣಭೇರಿಯ ನಾದವು ಕೇಳಬಹುದೆಂದು ಖಾನನು ನಂಬಿದ್ದಿಲ್ಲ. ಗೌಡಸಿಂಹಾಸನವು ನಸರಿತೀತಹಸಿಗೆ ದೊರೆಯುವದು ಈ ಯಾಂಥ್ರವನ್ನು ಅವಲಂಬಿಸಿತ್ತು. ಕಾಸಿಮನು ಕೂಡಲೇ ತನ್ನ ಸ್ವೇಚ್ಛಾರ್ಪಣ ಯಾಂಥ್ರಕ್ಕೆ ಸಿದ್ಧರಾಗಲು ಆಚ್ಚೆಯನ್ನು ಮಾಡಿ ನಸರಿತೀತಹಸಿನ ಭಾವಣೆಗೆ ಬಂದನು. ನಸರಿತೀತಹಸಿನ ಅಜೆಮನ ಮರಣದ ನಂತರ ತಾನು ಬಾದಶಹನಾಗುವ ದಕ್ಷಿಣನ್ನು ಯಾವ ಆತಂಕಮಿಲ್ಲಂದು ಭಾವಿಸಿದ್ದನು. ಆವಿಚಾರಿಯಾದ ಅವನು ರಾಜಾಗಳೇತನಾಂತರಾಯಣನೇ ಸಾಮಾಂತರ್ಯದ ಬಗ್ಗೆ ಸಹ ಅನಾದರ ಶ್ವಾಸವನಾಗಿದ್ದನು. ಖಾನನು ಯಾಂಥ್ರದ ಸುದ್ದೀಯನ್ನು ಹೇಳಿದ ಕೂಡಲೇ:—‘ಖಾನಸಾಹೇಬ, ಯಾಂಥ್ರದ ಹೊತ್ತು ಅನ್ಯ ಉಪಾಯ ವಿಲ್ಲವೇನು?’ ಎಂದು ಕೇಳಿದನು.

ಇಂಥ ಹೇಳಿ ವಿಚಾರವು ನಸರಿತೀತಹಸಿ ವಿಷಯದಲ್ಲಿ ಅಶ್ವಯಲ್ಲ ವೆಂದು ಭಾವಿಸಿ, ಖಾನನು ಶ್ರುತಿನಾಗಿ:—‘ಈಗ ನಿವ್ವ ಏನು ಮಾಡಬೇಕೆನ್ನುತ್ತೀರಿ’ ಎಂದನು.

ನಸರಿತೀತಹಸಿನು ತಲೆ ತುಂಸಿಕೂಳ್ಳತ್ತು:—‘ಈ ಯಾಂಥ್ರದಲ್ಲಿ ಏನಾಗುವದೋ ಯಾರಿಗೆ ಗೊತ್ತು? ಯಾಂಥ್ರವಂತಹ ನನ್ನ ಮನಸ್ಸಿಗೆ ಬರುವ ದಿಲ್ಲಿ ರಾಜಧಾನಿಯು ಅವರ ಕ್ಷೇವತವು. ಕಾರಣ ಬೇಕೆಂದು ಹಂಚಿಕೆಯಿದ್ದರೆ....’

ಖಾನ:—ಹೇಳಿ, ನಿಮ್ಮ ಆಚ್ಚೆ ಪನಿರುವದು ಹೇಳಿ. ಪಲಾಯನಕ್ಕಂತೂ ಮಾರ್ಗವಿಲ್ಲ! ಯಾಂಥ್ರವು ಬಿಟ್ಟದ್ದಲ್ಲಿ!

ನಸರಿತೀತ್ತಾ:—ಆಶ್ವಯ ಸಮರ್ಪಣೆ ಮಾಡಿದರೆ ನಡೆಯಲಿಕ್ಕಿಲ್ಲವೇನು? ಇದೊಂದು ಸಾರೆ ಪನಾದರೂ ಮಾಡಿ ಪಾಠಗೊಣಿ.

ಖಾನಸಿಗೆ ಸಹನವಾಗೆಲಿಲ್ಲ. ಅವನು ತಿರಸ್ಯಾರದಿಂದ:—‘ಎನು ಅಡ್ಡಿಯಿದೆ? ಆದರೆ ನಿವ್ವ ಆಶ್ವಯ ಸಮರ್ಪಣೆಯನ್ನು ಈ ಕಾಸಿಮಾನನಿಗೇ ಮಾಡಬೇಕಾಗುವದು. ಶಹಾಜಾದ್ರಿ, ನಿಮ್ಮಂಥ ಹೇಳಿಯು ರಾಜ

ನಾದರೆ ಮುಸಲ್ಲಾ ನೇರ ಗೌರವವು ಬೇಳದೀತಿ? ಥಿಂಥಿಂ! ನೆನೆರಿತ್ತುತ್ತಾ, ಗೌಡಬಾಡಕಹನು ಅತ್ಯು ಸಮರ್ಪಣೆ ಮಾಡಬೇಕೇ ಹಿಂದೂ ಜನೆರಪಾಡದ ಕೆಳಗೆ ಮುಸಲ್ಲಾ ನೇ ಬಾಡಕಹನು ತಲೆಬಗ್ಗಿ ಸಿಕೊಂಡು ನಿಲ್ಲುವದೇ? ಶಕ್ತಿ ವಿಲ್ಲ. ಕಾಸಿಮನು ಇದನ್ನು ನೋಡಲಾರನು. ಯುದ್ಧಕ್ಕೆ ನೀವು ಹಿಂದು ದಿದ್ದರೆ ನಿಮ್ಮನ್ನು ಸೆರೆಯಾಳಾಗಿ ಮಾಡಿಕೊಂಡು ಯುದ್ಧಭೂಮಿಗೆ ಹಿಂತ್ಯಾ ವೆನು. ನೀವು ಸ್ವಜಾತಿ ದೊರ್ಹಿಗಳು.

ನೆನೆರಿತ್ತು:— ಕಾಸಿಮಿಯಾನೆ!.....

ಕಾಸಿಮನು ನೆಡುವೆ:— ಈಗ ಎರಡನೇ ಯಾವ ಮಾತನ್ನೀ ಕೇಳುವ ದಿಲ್ಲ. ಸೈನ್ಯಕ್ಕೆ ಸಿದ್ಧವಾಗಲು ಅಪ್ಪಕೆಮಾಡಿ ಬಂದಿರುವೆನು. ನಾನು ಹೊಗಿ ಬರುವೆನು. ನೀವು ಹಂಡು ಗಳಿಗೆಯಲ್ಲಿ ಸಿದ್ಧವಾಗಲಿಕ್ಕೆ ಬೇಕು. ಬಾಡಕಹನು ಮನಸ್ಸಿನಲ್ಲಿ ಯುದ್ಧವು ಅನಿವಾರ್ಯವೆಂದು ಭಾವಿಸಿದನು. ಆದರೂ ಅವನು:— “ಕಾಸಿಮನು ಶೂರನು. ಯುದ್ಧದಲ್ಲಿ ಜಯವು ದೀರೆಯಬಹುದು. ಹಾಗಾದರೆ ಹೊತ್ತು ಸಾಧಿಸಿ ಈ ಕಾಸಿಮನೆ ಈ ಸೊಕ್ಕಿನ ಸೇಡು ತೀರಿಸಿಕೊಳ್ಳುವೆನು. ಅಪಜಯವಾದರೆ ರಾಜಾಗಳೇತ ನಾರಾಯಣನಿಗೆ ಅತ್ಯು ಸಮರ್ಪಣಮಾಡಿ ಮುಖಸ್ತು ತಿಮಾಡಿ ಯುಕ್ತಿಯಿಂದ ರಾಜ್ಯ ದೊರಕಿಸಬೇಕು; ಎಂದು ಮನಸ್ಸಿನಲ್ಲಿ ಯೋಚನೆ ಮಾಡಿಕೊಂಡನು.

+ + + + +

ಸ್ವಲ್ಪ ಹೊತ್ತಿನಲ್ಲಿ ಯುದ್ಧವು ಆರಂಭವಾಯಿತು. ಸೈನಿಕರ ಕಾಲು ಸಪ್ಪಳ, ಕುದುರೆಗಳ ಷಡಾಟ ಇವುಗಳಿಂದ ಧೂಡಿಯು ಆಕಾಶಕ್ಕೆ ಆಡ್ಲಿ, ಮಧ್ಯಾಹ್ನಕ್ಕುವು ಗೋಧೂಳಿಯಃಂತೆ ಭಾಸವಾಗೆಹೆತ್ತಿತು. ಖಾನನ ಸೈನ್ಯವು ರಣಕಾಲಂತವಾಗಿದ್ದರೂ ಯಾದುನಾರಾಯಣನ ಸೈನ್ಯದ ಎಲ್ಲ ಆಕ್ರಮಣಗಳನ್ನು ವ್ಯಘಾತಿಸಿದವು. ಕಾಸಿಮನನೆತೂ ಕೆರಳದ ಸಿಂಹನಂತೆ ಅನೇಕ ಸೈನಿಕರನ್ನು ಹೈಕೈಡಲ್ಲಿ ನಾಶಮಾಡಹತ್ತಿದನು ನೆನೆರಿತ್ತು ಶಕನು ಖಾನನ ಹಿಂದಿಂದೆ ಇದ್ದು, ಅತ್ಯುರೈಕ್ಕಣೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದನು. ಚಪಲನಾದ ಖಾನನು ಚಕುರಗೆತಿಯಿಂದ ತತ್ತುಸೈನ್ಯವನ್ನು ಭೇದಿಸುತ್ತ ನಡೆದಾಗ ಅವನ ಹಿಂದೆ ಇರುವದು ಹೇಡಿಯಾದ ನಸಿರತ್ತಿನಿಗೆ ಆಕ್ರಮಾಯಿತು.

ಯಾವ ಪಕ್ಕದ ಹಾನಿಯೇ ಆಗಲಿ, ವಿನೇಕಪಾಡು ಆಗೆಖಾರಧೀಂದು

ಯಂದುನಾರಾಯಣನ ಇಚ್ಛೆಯು. ಆದ್ದರಿಂದ ಅವನು ಈ ಯುದ್ಧದ ಜಯಾಪಜಯಗೇಶು ಅವಲಂಬಿಸಿರುವ ಸಸರಿತ್ತಾಕಹನೊಬ್ಬಿನನ್ನು ಕೊಂಡರೆ ತೀರಿತೆಂದು ಭಾವಿಸಿ ಅವನನ್ನೇ ಶೋಧಿಸುತ್ತ ಆತ್ಮರಕ್ಷಣೆ ಮಾಡಿಕೊಳ್ಳುತ್ತ ನಡೆದಿದ್ದನು. ತನ್ನ ಸ್ವೇಚ್ಚಿಕರಿಗೂ ಇದೇ ಪ್ರಕಾರ ಹೇಳಿದ್ದನು.

ದ್ಯುವಯೋಗೆದಿಂದ ಸಸರಿತ್ತಾಕಹನು ಯಂದುನಾರಾಯಣನ ಎದುರಿಗೆ ಬಂದನು. ಯಂದುನಾರಾಯಣನನ್ನು ನೋಡಿ ಸಸರಿತ್ತಾನು ಮನಸ್ಸಿನಲ್ಲಿ:- ಅಚ್ಚೆಮನ ಮರಣವು ನನ್ನ ಕೈಯಿಂದ ಆದಂತೆ ಇವನಂಥ ನನ್ನ ಕೈಯಿಂದಲೇ ಆಗಬೇಕೆಂದು ದೇವರ ಸಂಕೀರ್ತನಿರಬಹುದು, ಎಂದು ಉತ್ಸಾಹ ದಿಂದ ಅವನ ಹೈಮೇಲೆ ಏರಿ ಹೋದಿದನು; ಮತ್ತು ಹದನವಾದ ಬಚಿತ್ಯಾಯಿಂದ ಅವನ ಕುದುರೆಯನ್ನು ತಿಖಿದನು; ಆದರೆ ಅವನ ಶಿಕ್ಷಿತವಾದ ಕುದುರೆಯು ಕೂಡಲೇ ಖೋಗಾಯಿತು; ಯಂದುನಾರಾಯಣನ ಹೊಡತದಿಂದ ಮಾತ್ರ ಸಸರಿತ್ತಾನು ಕುದುರೆಯು ಮರಣ ಹೊಂದಿತು. ಸಸರಿತ್ತಾನು ನೇಲಕ್ಕೆ ಬಿದ್ದು ಸುತ್ತಲೂ ನೋಡಿದನು. ಖಾನನ ಸ್ವೀಸ್ಟಾತ್ಮಾ ಅವನ ಸಹಾಯಕ್ಕೆ ಸಿದ್ಧವಿತ್ತು. ಇವು ರಲ್ಲಿ ಯಂದುನಾರಾಯಣನೂ ಕುದುರೆಯಿಂದ ಇಳಿದು ನಿಂತಿದ್ದನು. ಸಸರಿತ್ತಾನು ಉತ್ಸಾಹದಿಂದ ಏರಿ ಹೋದಿದನು. ಯಂದುನಾರಾಯಣನು ಕುದುರೆಯಿಂದ ಇಳಿದ್ದು ತನ್ನ ಕಾಲಹೆನೇಲೆ ತಾನೇ ಕ್ಳಿಂ ಹಾಕಿಕೊಂಡಂತೆ ಆಯಿತು; ಆದರೂ ಅವನು ಆತ್ಮರಕ್ಷಣೆ ಮಾಡಿಕೊಳ್ಳುತ್ತ ಎಲ್ಲರ ಸಂಗಡ ಹಿಬ್ಬನೇ ಕಾದುತ್ತಿದ್ದನು. ಬಾದಶಹನು ಇವನನ್ನು ರಣಸೀಕೆಯನ್ನು ವಿಕಿರಿ ಕೊಲ್ಲಲು ಪ್ರಯತ್ನಿಸಹತ್ತಿದನು.

ಯಂದುಕುವಾರನು ಹೈಮೇಲೆ ಮಧ್ಯದಲ್ಲಿ ಸಿಕ್ಕುನು. ಅವರು ರಣಸೀತಿಯನ್ನು ವಿಕಿರಿ ಯುದ್ಧಮಾಡತಕ್ಕವರು. ಆಗ ಅವನು ಸಿಟ್ಟಿಗೆದ್ದು ತನ್ನ ನಿಜರಾಜವಧಾರಣ ಮಾಡಿದನು. ಯಾರ ಆಟವೂ ನಡೆಯದ ಹಾಗಾಯಿತು. ಹಿಂದು ಶ್ವಣದಲ್ಲಿ ಸಸರಿತ್ತಾನು ರುಂಡವು ನೇಲಕ್ಕೂರುಳಿತು ಕುಮಾರನು ಕೂಡಲೇ ತನ್ನ ಟೊಂಕದಲ್ಲಿದ್ದ ಭೇರಿಯನ್ನು ಬಾರಿಸಿ ಯುದ್ಧನಿಲ್ಲಿಸುವ ಸೂಚನೆ ಮಾಡಿದನು. ಕಾಸಿಮನ ಸ್ವೀಸ್ಟಾತ್ಮಾ ಯುದ್ಧವನ್ನು ನಿಲ್ಲಿಸಲಿಲ್ಲ.

ಖಾನನೆ ಎಲ್ಲ ಲಕ್ಷ್ಯವು ಈ ಕಡೆಗೇ ಇತ್ತು. ಮೊದಲು ಅವನಿಗೆ

ನಸೆಂತೆನಿಗೆ ಸಹಾಯ ಮಾಡುವ ಪ್ರಯೋಜನವು ತೈರೀರಲ್ಲ. ದೂರ ದಿಂದ ಕುಮಾರನೆ ಯುದ್ಧ ರೂಪಲ್ಯವನ್ನು ನೋಡುತ್ತಿದ್ದನು. ಅನ್ಯಾಯಾತಿ ಕ್ರಮಣಿಂದ ಕುಮಾರನು ರೊಚ್ಚಿಗೆದ್ದು ಭೇದವರೂಪವನ್ನು ತಾಳಿದ ಕೂಡಲೇ ಬಾಡತಹನಿಗೆ ಸಹಾಯ ಮಾಡಲು ಮಂದರಿದನು. ಸಮಿಳ ಪಕ್ಕ ಹೇಗೆನವ್ಯಾರಲ್ಲಿ ಬಾಡತಹನು ವ್ಯತನು! ಸಂಗೆಡಲೇ ಭೇರಿನಿನಾದವು ಯುದ್ಧವನ್ನು ಸಿಲ್ಲಿಸುವದಕ್ಕೆ! ಖಾನನಿಗೆ ಆಶ್ಚರ್ಯವಾಯಿತು. ಕ್ಷಣಿಕಾಲ ಸಂಧಿಸೂಚಕ ಭೇರಿಯನ್ನು ಅವನೂ ಬಾರಿಸಿ ಕುಮಾರನೆ ಹತ್ತರ ಒಂದನು.

ಕುಮಾರನು ಹಡೆಯು ಮೇಲಿನ ಬೆವರೆಕಿರಿಸಿಕೊಳ್ಳುತ್ತಿ:—“ಖಾನ ಸಾಹೇಬ, ಇನ್ನೇಕೆ ಯುದ್ಧವು? ಇಲ್ಲಿಗೆ ಯುದ್ಧ ಸಮಾಪ್ತಿಯಾಗಲಿ” ಎಂದನು.

ಖಾನನು ಮುಗ್ಗುಳು ನಗೆಯಿಂದ:—ಹಿಂದುವೀರನೇ, ಹೇಡಿಯಾದ ನಸೆಂತೆನನ್ನು ಕೊಲ್ಲುವ ಸಂಕಲ್ಪವನ್ನೇ ಮಾಡಿದ್ದಿಯೇನು?

“ಅದೇನೂ ಇಲ್ಲ. ಅಜೀಮು ಹಾಗು ನಸೆಂತೆ ಶಹರಿಬ್ರರೂ ಮರಣಹೊಂದಿದ ಮೇಲೆ ಇನ್ನೇಕೆ ಯುದ್ಧವು?”

“ಯುದ್ಧವು ಇಲ್ಲಿಗೇ ಸಮಾಪ್ತಿಯಾವರೆ ಅದರ ಸಂಗೆಡ ಮುಸಲ್ಲಾ ನರ ಗೌರವೂ ಸಮಾಪ್ತಿಯಿಂದು ತಿಳಿಯಬೇಕಾದಿತ.?”

ಕುಮಾರನು ನಗೆತ್ತಿ:—“ಖಾನಸಾಹೇಬ, ಈ ಯುದ್ಧವು ಹಿಂದೂ-ಮುಸಲ್ಲಾನರ ಜಾತಿ ಜಾತಿಗೆ ಅಲ್ಲವ್ಯಸ್ತೇ?”

“ಸೂಕ್ಷ್ಮವಾಗಿ ವಿಚಾರಿಸಿದರೆ ಹಾಗೇ ಅನ್ನಬೇಕಾಗುತ್ತದೆ; ಮತ್ತು ಯುದ್ಧ ಸಮಾಪ್ತಿಯಿಂದರೆ ಮುಸಲ್ಲಾನರು ಹಿಂದುಗಳ ಅಜಾಧಾರಕರಾಗಬೇಕಾಗುವದು. ಈ ವರೆಗೆ ಹಿಂದುಗಳ ಮೇಲೆ ಪಭೃತ್ಯವನ್ನು ನಡಿಸಿ ಈಗ ಅವರ ಸೇವಕರಾಗುವದು ಯೋಗ್ಯವೇ? ಇದನ್ನು ನೋಡುವದಕ್ಕಿಂತ ಯುದ್ಧದಲ್ಲಿ ಮರಣವೇ ಲೇಸು”

“ಖಾನಸಾಹೇಬ, ನಿಮ್ಮ ತಿಳಿವಳಿಕೆಯು ತಪ್ಪಾಗಿರುವದು. ನಾವು ಮುಸಲ್ಲಾನರನ್ನು ಕನಿಷ್ಠೆಂದು ನಡಿಸಿಕೊಳ್ಳಲಿಕ್ಕ ಗೌಡವನ್ನು ಗೆದ್ದಿಲ್ಲ. ಅವರನ್ನು ದೇಶದಿಂದ ಹೂಡಿಗೆ ರಾಕಬೇಕಂಬ ಇಚ್ಛಿಯಾ ನಮಗಿಲ್ಲ. ನಮ್ಮ ಬಿತ್ತ ಟೆಚ್ಚಿಯು ಹಿಂದೂ-ಮುಸಲ್ಲಾನರ ನಿರ್ಣಯವು!”

“ಕುಮಾರ, ನಿಮ್ಮ ಇಚ್ಛಿಯು ಪ್ರಶಂಸನಿಯವು! ಆದರೆ ಹಿಂದೇ

ನ್ಯಾಧಲ್ಲಿ ಎರಡು ಭಿನ್ನ ಜಾತಿಗಳು ಪ್ರತಿಪ್ರೇಯಿಂದ ಇರಲಾರವು. ಅದರಲ್ಲಿ ಹೀಮೂ-ಮುಸಲ್ಲಾನೇರಿಗಂತೂ ತೀರ ಆಶ್ಚರ್ಯವು. ಸದ್ಯದ ಹಿಂದೂ ಮುಸಲ್ಲಾನರ ಸ್ಥಿತಿಗಳನ್ನು ವಿಚಾರಿಸಿದರೆ, ಮುಸಲ್ಲಾನರು ಹಿಂದು ಜನರ ಸಂಗಡ ಸಮಾನಾಧಿಕಾರದಿಂದ ನಡೆಯಲು ಕಿವುರು. ಅವರು ಹಿಂದೂಜನರ ಮೇಲೆ ನಿರಂಕುಶ ಪ್ರಭುತ್ವವನ್ನು ಇಚ್ಛಿಸುವರು’

ಕುಮಾರನು ನಗೆತ್ತು:— ಖಾನಸಾಹೇಬ, ನಿಮ್ಮ ಧರ್ಮಾಭಿವಾನೆ ವನ್ನು ನೋಡಿ ಆನಂದವಾಯಿತು; ಆದರೆ ನಿಮ್ಮಂಥ ಮುಂದಾಳುಗಳು ಸಹ ಹೀದೂಜನರನ್ನು ಈ ಪ್ರಕಾರ ಹೀನದೃಷ್ಟಿಯಿಂದ ನೋಡುವದು ದೇತದ ಚುದ್ಯೆವವು! ಮನುಷ್ಯನು ಮನುಷ್ಯನನ್ನು ಯುದ್ಧದಿಂದ, ದೇಹಕತ್ತಿಯಿಂದ ಜಯಿಸಿದರೆ ಶೃಂಕೃತ್ಯನಾಗುವನೇನು? ಅದೂ ಇರಲಿ. ಯುದ್ಧವು ನಿನ್ಮ ಇಚ್ಛತ ಕಾರ್ಯವಾದರೆ ನಾನು ಐಕ್ಯದ ಪಕ್ಷದಿಂದ, ನಿತ್ಯ ಮುಸಲ್ಲಾನರ ಪಕ್ಷದಿಂದ ದ್ವಾರ್ಪಾಯಿತು. ಅದರಲ್ಲಿಯ ಜಯಾಪಜಯಗಳಿಂದ ಸತ್ಯಕ್ರಾಣನ್ನು ನಿರ್ಣಯಿಸಿ ಉಭಯತರು ಅದರಂತೆ ವರ್ತಿಸೋಣ. ವಿನಿಃಕಾರಣ ನಿರಪರಾಧಿಗಳಾದ ಸೈನಿಕರ ನಾಶವೇಕೆ? ಎಂದು ಮುಂದೆ ಬಂದು ನಿಂತನು.

ಕಾಸಿಮನು ಮನಿಸ್ಸಿನಲ್ಲಿ:— ಸೈನ್ಯ-ಸೈನ್ಯಗಳ ಸಂಘರ್ಷಣಕ್ಕಿಂತ ಸೇನಾಫ್ರಾಕ್ತರ ಸಂಘರ್ಷಣವೇ ಯುಕ್ತವೆಂದು ಭಾವಿಸಿದನು. ಇದಲ್ಲದೆ ಕಾಸಿಮನು ವೀರನು. ಕುಮಾರನು ಅವನ ಸಮ ವಯಸ್ಸನು. ಅಂದ ಬಳಿಕ ದ್ವಾರ್ಪಾಯಿತು ಯುದ್ಧವೆಂದರೆ ಆದಾವ ಶಾರನಿಗೆ ಉತ್ಸಾಹವೇನಿಸಲಿಕ್ಕಿಲ್ಲ? ಪಾತ್ರಿಕಾತ್ಮಕರ ಮೋಸಯುದ್ಧದ ಈಗಿನ ಜನರಿಗೆ ದ್ವಾರ್ಪಾಯಿತು ವೆಂದರೆ ಆಶ್ಚರ್ಯವು. ಇದು ಸಹಜವೇ. ಅದರ ಸ್ವಾದವು ನಿಜವಾದ ವೀರರಿಗೆಲ್ಲದೆ ಹೇಡಿಗಳಿಗೆ ಹೇಗೆ ಗೊತ್ತಾಗಬೇಕು?

ಸಾಯಾಸ್ತ ಸಮಯವು. ಅರಾಣಕ್ಕೀಣರಶ್ಮಿಗಳು ಉಭಯ ವೀರರ ಶತ್ರು-ಧಾರುಗಳ ಮೇಲೆ ಬಿದ್ದು ರುಕ್ಮಿಂಜಾ ವಿಂಚುತ್ತಿದ್ದವು. ಉಭಯ ಸಹಜ ಸೈನ್ಯವು ತಮ್ಮ ತಮ್ಮ ಸೇನಾಪತಿಯ ಹಿಂದೆ ನಿಂತು ಕೊಂಡು ಯುದ್ಧ ನಿರೀಕ್ಷಣೆ ವಾಡಬಹಿತ್ತಿತು.

ಧನ್ಯ! ರಾಜೀವಾಖಾನ, ನಿನೇ ಧನ್ಯವನು! ನಿನ್ನ ಇಡೀ ರಾತ್ರಿ ಯುದ್ಧ ಮಾಡಿ ದಳದು ವಿಶ್ರಮಿಸಿಲ್ಲ ಕೂಡ. ಬೆಳಗಾದ ಕೂಡಲೆ ಮತ್ತೆ ಯುದ್ಧವು.

ಆಹಾರ ನಿದ್ದೆಗಳಿಲ್ಲ. ಸಂಚೀಯ ವರೇ ಯಂಥ ಮಾಡಿ ನಿಲ್ಲನಿಲ್ಲ. ವಷ್ಟರಲ್ಲಿ ಮತ್ತೆ ಬಾಹು ಯಂಥಕ್ಕೆ ಸಿದ್ಧನು. ಆದರೂ ಯಂತನಾರಾಯಣನೆ ಅಕ್ರಮಣಗಳನ್ನೆಲ್ಲ ವ್ಯಾಘರ್ಮಾಡಿದನು.

ಕುಮಾರನು ಮನಸ್ಸಿನಲ್ಲಿ:— ನಾನು ಉಭಯಶರ ಅತ್ಯುರ್ವಣೆ ಮಾಡುವ ಯೋಚನೆಯಿಂದ ಯಂಥ ಮಾಡಿದರೆ ಬೆಳಗಿನ ವರೆಗೆ ಸಾಗುವದು. ಖಾನನಿಗೆ ಅಸ್ತ್ರಾಫಾತ ಮಾಡದ ವಿನಃ ಜಯವು ದೊರೆಯದು, ಎಂದು ನಿಶ್ಚಯಿಸಿದನು.

ಉಭಯಶರ ಅಸ್ತ್ರಾಫಾತವನ್ನು ಅರಂಭಮಾಡಿದರು ಅವರವರ ಸೈನಿಕರು ಪ್ರತಿಪಕ್ಷದ ಸೇನಾಪತಿಯ ಮೃತ್ಯುವನ್ನು ಬಯಸಹತ್ತಿದರು. ಹಬ್ಬರಮೇಲೊಬ್ಬರು ಮದ್ವಾನೆಗಳಂತೆ ಪರಿಹೋಗುತ್ತಿದ್ದರು.

ಅಕ್ರಮಾತ್ಮಾಗಿ ಕುಮಾರನ ಕರಾರಿಯು ಖಾನನ ಬಾಹುವಿಗೆ ಜೊರಿನಿಂದ ಪ್ರಹಾರ ಮಾಡಿತು. ಶಾಸೀನು ಕತ್ತಿಯು ನೆಲಕ್ಕೆ ಬಿದ್ದು ಅವನು ಮಹಿಂತನಾಗಿ ನೆಲಕ್ಕೆ ಬಿದ್ದನು! ಕೂಡಲೇ ಯಂತನಾರಾಯಣನು ಗಂಭೀರ ಸ್ವರದಿಂದ:—‘ಖಾನನ ಸೈನಿಕರೇ, ಚಂಚಲರಾಗಬೇಕಿರಿ. ನಿಮಗೆ ಅಭಯ ಕೊಟ್ಟಿರುವೆನು. ನಾವು ಮುಸಲ್ಕಾನರ ಶತ್ರುಗಳಿಲ್ಲ. ನೊದಲು ಗಾಯಹೊಂದಿದ ಸೇನಾಪತಿಯನ್ನು ರಾಜಧಾನಿಗೆ ಹಿಡ್ದ ಯೋಗ್ಯ ಜಿಕ್ಕಿಸಿ ಮಾಡಬೇಕು. ನಿವ್ಯಾ ಮೇಲೆ ಯಾರೂ ಅತ್ಯಾಚಾರವನ್ನು ಮಾಡುವದಿಲ್ಲ. ಗೊಡವು ಮುಸಲ್ಕಾನರದೇ ಇರುತ್ತದೆ. ನಾವು ನಿವ್ಯಾ ಆಳ್ಳಿ ತವ್ಯಂದಿರಂತೆ ಇರೊಣ’ ಎಂದನು.

೧೦

ಯಂತನಾರಾಯಣನು ಗೊಡರಾಜಧಾನಿಗೆ ಬಂದ ಮರುದಿವಸ ರಾಜನು ಎಲ್ಲ ಅವಿಶಾರ ಉಮರಾವರನ್ನು ಕರೆಸಿ ದೊಡ್ಡ ಸಭೆ ಮಾಡಿಸಿದನು. ನಿಯಮಿತ ವೇಳೆಗೆ ಎಲ್ಲರೂ ಬಂದರು. ಸಭೆಯ ಉದ್ದೇಶದ ಬಗ್ಗೆ ಜನರು ನಾನಾ ತರದ ತರ್ಕವಿತರ್ಕ ಮಾಡುತ್ತಿದ್ದರು. ರಾಜಾಗಳೇಶನಾರಾಯಣನು ಎದ್ದುನಿಂತು:—ಬಾಂಧವರೇ ಇಂದಿನ ಸಭೆಯ ಉದ್ದೇಶನೇನಂದರೆ, ನಾವು ಗೊಡನನ್ನು ಅಕ್ರಮಿಸಿದ್ದು ಸ್ವಂತ ರಾಜ್ಯವನ್ನು ಗ್ರಿಸಲಿಕ್ಕೆಂದ್ಲು. ನಾಈಯವಾದ ಪಕ್ಷಕ್ಕೆ ಸಹಾಯ ಮಾಡ

ಬೇಕೆಂದು; ಆದರೆ ವಿಧಿನಷಟ್ಟಿಂದ ಅಜೀಮಾತರಹ-ನಸರಿತ್ತಾತಹ ಇವರಿಬ್ಬರೂ ಮರಣಹೊಂದಿರುವರು. ಆಂದಬಳಿಕ ಯುದ್ಧದ ಕಾರಣವೇ ಆಂದು ಹೋಗಿದೆ. ಇನ್ನು ನಿವೇಲ್ಲರೂ ಒಟ್ಟಾಗಿ ಯೋಗ್ಯ ಭಾದತಕನನ್ನು ಗೊತ್ತು ಮಾಡುವ ವರೆಗೆ ನಾನು ಭಾವಿಬಾದತಹನ ಪ್ರತಿಸಿಧಿಯಾಗಿ ಕಾರ ಭಾರವನ್ನು ಸಾಗಿಸುವೆನು ನಮ್ಮ ರಾಜ್ಯದಲ್ಲಿಯಂತೆ ಇಲ್ಲಿಯೂ ಹಿಂದೂ ಮುಸಲ್ಮಾನರಿಬ್ಬರನ್ನೂ ಸಮಗ್ರಾಗಿ ನಡೆಯಿಸಿಕೊಳ್ಳಲ್ಪಡುವದು. ಗತ ಯುದ್ಧದಲ್ಲಿಯ ದೂರ ದೋಷಗಳನ್ನು ಎಲ್ಲಿಸುವದಿಲ್ಲ. ಎಲ್ಲರೂ ತಮ್ಮ ತನ್ನ ವೋದಲಿನ ಅಧಿಕಾರಗಳನ್ನು ಹೊಂದಿಕೊಂಡಿರಬೇಕು ಹಿಂದ್ರೂ ಮುಸಲ್ಮಾನರ ವಿಕ್ರಾಂತಿ ನಮ್ಮ ಮೂಲಮಂತ್ರವು. ನಿವೇಲ್ಲರು ಪೂರ್ವ ಸಹಾನುಭೂತಿಯಿಂದ ಸಹಾಯ ಮಾಡುವಿರೆಂದು ನಂಬಿರುವೆನು.

ರಾಜನ ಸ್ವಷ್ಟೇತ್ತಿಗೆ ತಿರುಗಿ ಮಾತಾಡುವ ಘ್ರೇಯರವು ಯಾರಿಗೂ ಆಗೆಲಿಲ್ಲ. ಇದ್ದರೂ ಸದ್ಯದ ಪರಿಷಿತಿಯಲ್ಲಿ ಆದು ‘ಉತ್ತರಾಧಿಕಾರ ಮನೋರಥ’ ಎಂಬಂತೆ ಆಯಿತು ಹಿಂದೆರಡು ದಿನಸ ಗಳಲ್ಲಿ ಗೌಡರಾಜಧಾನಿಯಲ್ಲಿ ಪೂರ್ವ ಶಾಂತತೆಯುಂಟಾಗಿ ಎಲ್ಲ ಉದ್ದೇಶ್ಯೀಗಳೂ ಸುಯಂತ್ರಿತವಾಗಿ ಸಾಗೆತತ್ತಿದವು ರಾಜನು ಮೃತಬಾದತಹರ ಅಂತ್ಯವಿಧಿಯನ್ನು ಯಥೇಷ್ಟಿಕವಾಗಿ ಮಾಡಿಸಿದನ.; ಮತ್ತು ತನ್ನ ರಾಜ್ಯವನ್ನು ಕೆಲವು ಕಾಲದ ವರೆಗೆ ತ್ರಿಪುರಾರಾಜೀಯ ಸಹಾಯದಿಂದ ಸಾಗಿಸುವಂತೆ ಬೀಗನಾದ ಅವನಿನಾಫಿನಿಗೆ ಪತ್ರಬರೆದನು. ಕುಮಾರ ಸಿಗ್ನ ಯುದ್ಧದಲ್ಲಿ ಹಿಂದೆರಡು ಗಾಯಗಳಾಗಿದ್ದು, ಆವು ಗುಣಮಾಮ ವಾಗಿ ಅವನೂ ತಂಡೆಗೆ ಸೆರವಾಗಹತ್ತಿದನು.

ಖಾನೆನ ಉಪಚಾರವು ನಾಲ್ಕು ದಿನಸ ಹಿಂದೆಸವನೆ ನಡೆದಿರುವದು. ಅರಮನೆಯ ಹಿಂದು ಕೊಣಕೆಯಲ್ಲಿ ಬೆಳ್ಳಿಯ ಮಂಚದ ವೇತ್ತಿ ಖಾನನು ಮಲಗಿದ್ದನು. ಅವನಿಗೆ ಶತ್ರುದ ಹೂರಾಯಕ್ಕಿಂತ ಮನೋರ ವೇದನೆಯು ಬಲವಾಗಿತ್ತು. ಬಾಹುವಿಗೆ ಶತ್ರುದ ಹೆಟ್ಟಿ ಹತ್ತಿ, ಅವನೆ ಶೈಯೆಳಿಗಿನ ಕತ್ತಿಯು ನೆಲಕ್ಕೆ ಬೀಳುವಾಗ “ಮುಸಲ್ಮಾನೀಧಮಾದ ಭಾವಿಸಂಕಟಿವನ್ನು ನೆನೆಡು” ಮಂಭಿರಾಯು ಬಂತು. ಖಾನನೆ ಶುಕ್ರ ಷಣೆಯ ಕಾರ್ಯಭಾರವನ್ನು ಆಶನಾನಂಜು ವಹಿಸಿದಳು. ಪಿತ್ಯಹೀನ ಭಾಲಿಕೆಯ ಛಿದ್ರಾಯರಪೂರ್ವ ಆಗ್ರಹಕ್ಕೆ ರಾಜನು ಬೇಡವೆನ್ನಲಿಲ್ಲ.

ಮುಸಲ್ಲಾನರಲ್ಲಿ ಪೋಣೆಯು ಪರಿಪಾಠವಿದ್ದರೂ ಅಜಿನುನ ವಿಚಾರವು ಅದಕ್ಕೆ ವಿನರಿತವಿತ್ತು. ಹೇಳಾಗಿ ಮಗಳಿಗೆ ಸಂಪೂರ್ಣ ಕ್ಷಿದು-ಬರಹ ಕಲಿಸಿದ್ದನು. ಅವಕ್ಕ ಸ್ವತಂತ್ರ ವಿಚಾರದವಳಿದ್ದು ಇಲ್ಲ.

ಕಾಸಿಮನಿಗೆ ಸ್ತುತಿಯು ಬರುವದರೊಳಗೆ ಜ್ವರ ಹೆಚ್ಚಾದವು. ರಾಜವೈದ್ಯರು ಬಹಳ ಕಾಳಜಿಯಿಂದ ಚಿಕಿತ್ಸೆ ಮಾಡುತ್ತಿದ್ದರು. ಶಹಾ ಜಾದಿಯು ಸ್ವಹಸ್ತದಿಂದ ಗಾಯಕ್ಕೆ ಜೀವಧ ಲೇಪನ ಮಾಡುತ್ತಿದ್ದು ಇಲ್ಲ. ಅವರಿಗೆ ಹಗಲು-ರಾತ್ರಿಯ ಭೇದವಿಲ್ಲ. ನಿದ್ದೆ ಇಲ್ಲ, ನೀರಡಿಕೆಯಿಲ್ಲ. ಕಾಯಾ-ವಾಚಾ ಮನಸ್ಸಿನಿಂದ ರೋಗಿಯ ಶುಕ್ರವರಣ ಮಾಡುತ್ತಿದ್ದು ಇಲ್ಲ; ಮತ್ತು ರೋಗಿಯ ಮುಖ ನೋಡಿ ಕಣ್ಣೀರು ತಮ್ಮಿಂದ ತಾವೇ ಹೋಗುತ್ತಿದ್ದನು!

ಖಾನನೆ ಜ್ವರದಲ್ಲಿಯೇ ಬಡಬಡಿಕಹತ್ತಿದನು. ಹಿಮ್ಮೆಂದು:—‘ನನೆ ರಿತಾಶಹಾ, ಎಚ್ಚರಿಕೆ! ನನ್ನೆದುರಿಗೆ ಕುಲೀನಸ್ತೀಯರ ಅವಮಾನವೇ? ಹೋಗುತ್ತಿದ್ದಿಲ್ಲ’ ಎನ್ನುವನು, ‘ಕ್ಷುಣದಲ್ಲಿ ನಾಸಿರನಂಥ ಹೇಡಿಗೆ ಸಿಂಹಾ ಸನವು ದೇಹಲೆಯಂದು ತೀರ ಅಯೋಗ್ಯವು’ ಎಂದನು.

ಸಿಂಹಾಸನವು ಮಾತ್ರ ಮುಸಲ್ಲಾನರಿಗೇ ದೊರೆಯಬೇಕು. ರಾಜನು ರಣಕೂರನಿರಬೇಕು, ವಿಲಾಸ ಸುಖದ ದಾಸನಿರಬಾರದು. ಅವನೆ ನಾಯವಾದ ಇಳಿಕೆಯಿಂದ ಇಡೀ ಜಗತ್ತು ಇಸ್ತಾವಿಧಿಧರ್ಮದ ದೀಕ್ಷೆಯನ್ನು ಸ್ವೀಕರಿಸಬೇಕು. ಅಂಥ ಸಾವಾರಟನು ದೊರೆತರೆ ಇಡೀ ಭರತ ಖಂಡದ ತಂಬಾ ಮುಸಲ್ಲಾನರು ಅಗಿ ‘ಅಲ್ಲಾ ಹೋ ಆಕುರಿ!’ ಎಂಬ ಘ್ರನಿಯೇ ಕೇಳಬೇಕು. ನೋಡಿದತ್ತ ಮಸಿದೆಯು ಶಾಣಬೇಕು. ಹೀಗೆ ಒಂದೇ ಜಾತಿ ಹಿಂದೇ ಸನಾಜವಾದಲೇ.....’ ಎಂದು ಅಳಹತ್ತಿದನು. ರೋಗಿಯ ಈ ಅವಸ್ಥೆಯನ್ನು ಕಂಡು, ಅತಮಾನಳ ಕಣ್ಣೀರು ಹಿಂದೇ ಸಮನೆ ಹೋಗಹತ್ತಿದವು.

“ನಸೆರಿತಹನನ್ನು ಸಂಬಿ ವಿಪತ್ತಿನಲ್ಲಿ ಬಿದ್ದದ್ದು ಯೋಗ್ಯವಾಗೆ ಲಿಲ್ಲ. ಬೇಗಮಳ ಮಾತಿನಿಂದ ಯುದ್ಧ ಮಾಡಿದ್ದು ಅವಿಚಾರತನವಾಯಿತು. ಹಿಂದೂಜನರಿಗೆ ಶರಣಹೋಗಬೇಕೆನ್ನುವಂಥ ಹೇಡಿ ಮುಸಲ್ಲಾನನು ಬಾಧಕಹನೇ? ಬಹು ದೂರವಾದ ತುರ್ಕದೇಶವನ್ನು ಬಿಟ್ಟು ಇಲ್ಲಿಗೆ ಒಂದದ್ದು ಹಿಂದುಗಳ ಕಾಲು ಕೆಳಗೆ ಮಣಿನಲ್ಲಿ ಹೋರಳಾಡ

ಲಕ್ಷ್ಯೇನು?"

"ಕುಮಾರ ಯಂದುನಾರಾಯಣನು ಶೂರನು, ವೀರನು; ಯಂದೂ, ನೀನು ಮುಸಲ್ಪಾತ್ನಾಗಿದ್ದರೆ, ಈ ವಂಗ ಸಾಮಾಜಿಕವದವಿಯನ್ನು.....ನಿನಗೆ....."

"ಆಯಿತು; ನಸೆರಿತಕಹನು ಸಕ್ತನು, ಆಲ್ಲ-ಆಲ್ಲ, ಹಿಂದುಗಳು....ಮುಸಲ್ಪಾತ್ನಾಗಿದ್ದನ್ನು.....ಮತ್ತೆ ವಿಕಟಿಹಾಸ್ಯ ಮಾಡಿ:— ಕುಮಾರ, ನಸೆರಿತನು ಮರಣಹೊಂದಿದರೆ ಏನಾಯಿ,ತು? ಈ ಕಾಶಿಮನು ಇರುವವರಿಗೆ ಮುಸಲ್ಪಾತ್ನಾಗಿದ್ದರ ಗೌರವವು ಕಡಿಮೆಯಾಗೆದು! ಆ ಹೇಡಿಯನ್ನು ಕೊಂಡು ಅನೆಂದವಡಬೇಡ. ಈ ಕಾಶಿಮವಸವಣವು ಹೆಡಯಿನ್ನು ಎತ್ತಿಕೊಂಡು ನಿಂತಿರುವದು."

ಆನಂದವು. ನೀನು ಹಿಂದುವಾದರೂ ನಿನ್ನ ಸಂಗಡ ಯಂದ್ದವು ಗೌರವವಾದದ್ದು. ಹಿಂದುಗಳು ಮುಸಲ್ಪಾತ್ನಾಗಿರತ್ತುಗಳು; ಕ್ಷಣದಲ್ಲಿ ನಿನ್ನನ್ನು.....

ಇದೇನು? ನನ್ನ ಕೈ ಹಿಗೇಕೆ ಆಯಿತು? ನನ್ನ ಖಡ್ಗವು ಬಿದ್ದಿತಲ್ಲ! ಆಯಿತು, ಇನ್ನು ಮುಸಲ್ಪಾತ್ನಾಗಿ ರಕ್ಷಣೆಯನ್ನು ಯಾರು.....ಎಂದು ರೋಗಿಯು ನಿತ್ಯೇಷ್ಟನಾಗಿ ಬಿದ್ದನು. ಆಶಮಾನಕು ರೋಗಿಯ ಚಣ್ಣಗೆ ಮತ್ತು ಮುಖಕ್ಕೆ ಪನ್ನೀರು ಸೇಜನ ಮಾಡಿದಳು.

ಸ್ವಲ್ಪ ಹೂತಿನ ಮೇಲಿ ಖಾನನು ಕಣ್ಣತೆರೆದು ಆಶಮಾನಕನ್ನು ದಿಟ್ಟಿಸಿ ನೋಡಹತ್ತಿದನು. ಅವಳಿ:— ಖಾನಸಾಹೆಬ! ಎಂದಳು.

ಖಾನ:— ಆ....ತ....ಮಾ....ನಾ ತಾ ರಾ, ಎಂದನು.

"ಹೊದು ನಾನು ಅಜಮು ಪೃತಿಯು. ಗೆತ್ತಿ ಹತ್ತಿತೇನು?"
ಎಂದಳು.

"ಹತ್ತಿತು; ಆದರೆ ನಾನು ಎಲ್ಲಿ ಇರುವೇನು?"

"ಗೊಡನಗರಿಯಲ್ಲಿ."

"ಗೊಡನಗರೆ?"

"ಹೊದು; ಗೊಡ ಅರಮನೆಯಲ್ಲಿ ಇರುವಿರಿ."

"ಹಾಗಾದರೆ ನಾನು ಬಂದಿಭಾಗಿರುವೇನೇನು?"

"ಇಲ್ಲ, ಸ್ವತಂತ್ರರಿರುವಿರಿ."

“ವನ್ನು, ಶಹಂಜಾದಿ ನೀನು ತಿರಸ್ಕಾರದಿಂದ ಹುಡುಗಾಟಿಕೆ ಮಾಡುವಿಯೇನು?”

“ಖಾನೆಸಾಹೇಬು, ಇದು ಹುಡುಗಾಟಿಕೆಯ ಸಮಯವೇನು?”

ಹಾ! ತಿಳಿಯಿತು. ಅಂದು ತಾನಾಸೋರ ರಣಭೂಮಿಯಲ್ಲಿ ನಿನ್ನನ್ನು ಗೊಡಕ್ಕೆ ಕಳಿಸಲು ಮಾಡಿದ ಉಪಕಾರದ ಪ್ರತಿಫಲವಿದು; ಆದರೆ ಶಹಂಜಾದಿ, ನೀನು ವೈರಿಗಳ ಕ್ಷಾಪಾಭಕ್ತರು ಕಳಿಗೆ ನನಗೆ ಆಶ್ರಯವನ್ನು ಕೊಡು ಬಾರದಾಗಿತ್ತು. ಈ ಕಾಶೀಮನಿಗೆ ಇದಕ್ಕಿಂತ ಮರಣವೇ ಲೇಸಿತ್ತು. ಖುದಾ, ಎಂಥ ಹೊತ್ತು ತಂದೇ?

ಅಶಮಾನಿ:—ಖಾನೆಸಾಹೇಬು, ಇಷ್ಟೇ ಮನಸ್ಸಿಗೆ ತಾವ ಮಾಡಿ ಕೊಳ್ಳುವಿರಿ ರಾಜನೂ, ಅವನ ಪ್ರತ್ಯನೂ ಈ ವರಿಗೆ ನಮ್ಮ ಸಂಗಡ ಯಾವ ತರಹದ ಅಗೌರವದಿಂದ ವರ್ತಿಸಿಲ್ಲ; ಮತ್ತು ನಿಮ್ಮ ವಿಷಯದಲ್ಲಿ ಜಿಕಿಸ್ತೆ ಹಾಗೂ ಸಹಾನು ಭೂತಿಯನ್ನು ನೋಡಿದರೆ ಅವರ ಉದಾರಹ್ಯದ ಯವು ಘ್ರಾತ್ವಾಗುತ್ತದೆ ಇದಲ್ಲದೆ ರಾಜನು ಸಭೆಗೂಡಿಸಿ ಎಲ್ಲ ಸರದಾ ರರ ಶವ ಕ್ಷಮು:—‘ತಾನು ಭಾವೀ ಸಾಮಾಜಿಕ ಪ್ರತಿನಿಧಿಯೆಂದೂ, ಈ ವರಿಗೆ ಯಾರು ಯಾರು ಯಾವ ಯಾವ ಅಧಿಕಾರಗಳನ್ನು ಹೊಂದಿದ್ದರೂ ಆವು ಅವರಿಗೇ ಎಂದೂ, ಒಂದೂ-ಮುಸಲ್ಲಾನರನ್ನು ಸಮನಾಗಿ ನೋಡುವೇನೆಂದೂ ಹೇಳಿರುವನು ಇಷ್ಟೇ ಆಲ್ಲ, ನಿಮ್ಮ ಮುಖ್ಯ ಸೇವಾ ಪತಿಯ ಕೆಲಸವು ಕೂಡ ನಿಮಗೆ ಗುಣವಾದ ಕೂಡಲ ದೇಹಿಯುವದು.

ಕಾಶೀಮನು ಆಶ್ರಯದಿಂದ:—ರಾಜನು ನನ್ನ ಕ್ಷಯಲ್ಲಿ ಇಂಥ ರಾಜತಕ್ತು ಯನ್ನು ಕೊಡುವಪ್ರಯ ವಿಕಾಸವುಳ್ಳವನಾಗಿರುವನೇ?

ಅಶಮಾನಿ:—ಕುಮಾರ ಯಂದ. ನಾರಾಯಣನ ಪ್ರೇಮವು ನಿಮ್ಮ ಮೇಲೆ ಬಹಳವಿದೆ.

ಖಾನಿ:—ಶಹಂಜಾದಿ, ಅವರ ಇಚ್ಛೆಯಾದರೂ ಏನಿರುವದು.

ಅಶಮಾನಿ:—ಒಂದ -ಮುಸಲ್ಲಾನರ ಬ್ಯಾವೇ ಅವರ ಮುಖ್ಯ ಉದ್ದೇಶವು.

ಕಾಶೀಮ:—ಅದು ಶಕ್ತಿವಿರುವದೇನು?

ಅಶಮಾನಿ:—ಶಕ್ತಿವೆಂದರೆ, ಈಗ್ಗೆ ಶಕ್ತಿವಾಗುತ್ತ ನಡೆದಿರುವದು. ಇಕ್ಕೆದ ಉಕ್ಕಾವವೇ ಆರಂಭವಾಗಿದೆ.

೧೧

ಕರ್ತ ಸೇಮಬಾನನ ಪ್ರಕೃತಿಯು ದಿನೇದಿನ ಸಂಧಾರಿಸ ಹತ್ತಿತು. ಪ್ರಕೃತಿಯು ಸಂಧಾರಿಸತ್ತ ನಡೆದಂತೆ ಸ್ವಭಾವದಲ್ಲಿ ವಿಚಿತ್ರ ಪ್ರಕಾರದ ಬದಲಾವಣೆಯು ತೊರಹತ್ತಿತು. ಅವನ ಕೃದಯದಲ್ಲಿಯ ಹಿಂದೂ ದೈವಾಗ್ನಿಯು ಚಿಕಿತ್ಸೆಯಾಗುತ್ತ ಹಿಂದೂಜಾನರ ಬಗ್ಗೆ ಸಹಾನುಭೂತಿ ಯಾಂಟಾಗಹತ್ತಿತು. ಯಾದುನಾರಾಯಣನ ಸದಯವರ್ತನವನ್ನು ನೋಡಿ, ರಾಜನ ಸಮತ್ವದ ಹೊಸ ಹೊಸ ಸುದ್ದಿಗಳನ್ನು ಕೇಳಿ ಹಿಂದೂ ದೈವವು ಕನ್ನಲ್ಲಿ ತಾನೇ ವಿಲೀನವಾಗಹತ್ತಿತು. ಪೂರ್ವಸಂಸ್ಕಾರ ಬಲದಿಂದ ಹಿಮ್ಮೆತ್ತು ಆದ್ದನ್ನು ಮೇಲಕ್ಕೆ ಇಗ್ಗೆಡಲಿಲ್ಲ.

ಕಾಸಿಮನು ಶಾರನು. ಯುವಕನು. ಉಚ್ಚಪದಷ್ಠ ಆಧಿಕಾರಿ ಯು. ಇಂಥವನಲ್ಲಿ ಶಹಾಜಾದಿಯ ಬಗ್ಗೆ ಪ್ರೇಮಾಂಕುರ ಉದಯಿಸಿದರೆ ಆದು ತಪ್ಪಾಗದು. ಅಶಮಾನಳು ದಯಾಮಣಿ ಪ್ರೇಮದ ಪ್ರತ್ಯಾಯು. ಅವಳ ಸ್ತಾಂದರ್ಯಾವು ಅದ್ವಿತೀಯವು ಉಪಭೇಕೆಗಿಸಲು ಕ್ಷೇತ್ರ ಇಲ್ಲ ದಂಥ ಲಂಪಣವು ಕಾಸಿಮಬಾನ, ನಿನೇ ಧನ್ಯನು. ಅದೇಕೆ, ಆಗಿನ ವಂಗದಲ್ಲಿ ನಿನ್ನ ಈತ್ಯಾ ಅವಳನ್ನು ಮುಡುವೆಯಾಗಲಿಕ್ಕೆ ಮುಸಲ್ಪಾನ ರಲ್ಲಿ ಯೋಗ್ಯರು ಯಾರು ಇರುವರು? ಅವನ ಗರ್ವಖಂಡನೆ ಮಾಡುವ ಯೋಗ್ಯತೆಯು ಯಾರಿಗೆ ವದು? ಅಶಮಾನಳಲ್ಲಿಯೂ ದೊಡ್ಡವಿದ್ದಲ್ಲ. ಕಾಸಿಮನ ದೃಷ್ಟಿಯಿಂದ ದೈವವೆಂದರೆ ಅವಳು ಹಿಂದೂದೈವಿಯಿದ್ದಲ್ಲ. ಅವರಲ್ಲಿ ಆಕ್ಷಯ ಆಪರಾಧವೇನು? ತಂದೆಯ ಕ್ಷೇತ್ರವೇ ಕಾರಣವು.

ಶಹಾಜಾದಿಯನ್ನು ತನ್ನವಳಿನಾಳಿಗಿ ಮಾಡಿಕೊಳ್ಳುವದು ಕಾಸಿಮನಿಗೆ ಆಸಾಧ್ಯವೇನು? ಇಲ್ಲ; ಅದರೆ ಅದಕ್ಕೆ ಅನುಕೂಲ ಸಮಯವು ಬೇಕು ಹೈ? ಕಾಲನಿ. ಕ್ಷೇತ್ರ ಮಾಡಬೇಕಷ್ಟು? ಆಧಿರಂಬಾಗಿ ಇಂದೇ ಪ್ರಯತ್ನ ಮಾಡಿದರೆ ವಿಫಲ ಮನೆಂಧನಾಗುವ ಸಂಭವವುಂಟು. ಜನರಲ್ಲಿಯೂ ಬೇರೆ ಭಾವನೀಯಂಟಾಗಬಹುದು ಹಿಂದೂಜಾನರು ಸದ್ಯಕ್ಕೆ ತೊರಿಸುವ ನಿರವೇಸ್ತೀತ ಬುಡ್ಡಿಯಿಂದ ಯಾವ ವಾರಧಾನ್ಯವಿಂದವೋ ಆದನ್ನು ದುರ್ಭ ಹೈಸಿ ಉತ್ತತತತನದಿಂದ ಅಶಮಾನಳ ಪ್ರೇಮವನ್ನು ಪ್ರಾರ್ಥಿಸಿದರೆ ಅವಳಿಗೆ ಇನ್ನು ಅಕ್ಕಿಂಬಿಂಬಿಯುಷ್ಟಿ ಆವಳ ಮನಸ್ಸು

కలుషితవాగువ సంభవమైటు. హింగే భావిస యానను కలవు దివస కపటద హిందుసకొనుభూతియుళ్ళననాగి వత్తిసక్తుదను.

८७

మర్తునకు న ప్రకృతియు గుణవాగిద్దరూ తళ్ళుమ్ము ఒలంది దీల్లి పూజు సామఘ్యమై బుదుకొడుకలే వత్తే సేసాపతియ కాయమన్ను వటిశక్తువను. ఆకమానుళాదరూ ఆవన లువకారద స్ఫుర్తి భాగవన్నాదరూ తిరిగిదళిందు హేళబయుధు. ఆవళు దినక్కే ఎరదు సారే ఖానేన కోణిగే హోగి ఆవనిగే చుకల ప్రత్య మాడి నంతర హిందెరడు సనూధానద మాతాడి తిరుగి బరుత్తు ద్వాళు; మత్తు ఒవేళ్లుమ్మై నివ్వుపటివాగి తందేయ గుణవణునే యన్ను మాడి ఉదార స్వదయాద ఖానన సకొనుభూతియన్ను ఆకషణ మాడికొండు కణ్ణేరు శురిసి త్వస్తుళాగుత్తుద్వాళు. ఖాన నాదరూ పిత్రహీనబాలికయ స్వదయద్వావచ శ్ఫుతియన్ను సోఎడి శుఖి-దుఃఖిద పాలుగారనెంతే ఉఖిగేరియుత్తుద్వును. ఆవన సకొనుభూతియ ఆ నిట్టుసిరు అతమానళ మేలిన ఆనురాగవన్ను హేళ్ల సుతలిత్తు. ఇదర గాళియు కైడ పాప ఆవణగిద్దిల్లి.

ఆకమానళు ప్రతిదిన రాత్రి ఎల్ల చేలసగేళన్ను ముగిసికొండు ఖానన కోణిగే హోగి చుకలవన్ను కేళికేందు అల్లింద హేరట్టి తందేయ సమాధియ తక్కుర హోగి కసతీగెదు శూజే మాడి సమాధిగ కూవిన మాలియన్ను హాశుత్తుద్వాళు. పితనే వియోగిదింద ఉంటాద దుఃఖివన్ను ఆత్మగళింద సమాధిగే ఆభిషేష మాడి తిరిసుత్తుద్వాళు; మత్తు ఒవేళ్లుమ్మై సారంగెవన్ను బారిసుత్తుద్వాళు. హింగే రాత్రియ బయు భాగవన్ను ఆల్లియే. కళేయుత్తుద్వాళు.

ఇందు మాశై తుద్ధ పౌణిమీయు. సూయిన తాపదింద తప్తవాద భూమియన్ను తన్న శీకలవాద కిరణగళింద తంపుగై శిశబేశిందు జంద్రమను ఇచ్చి రాత్రి ఆకాశ రక్షిందల్లి వాసమాడలు నిధిరిసి బందిద్వను. ఆవన స్నిగ్ం కిరణగళు కషాజాదా

ಅಜೀಮನ ಗೋರಿಯ ಮೇಲೆ ಬಿಡ್ಡ ಅದಂ ಸ್ವಭಾವಿಕ ಶಭ್ರತ್ವವನ್ನು ಇಮ್ಮಡಿ ಮಾಡಿದ್ದವು ಸಮಾಧಿ ವಂದಿರದಲ್ಲಿಯು ಸುಗಂಥಯುಕ್ತ ಧೂ ಮವು ಆ ನೋಟಿವನ್ನು ಮತ್ತಿಷ್ಟು ಮಧುರತರಗೊಳಿಸಿತ್ತು. ಸಮಾಧಿಯ ಮೇಲೆ ಇರುವ ಅದೇ ಅರಳಿದ ಗುಲಾಬಿಂ ಹೂವಿನ ಸರದ ಸುಗಂಥವು ನಾಲ್ಕು ಕಡೆಗೆ ಹಬ್ಬಿತ್ತು.

ಅಶಮಾನಳ ಸಮಾಧಿ ಪೂಜೆಯು ಮುಗಿಯಿತು; ಅದರೆ ಇಂದು ಅವಳ ಮನಸ್ಸಿಗೆ ಸಮಾಧಾನವಿಲ್ಲ. ಮನಸ್ಸು ಬಳಳೀ ಚಂಚಲವು. ಕಡೆಗೆ ಅವಳ ತಂದೆಯು ಸಮಾಧಿಯು ಮೇಲೆ ತಲೆಯನ್ನು ಇಟ್ಟು ಎಷ್ಟು ಹೊತ್ತು ತೋರುತ್ತಾರೆ ಮಾತಿವಳು; ಅದರೂ ಅವರಿಗೆ ಸಮಾಧಾನವಿಲ್ಲ. ಅವಳು ಎದ್ದು ತನ್ನ ಪ್ರತಿಯು ಸಾರಂಗವನ್ನು ತೆಗೆದುಹಂಡಿಸಿದ್ದರೂ ಹಾಡಲಿಕ್ಕೆ ಪ್ರಾರಂಭಿಸಿದ್ದು.

ಆಹಾ! ಎಂಥ ಮಧುರ ಗಾಯನಾ! ಪ್ರತಿಯೊಂದು ಕ್ಷುವು ಮನೋವೇದನೆಯು ಮೂರ್ತಿಮಂತ ಸ್ವರೂಪವು. ಅವಳ ಗಾಯನದ ಕರಣಕ್ರಂದನೆಯು ಸಮಾಧಿಮಂದಿರದೊಳಗಿನ ಪ್ರತಿಯೊಂದು ಪದಾರ್ಥಗಳಲ್ಲಿಯ ಅಂಗಾಂಗಗಳಲ್ಲಿ ಪ್ರವೇಶಿಸಿ ಆ ಸಮಾಧಿಭವನವನ್ನು ತೋರಿಸಿದಲ್ಲಿ ಮಾತ್ರಾಗಿಸಿತ್ತು. ದೀಪಜ್ಞಾಲೀಯೂ, ಧೂಮ್ರಪೂರ್ಣ ನಡುನಡಿಗಿ ತೋರುತ್ತಾರೆ ಮಾಡಹತ್ತಿದವು ಪ್ರವೃಗುಳ್ಳವು ತೋರುತ್ತಾರದಿಂದ ಪೂಣಿ ಅರಳಿದವು. ಬಹಳವೇಕೆ, ಆ ಸಮಾಧಿಯು ಕೊಡ ನೀರವಗಾಣಿಯಾದಿಂದ ತೋರುತ್ತಾರೆತ್ತು. ಸಮಾಧಿಕ್ಕಾದ ಅಜಿಮನಕಹನು ಸಮಾಧಿಭೂತಿಯಲ್ಲಿಯೇ ತೋರುತ್ತಾರೆತನೆಂಬು; ಅಫ್ವಾ ಅವನ ಜೀವನ್ನುಕ್ತಿ ಆತ್ಮವು ಮಗಳ ಬಳಿಯಲ್ಲಿ ಈಳತು ಆಳುತ್ತಿರುವ ಮಗಳಿಗೆ ವಿಚಾರದಾನವನ್ನು ಕೊಟ್ಟಿತ್ತು.

ಗಾಯನವು ಮುಗಿಯಿತು. ಅಶಮಾನಳು ಕಣ್ಣು ಹಿರಿಸಿಕೊಂಡು ಸಾರಂಗವನ್ನು ಅದರ ಸ್ಥಳದಲ್ಲಿಯೇ ಇಟ್ಟು, ಹೊರಿಗಿನ ಅಂಗಳದ ಕಡೆಗೆ ನೋಡಿದ್ದು. ಹೊರಗೆ ಯಾರೋ ಹಿಬ್ಬಿರು ಪ್ರಾರೂಪರು ಹಿಂದು ಹಾದ ಮನ್ನು ಪಾವಟಿಗೆಯ ಮೇಲೆ, ಇನ್ನೊಂದು ಪಾದವನ್ನು ನೆಲದ ಮೇಲೆ ಇಟ್ಟು ಕೊಂಡು ಪಕಾಗ್ರಚಿತ್ತದಿಂದ ಈ ಕಡೆಗೆ ನೋಡುತ್ತಿದ್ದರು. ಅಶಮಾನಳು ಗಾಬರಿಯಾಗಿ ಭಿತ್ತಿ-ಕಂಪಿತಕ್ಕುರದಿಂದಃ-‘ಯಾರು ರು?’ ಎಂದ್ರು.

ಒಗಂತುಕನ್ನೆ ಬೆದರಿದನು. ಸ್ಥಳವನ್ನು ಬಿಟ್ಟು ಕದಲಡಿ ಅನನ್ನ

మనస్సినట్టి-ఖత్తరక్కే ఏలంచ మాడిదరి సంకటక్కే కారణవు, ఎందు భావిసి:—‘కహజాది’, కేదరబేఁడ నాను, కేమార యదునారా యను. తమ్మ కృదయద్వావక గీతియు నన్నెన్ను ఈ ఖద్దానెద తి మంలెయింద ఎళ్లెదుకొండు, బందు ముగ్గునంతి ఇల్లి నిల్లిసితు. నాను కట్టవ్యభ్రష్టనాగిరించేను. నన్ను ఆపరాధద క్రమేమాడ బేఁకు; ఆదరి ఇష్టు కేళువేనల్లి, ఇంఫ మధుర గాయనవన్ను కేళి కట్టవ్యభ్రష్టనాగువదే ఖత్తునువు ఆదుంద కృదయవు ధన్యవాగువదు. పవిత్రవాగువదు. దేవభోగ్య ఆపృతవన్ను శళవినింద చుకిదరి సచ అమునాగ వనెల్లివే? ఇష్టేల్లి మాతు గేళన్ను కుమారను ఓందే ఖసురినల్లి కేళిదను. ఇవ్వగళల్లి ఓందే రకు కట్టగళు మాత, ఆతమానిఁగే కేళిసిదవు ఆవళ ఎదెయు జేఇరినింద కారకత్తితు కృదయదల్లి నూతనభావనేయు తుట్టుతు. నిష్టంకోచవాగి ఆత్మసివేదనే మాడబేఁకెందరి ఉజ్జీయు అడ్డబరకత్తితు ఈగే ముగ్గులాగి ఎష్టు హోత్తు ఇరువదు. ఈ సుయోగవన్ను కళీమకోష్టబందిందు ఆత్మసంయమన మాడి కొండా:—యువరాజ, నీవు యావ ఆపరాధవన్ను మాడిల్లిసల్లి?

శుమారను విశ్వయిందః--ఆదు కోరి? ఇంఫ ఆపరాత్రియల్లి సమాధి నుందించి ఒంచు పిక్కటోఇఁ విన్నెలాంద తకజాదియ శాంకతాభిగవు ఆపరాధవల్లివే మత్తీను?

అతమాని:—‘ఇల్లి; శుమార, నివ్వు ఆపరాధవిల్ల నాను ప్రతి దివస నివ్వు మాఁఁనిరి క్షుణే మాడుత్తుఁవెను ఇందు సుయోగవు బంతు ఒళగే నిష్టంకోచవాగి బరబేఁకు. నీవు నవ్వు తందెయ పరమ పుత్రరు. నివ్వు ఆగమనదింద సమాధిగు పిక్క విన ఇచ్ఛీయు ఇందు పూర్వమాగలి” ఎందు ఈమారనే క్షేఁ ఖిదిదు ఒళగే కరకోండు హోదళు శుమారని: ఏనూ తోచద హాగా యితు. ఆతమానశు ఆవనన్ను సమాధిసు కత్తర నిల్లిసి:—అప్పు, నిన్న కక్కువిన నాక మాడింథ ప్రా ధనఁద పతిష్టే మాడలు బిధ్యకంకణనాద శుమార యదునారాయణను బందిఁవను.

ನಾಲ್ಕು ಕಡೆಗೆ ನಿಸ್ತಂಭಿತ್ತಾಗು. ವಧ್ಯಂತಿಯ ಸಮಯವು. ಇಂಥೆ ವೇಳೆಯಲ್ಲಿ ಮೃತ ಅತ್ಯದ ಕೂಡ ಆವಶ್ಯಕವು. ಈಮಾನನ ಸಹಾಯಗೆ ರೈಮಾಂಚಿತವಾಯಿತು. ಆವನು ಸಮಾಧಿಯನ್ನು ವುಟ್ಟು ನಮಸ್ಕಾರ ಮಾಡಿ ಅಶಮಾನಷ ಕಡೆ ದಿಟ್ಟಿಸಿ ನೋಡಿದ್ದು. ಅಹಕಾ ಎಂಥ ಲಾಜ್ಯವು. ಅದೇ ಅರಧದ ಕೊಲದಂತಹ ಎಂಬಿವು ಬೆಳೆದಿಂದೆಂದ ಶುಪ್ರಸನ್ನವಾಗಿ ತೋರುವದು. ಕರ್ಮಾಲನನ್ನು ಚಂಬಿಸುವಂತ ವಂಗೊದಲು ಗಳಿಂದ ಹಿಫ್ರುವ ವಿಶಾಲವಾದ ಇಂಗಳು ಇಂಥ ಕರ್ಮನೀಯಸೌದಯು ವನ್ನು ಅವನು ಎಂದೂ ನೋಡಿದ್ದಿಲ್ಲ. ಹೈಕಾಲ ಅವನು ವಿಸ್ತೃತನಾದನು. ನಂತರ ದೃಷ್ಟಿಯನ್ನು ಕಳಗೆ ಮಾಡಿ ಸಾವಕಾಶವಾಗಿ:—ನೀವು ನನ್ನ ಮಾರ್ಗ ನಿರ್ದ್ಯಾಸ ಮಾಡಿದರಾ? ಎಂದು ಕೇಳಿದನು.

ಅಶಮಾನ:—ಹೌದು. ಕುಮಾರ, ನಿನ್ನ ಹತ್ತಿರ ನನ್ನ ಮಹತ್ವದ ಮಾತುಗಳನೆ.

ಕುಮಾರ:—ನಿಸ್ತಂಖೇಜವಾಗಿ ಮಾತ್ರಾದಿರಿ. ನಿನ್ನ ಯಾವ ಇಚ್ಛೆಗೂ ನಾನು ಅಡ್ಡಬರುವದಿಲ್ಲ.

ಅಶಮಾನಷು ನಗತ್ತಿ:—ನನ್ನ ಮೊದಲನೇ ಮಾತು, ನೀವು ನನಗೆ ಇನ್ನು ಮುಂದೆ ತಾನು—ನೀವು ಎಂದು ಮರ್ಯಾದೆ ಕೊಟ್ಟು ಮಾತಾಡಬಾರದು.

ಕುಮಾರನು ಅಕ್ಷಯದಿಂದ:—“ಅದೇಕಿ?”

ಅಶಮಾನಷು:—ನೀವು ಇಷ್ಟು ಮಾತ್ರ ಏಕ್ಷಾಸವಿದಿರಿ. “ಈ ಪವಿತ್ರ ಶಫಳದಲ್ಲಿ ನರ್ತನ್ನು ನಿನ್ನ ಮಾತುಗಳಲ್ಲಿ ದುರುದ್ದೀಕರ ಲೇತನು ಕೂಡ ಇರಬಾರದು ವಾವದ ನಿಶ್ಚಯದಿಂದ ಕೂಡ ಈ ಪವಿತ್ರ ಶಫಳವು ಕಲುಸಿತವಾಗಬಾರದು.” ತೀಳಿಯಿತೇ?

“ತಿಳಿಯಿತು.”

“ಹಾಗಾದರೆ ಕೇಳಿ ನೀವು ನನ್ನ ತಂದೆಯಿಂದ ಗೈತ್ತಿ ಮಾಡ ಇಟ್ಟು ಪತಿಗಳು ನಾನು ನಿನ್ನ ದಾಖಿಯು.

ಯಾದುಕುಮಾನ: ಎರ್ಕಾವೆಕ್ಕೆ ಹಿಂದಿಂದಿಂದ ಶರದು:—ಇದು ಹೇಗಾದೀತು? ಹೀಗಾಗುವ ಸಂಭವವಾದರೂ ಉಟ್ಟಿ?

ಅಶಮಾನಷು ದೃಢ ದ್ವಾದಿಂದ:—ಯಾವರಾಜ, ನಿನ್ನ ತಂದೆಯು ಯಂದ್ರಭಕ್ತಿನಿಯಲ್ಲಿ ಪಶ್ಚಿಮ ಬಿಂಬಿವಾಗ ಹೇಳಿದ್ದೇನೇಯರೆ, “ನನ್ನನ್ನು

ಕೊಂಡ ನನೆ ತಾತಹನನ್ನು ಯಾರು ಕೊಲ್ಲಿವರೇಂದೇ, ಅವನೇ ನನ್ನ ಆಳಯನೇ; ಮತ್ತು ಅವನಿಂದ ಹಿಂದೂ-ಮಂಸಲಾತ್ತಿನರಲ್ಲಿ ಏಕ್ಕಣಾಗನೆಯಾಗುವದು, ಎಂದು ಹೇಳಿರುವನು ಅಂದಬಳಿಕ ಪಿತೃವಿನ ನಿರ್ದೇಶಾನುಸಾರವಾಗಿ ನೀವೇ ನನ್ನ ಪತಿಗಳು.

ಕುಮಾರನು ವಿವಳ್ಳಿ ಭಾವದಿಂದಃ- ಶಹಾಜಾದೀ, ಇದೇನು ವಿಚಕ್ರತೈಂದರು ತಂದಿ? ನಾನು ಹಿಂದುಜಾತಿಯಲ್ಲಿ ಶ್ರೀಷ್ವಂತಣವಾದಬ್ರಹ್ಮಾಂತಿಣಿ ಜಾತಿಯವನು ಮೇಲಾಗಿ ನನ್ನ ಲಗ್ಗುವಾಗಿದೆ ಇದರ ವಿಚಾರವನ್ನಾಡಣ ಮಾಡು.

ಅಶ್ವಾನೆಣು ದೃಢಷ್ಠರದಿಂದಃ—ನೀವು ಹಿಂದುಗಳು, ನಿಮ್ಮ ಲಗ್ಗುವಾಗಿದೆಯೆಂಬದು ನನಗೆ ಗೊತ್ತಿರುವದು; ಆದರೆ ಪಿತನು ಹೇಳಿದ್ದೇನೆಂದರೆ “ತಾನು ಹೇಳುವದು ಬಾಯಿ ಪೂತಲ್ಲ, ಆಕಾಶವಾಟಿ” ಎಂದು ಹೇಳಿರುವನು. ಕಾರಣ ಈ ದೀನದಾಖಿಯನ್ನು ಉಪೇಕ್ಷಿ ಸಚೇಡಿರಿ, ಎಂದು ಕಾರಣದ್ವಿಷ್ಟಾಯಂದ ಅವನ ಕಡೆಗೆ ನೋಡಹತ್ತಿದೆಣು

ಕುಮಾರನು ಕ್ಷಣಿಕಾಲ ತಡೆದು, ನಂತರ:— ಶಹಾಜಾದಿ, ಕ್ಷಮಿಸು. ಇಂದು ನಿನ್ನ ಯಾವ ಮಾತುಗಳಿಗೂ ಉತ್ತರ ಕೊಡಿಸು. ನನಗೆ ವಿಚಾರಕ್ಕೆ ಆಸ್ತಿದ ಕೊಡು, ಎಂದನು.

ಅಶ್ವಾನೆಣು ನಿಕ್ಷಯ ಕ್ಷರದಿಂದಃ—ನಾನು ನಿಮ್ಮ ಯಾವ ಉತ್ತರವನ್ನು ಅಪೇಕ್ಷಿಸುವದಿಲ್ಲ ಇಂದು ನನ್ನ ತಂದೆಯ ಸಮಾಧಿ ಸಸ್ವಧಿಷ್ಯಲ್ಲಿ ಅವನ ಆಜ್ಞಾಯ ಮೇರಿಗೆ ನಿಮ್ಮನ್ನು ಪತಿಯಾಗಿ ತಿಳಿದು ಈ ಮುತ್ತಿನಸರವನ್ನು ನಿಮ್ಮ ಕೊರಳಲ್ಲಿ ಹಾಕುತ್ತೇನೆ ನೀವು ಇಡ್ಡಿಗೆ ಬಂದಂತೆ ಮಾಡಿರಿ. ನನಗೆ ನಿಮ್ಮ ಹೊತ್ತು ಜಗತ್ತಿನೆಳಿಗಿನ ಎಲ್ಲ ಪುರುಷರೂ ಸಹೇದರ-ಪಿತೃಸಮಾನದಿಂದು ಸಾರಿ ಹೇಳುತ್ತೇನೆ. ನಿಮ್ಮ ದಾಖಿಯ ದಾಖಿಯಾಗಿ ಕಾಲಕಳೆಯಾತ್ತೇನೆ. ಜಗತ್ತಿನಲ್ಲಿಯ ಕ್ಷಣಭಂಗರವಾದ ಯಾವ ವಿಲಾಸಸುಖಗಳ ಅಪೇಕ್ಷೆಯೂ ನನಗಿಲ್ಲ. ಎಂದು ಮುತ್ತಿನ ಸರವನ್ನು ತೆಗೆದು ಅವನ ಕೊರಳಲ್ಲಿ ಹಾಕಿದೆಣು. ಇದೇ ಸರವು ಹಿಂದಕ್ಕೊಮ್ಮೆ ಕಾಶೀಮಿಖಾನನ ಕೊರಳಲ್ಲಿ ತೋಳಿಸುವ ಪ್ರಸಂಗ ಬಂದಿತ್ತು; ಆದರೆ ಆವಾಗ ಪುರಸ್ಕಾರರಣಿಪವಾಗಿ!

ಯಂದುನಾರಾಯಣನು ಗೆಂಭೀರವಾದ ವಿಚಾರಮಂಗ್ನನು. ದೃಷ್ಟಿಯು

ಭೂಮಿಯ ಮೇಲೆ ಇಷ್ಟೆಲ್ಲ ಸಂಗತಿಯನ್ನು ಶಹಾಜಾದಿಯು ಹಿಂದು ಕ್ಷೇತ್ರದಲ್ಲಿ ತೀರಿಸಿದ್ದಾರು. ಅವನಿಗೆ ಪ್ರತಿಬಂಧಕ್ಕೆ ಸಹ ಆಸ್ತಿದೊಡಲಿಲ್ಲ. ಅವರು ಸರವನ್ನು ಹಾಕಿದ ಕೂಡಲೇ ಆವನ ಪಾದವನನ್ನು ಹಿಡಿದುಕೊಂಡು ಭೂಮಿಯ ಮೇಲೆ ಕುಳಿತ್ತಾರು. ಇದಕ್ಕೆ ಪ್ರತ್ಯಾನವೇನ್ನದೆ ಮತ್ತೇ ನೇನ್ನ ಬೇಕು?

ಇನೇ ಭಾಗ.



೮

ರೋಜಾ ಗೆಂತೆನಾರಾಯಣನ ಆಕಿಯು ಗೊಡನ್‌ಜೆಗಳಿಗೆ ರಾಮು ರಾಜ್ಯದಂತೆ ಸುಖಕರವಾಗಿತ್ತು. ಅವನು ಬಾದಕಹನ ಪ್ರತಿನಿಧಿ ಮಾಗಿ ಆಳಿದರೂ ಬಾದಕಹನೆಂಬ ನಾಮಾಕಿಕರ ಹೊತ್ತು ಉಳಿದ ಅಧಿಕಾರ, ಮಾನ, ಮರ್ಯಾದೆಗಳು ಬಾದಕಹನವ್ಯೇ ಇದ್ದವು. ಅವನ ಶಾಸನ ಪದ್ಧತಿಯನ್ನು, ಅಂತೆ ಕರಣಪೂರ್ವಕ ಪ್ರಜಿಗಳ ಸಂಗಡ ನಡಕೊಳ್ಳುವ ಗುಣವೂ, ಸಮರ್ಪಣೆಯನ್ನು ಮುಸಲ್ಲಾನ ಮನಸ್ಸನ್ನು ಆಕರ್ಷಣ ಮಾಡಿ ಕೊಂಡವು. ಬಾದಕಹನನ್ನು ಆರಿಸಿಕೊಳ್ಳಬೇಕೆಂಬ ವಿಚಾರವು ಕೂಡ ಅವರಲ್ಲಿ ಬರಲಿಲ್ಲ. ನಡೆತನಿಗೆ ಸಂತಾನವಿಲ್ಲ. ಅಜಿಮನಿಗೆ ಆಶಮಾನ ತೊಬ್ಬಳೇ ಮಗಳು. ಮುಸಲ್ಲಾನ ಧರ್ಮದಂತೆ ಹೆಣ್ಣುಮಕ್ಕಳಿಗೆ ಪಟ್ಟಾರ್ಥಿಕಾರವಿಲ್ಲ. ಅವರು ಹೊಟ್ಟೆಯಲ್ಲಿ ಹುಟ್ಟಿವ ಮಗನೇ ಭಾವೀ ಸಾಮಾರ್ಪಣನು ಆಶಮಾನಷ ವಿವಾಹವು ಇನ್ನೂ ಆಗಿದ್ದಿಲ್ಲ. ಅಂದ ಬಳಿಕ ಬಾದಕಹನ ಸಿಂಹಾಸನವು ವಿರಾಜಮಾನವಾಗಲಿಕ್ಕೆ ಶಾಲಾ ವಧಿಯು ಬೇಕು.

ಗೆಂತೆನಾರಾಯಣನು ಮನಸ್ಸಿನಲ್ಲಿ ಆಶಮಾನಷ ವಕ್ತಿಯನ್ನು ಗೊತ್ತು ಮಾಡಿದ್ದನು. ಅವನೆ ಸಂಪೂರ್ಣ ಮನಸ್ಸು ಶಾಸೀಮಾಪಿಣಿನ ಮೇಲೆ ಇತ್ತು. ಅವನಿಗಿಂತ ಯೋಗ್ಯರು ಯಾರು ದೊರೆಯಬೇಕು ರೂಪ. ಕೊಯಂದಲ್ಲಿ ಆದ್ವಿತೀಯನು. ಧರ್ಮಾಂಧತನವು ಮಾತ್ರ ಅವನಲ್ಲಿ ಪತೇಷಣವಾಗಿತ್ತು; ಆದರೆ ಆಶಮಾನಷ, ಹಿಂದೂ-ಮುಸಲ್ಲಾನ ಮನಸ್ಸಿನ ವಿಷಯ ದಲ್ಲಿ ಸಮರ್ಪಣೆಯಾಗುವಳು. ಅವರು ಮಧುರ ಸಹವಾಸವು ಶಾಸೀಮಾನ

ಕೃದಯದಲ್ಲಿಯ ಈ ಗುಣವನ್ನು ಇರಗೊಡದೆಂದು ರಾಜನೆ ಅಭಿಪ್ರಾಯವು. ಅವನು ಕಾಶೀಮನನ್ನು ಪ್ರತಿನಂತೆ ಭಾವಿಸಿ, ಪ್ರತಿಯೊಂದು ಕಾರ್ಯದಲ್ಲಿ ತನ್ನ ಪ್ರತಿನ್ಗೂಡ ಇವನ ವಿಚಾರವನ್ನು ಕೇಳಿಕೊಳ್ಳುತ್ತಿದ್ದನು.

ಕಾಶೀಮಖಾನನ ದೈವದಲ್ಲಿ ಆನಂದದಿಂದ ಬಹು ದಿವಸ ರಾಜ ಧಾನಿಯಲ್ಲಿ ಇರುವದು ಇದ್ದಿಲ್ಲ. ಅವನಿಗೆ ಮತ್ತೆ ಯುದ್ಧಕ್ಕೆ ಹೋಗುವ ಪ್ರಸಂಗ ಬಂತು; ಸ್ವೇಷ್ಟಾನ್ವಯನನೆ ಮರಣವಾರ್ತೆಯನ್ನೂ, ಅವನೆ ಇಬ್ಬರು ಮಕ್ಕಳಲ್ಲಿಯ ಅಂತಃಕಲಾಪದ ವಾರ್ತೆಯನ್ನೂ ಕೇಳಿ, ದಿಲ್ಲಿಯ ಬಾದ ಕಹನು ದೇಹದ್ದು ಸೈನ್ಯದೇಹಿಂದಿಗೆ ಗೌಡದ ಮೇಲೆ ದಂಡೆತ್ತಿ ಬಂದನು. ಈ ವಾರ್ತೆಯನ್ನು ಗಣೇಶ ನಾರಾಯಣನು ಕೇಳಿ ಆ ಸೈನ್ಯದ ಮಾರ್ಗ ಪ್ರತಿಬಂಧ ಮಾಡಲಿಕ್ಕೆ ಕಾಶೀಮಖಾನನ್ನು ಕಳುಹಿಸಿದನು ಕಾಶೀಮನೆ ಪ್ರಬಲ ಸೈನ್ಯವು ದಿಲ್ಲಿಯ ಸೈನ್ಯದ ಮಾರ್ಗವನ್ನು ಬಂದು ಮಾಡಿಕೊಂಡು ಕುಳಿತ್ತತು. ನಡುನಡುವೆ ಸಣ್ಣ ಸಣ್ಣ ಚಕವಂಕಿಗಳಾಗೆ ಹತ್ತಿದವು. ಕಾಶೀಮನು ಮನ್ಜುನಲ್ಲಿ-- ದಿಲ್ಲಿಯ ರಾಜ್ಯವು ಇಲ್ಲಿಗೆ ಬಹಳ ದೂರವಿದ್ದು ಅನ್ನ ಸಾಮಗ್ರಿಗಳನ್ನು ಬಹಳ ದಿನಸರಳ ವರೆಗೆ ಉದಗಿಸಿಕೊಳ್ಳುವದು. ಅವರಿಗೆ ಆಸಾಧ್ಯವು. ಕಾರಣ ಯುದ್ಧ ಮಾಡಿ ಸೈನ್ಯದ ನಾಶಮಾಡಿಕೊಳ್ಳುವದಕ್ಕಿಂತ ಆತ್ಮರಕ್ಷಣ ಮಾಡಿಕೊಳ್ಳುತ್ತೇ ದಿವಸ ಕಳೆದರೆ ತಮ್ಮಿಂದ ತಾವೇ ಹೋಗುವರು" ಈ ಪ್ರಕಾರ ಮಾಡಿಕೊಂಡನು.

ರಾಜಾಗಣೇಶನಾರಾಯಣನಿಗೆ ಇಚ್ಚಿ ಮನ ಸಮಾಧಿಮುಂದಿರದಲ್ಲಿ ಯದುನಾರಾಯಣ ಮತ್ತು ಅಶವಾನಳ ನರಾವೆ ಆದ ಪ್ರಣಯ ವ್ಯವಹಾರದ ಗೆಂಥವು ಶಬದ ಗೋತ್ತಿದ್ದಿಲ್ಲ; ಇದರೂ ಅವನು ಪ್ರತಿನಿಗಿ:— ಯದೂ, ಬಾದಕಹನ ಪದಿವಾರದ ಸಂಗಡ ಒಜಳ ಜುಷಾರಿಯಿಂದ ವರ್ತಿಸಬೇಕು. ಅಚ್ಚೆಮನು ಚಿಂತಂತ ಇದ್ದಂತೆ ನಮಗೆ ಇಂತೆ ಇದ್ದಿಲ್ಲ ನಾವು ಬಹಳ ವಿನಯದಿಂದ ಅವರ ವಿಶ್ವಾಸವನ್ನು ಪಡೆಯಬೇಕು, ಎಂದು ಉಪದೇಶ ಮಾಡಿದ್ದನು; ಮತ್ತು ಅಶವಾನಳು ತನ್ನ ಪ್ರತ್ಯನ ಮೇಲೆ ಮಾಡುವ ಆದರ ಸ್ವೀಕರಣೆ ಅವಳ ಕೃತಜ್ಞತೆಯ ಸಿದ್ಧಕವೆಂದು ಭಾವಿಸಿದ್ದನು.

ಯಾದಿನಾರಾಯಣನಿಗೆ ಸಮಾಧಿಸುಂದಿರದಲ್ಲಿ ನಡೆದ ವ್ಯವಹಾರ ಕ್ಷಿಂತ ಪೂರ್ವದಲ್ಲಿ ತನ್ನ ಮೇಲೆ ಅಶವಾನಳು ಅನುರಕ್ತಾಭಾಗಿರುವಳಿಂಬ

ಭಾವನೆಯೇ ಇದ್ದಿಲ್ಲ ತಾನು ಹಿಂದುವು ವಿವಾಹಿತನು. ಮೇಲಾಗಿ ಒಬ್ಬ ಪ್ರತ್ಯನಿರುವನು. ಹೀಗಿದ್ದರೂ ಅಶಮಾನಿಷ ದೃಢನಿಶ್ಚಯವು ತನ್ನನ್ನೇ ವಿವಾಹ ಮಾಡಿಕೊಳ್ಳುವದೆಂದ ಬಳಿಕ ಇದು ವಿಚಿತ್ರವೇ ಸರಿ. ಇದು ತನ್ನ ಸತ್ಯಪರಿಶ್ಕೇಯ ಕಾಲವೆಂದು ಆವನು ಭಾವಿಸಿದನು. ಅಂಥ ಶೈರ ಯಂದುನಾರಾಯಣನ ಹೃದಯವು ಕೂಡ ಕರ್ತವ್ಯದಿಕೆಯು ಗೂತ್ತಾಗೆ ದಷ್ಟು ಚಂಚಲವಾಯಿತು ಕುಮಾರನು ಕೆಲವು ದಿವಸ ಬೇಗಂಮಹಲಿಗೆ ಹೋಗುವದನ್ನು ಕಡಿಮೆ ಮಾಡಿದನು. ಅನಿವಾರಹ ಪ್ರಸಂಗದಲ್ಲಿ ಮಾತ್ರ ಹೋಗಿ ಕಾರ್ಯತೀರಿಸಿಕೊಂಡು ತೀವ್ರವಾಗಿ ಬರುತ್ತಿದ್ದನು. ಈ ಸಮಸ್ಯೆಯನ್ನು ಅನ್ಯರ ಸಹಾಯದಿಂದ ಬಿಡಿಸುವದು ಕರಿಣವೆಂದು ತಿಳಿದು, ತನ್ನಲ್ಲಿ ತಾನೇ ಕೊರಗೆಹತ್ತಿದನು; ಮತ್ತು ಅಂತಹ ಪುರಕ್ಕೆ ಹೋಗಿಬಿರುವದನ್ನು ಕಡಿಮೆ ಸೂಡಿದರೆ ವಿನೇಕಾರಣ ಜನರಿಗೆ ಸಂಶಯ ಬಿರುವದೆಂದು ಧಾರ್ಮಿಕ ಮತ್ತೆ ಮೊದಲಿನಂತೆ ಹೋಗಿ ಬರಹತ್ತಿದನು. ಅಶಮಾನಿಷಾ ದರೂ ಮೊದಲಿನಂತೆ ಆದರದಿಂದ ನಡಕೊಳ್ಳುಹತ್ತಿದಳು; ಆದರೆ ಮಾತಿನಲ್ಲಿಯ ಪರಸ್ಪರ ಸನ್ಯಾಸನಾಚಕ ಶಬ್ದಗಳ ಬದಲು ಸಮತ್ವದರ್ಶಕ ಶಬ್ದಗಳನ್ನು ಉಪಯೋಗಿಸಹತ್ತಿದರು. ಕುಮಾರನ ಈ ವಿಷಯದ ವಿಚಾರ ದಿಂದ ಮನಸ್ಸು ಬಹಳ ಚಂಚಲವಾಗಲು ತಂದೆಯ ಆವೃತ್ತಿಯಿಂದ ಭಾದುಡಿಗೆ ಹೋಗಿ ತಾಯಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಪ್ರೇಮ ಮಯಿಯಾದ ಕಿರೋರಿಯ ಪ್ರೇಮಾಲಿಂಗನೆ ಬಧ್ಧನಾಗಿ ಮತ್ತು ಕುಮಾರ ಅನೂಪನಾರಾಯಣನ ಸಂಗಡ ವಿನೇಹಿದವಾದಿ ಸಮಾಧಾನ ಹೊಂದಿ ತಿರುಗಿ ಬರುತ್ತಿದ್ದನೆ.; ಮತ್ತು ಕಿರೋರಿಯ ಸಂಗಡ ಈಗನ ಪ್ರೇಮ ವರ್ತನವು ಕವಟಪೂರಿತವೆಂದು ಮನಸ್ಸಿನಲ್ಲಿ ಬಂದ ಕೂಡಲೆ ತನ್ನಲ್ಲಿ ತಾನೇ ಅನಿತಾಪ ಪದುತ್ತಿದ್ದನು ಆದರಿಂದ ಕಿರೋರಿಯ ಕಡೆಗೆ ದಿಟ್ಟಿಸಿ ನೋಡಲು ಸಹ ಸಂಕೊಚಪಡುತ್ತಿದ್ದನು. ಮತ್ತೆ ಆ ಚಿಂತಾಭಾರವನ್ನು ಹೊತ್ತುಕೊಂಡೇ ಗೌಡರಾಜಧಾನಿಗೆ ತಿರುಗಿ ಬರುತ್ತಿದ್ದನು.

ಅತ್ಯ ಕಾಶೀಮನ ಯುದ್ಧವು ಮಂಗಿಯಿತು. ಇತ್ತು ಗಣೇಶನಾರಾಯಣನು ಮರಣಹೊಂದಿದನು ಕಾಶೀಮನ ವಿಜಯವಾರ್ತೆಯು ಬರುವದೌಳಗೆ ರಾಜನು ಪರಂಧಾಮಕ್ಕೆ ತೆರಳಿದನು.

ಕುಮಾರನು ರಾಜಧಾನಿಗೆ ಹೋಗಿ ತಂದೆಯ ಉತ್ತರಕ್ಕಿಂತಿಗಳನ್ನು

తేరిసిదను. వంగదేకద ఎల్ల ప్రజీగింగె ఆమంత్రణవు. రుండు ముసల్కునేరంబ భేదవిల్లి. ఎల్లరక భాషణిగె బందరు. సమస్త జాతియ జనరిగె ఆనేళ్లుఁడకవు ఉందు తింగేళ వరిగె కైడల్పుట్టుతు. దీన దుఃఖిగేళ ఆశీవాదవు ఆకాకద వటగే జోయితు. గౌడ సామాజ్యద ప్రతియోందు దేవాలయగేళల్లి మసిదేగేళల్లి వయా రాజర మృత ఆత్మద కాంతియ బగ్గె ఏకనిష్టుఁడు పొర్ఫెనేయు నడేయితు. యావ హిందు అరణునూ ముసల్కునర కడేయింద ఇష్ట గౌరవవన్ను పడేదిరలిక్కిల్ల!

క్రీ

మవాగి కోశప్రపాఠవు చడిమేయాయితు. చుమారను ఎల్ల శాయిఁగేళన్ను తేరిసికొండు గౌడనగరిగె బందు తందేయ శాయిఁవన్ను తాను మాడకత్తుదను. కెలవు దివసగేళల్లి చుమారను పరస్పరవాగి కేళద్దేనందే:—“గేసేతనారాయణనంతే తాను ప్రతిసిధియాగి శారభార మాడిదరే ముసల్కున ప్రజీగింగె విషాదవేసుక్కిదే. యావాగలూ హిందు కణ్ణత్వకశ్చియ ఔళేళగే ముసల్కున సామాజ్యచాలనేయు ఆవర గౌరవశ్చ చుండు తరుత్తదే. ఆద్భురింద ముసల్కున జాతియనరల్లి కుచ్చను ప్రతిసిధి యాగబేళిందు ఆవర ఇళ్ళెయు ఈ బగ్గె ఆవదు ఈగినిందలే జాగ్రతరాగువరు.” ఈ ప్రకార ముసల్కున సమాజవ విచార వేందు కేళదను.

చుమారను మన్మినల్లి:—ఆవర ఇళ్ళెయు స్వాభావిశ్వ. ఆవర ఇళ్ళెయంతే యోగ్యేనాద ముసల్కునన్ను ప్రతిసిధియన్నాగి మాడి ఈ విరీథ భావనేయన్ను ఆశయబేళు. ఇల్లదిద్దరే ఈ మతవిరీథవెంబ ఆగ్నియు క్షుణక్షుణళ్ళ నుఱనవాద ఇంధన సంయోగవన్ను కేంద్రి పితనింద ఆరంభవాద సామ్మానెంబ ఇమారతన్ను భస్కువూడువదు. ఆదరింద స్వగ్రాయ పితన ఆత్మవ్యుతల్లణగైళ్ళువదు, పందు భావిసతత్తుదను.

ಆಗ ಹಿಂದೆ-ಮುಸಲ್ಲಾನರಲ್ಲಿ ಇನ್ನೊ ಸಾಮ್ಯವು ಪೂರ್ಣ ನೆಲಿಸಿದ್ದಿಲ್ಲ. ಹಿಬ್ಬರನೆನ್ನಿಬ್ಬರು ತಿರಸ್ತರಿಸುತ್ತಿದ್ದರು. ಉಚ್ಚವಂತದ ಮುಸಲ್ಲಾನರು ಒಹಿರಂಗವಾಗಿ ಸಾಮ್ಯಕ್ಕೆ ಸಹಾನುಭೂತಿಯನ್ನು ತೋರಿಸಿದರೂ ಅವರ ಅಂತರಂಗದಲ್ಲಿಯ ಸ್ವಜಾತಿ ವಿವರಿಸಿದ ಧರ್ಮಾಂಧತನವು ಕಡಿಮೆಯಾಗಿದ್ದಿಲ್ಲ. ಕಾಶೀಮಾಂಡಳಿನಂಥ ಏರ ಮುಕ್ತಿಯ ಮನಸ್ಸು ಸಹ ಸಮರ್ಪಿಸಿಯಂದ ನೋಡುವಷ್ಟು ಉದಾರವುಳ್ಳದ್ವಾಗಿದ್ದಿಲ್ಲ. ಅಂದ ಬಳಿಕ ಶಾಸನದಂಡವನ್ನು ಅವರ ಕೈಯಲ್ಲಿ ಕೊಡುವ ಬಗೆಹೇಗೆ ಇನ್ನು ಗೊಡದ ಭಾವೀ ಸಾಮಾಜಿಕನು ಅತಮಾನಷಿ ಗಭ್ರದಲ್ಲಿ. ಅವಳ ವಿವಾಹವು ಇನ್ನು ಆಗಿದ್ದಿಲ್ಲ. ಅವಳ ಧ್ಯಾನಕ್ಕಿಂತಿಲ್ಲ ಯಂತೂ ವಿಚಿತ್ರವು. ಮುಸಲ್ಲಾನ ಸಮಾಜವು ಉತ್ತಾಪಣಿಯಾಗಿದೆ. ಕುಮಾರನಿಗೆ ಯಾವದೂ ತೋಚಲಿಲ್ಲ. ಕಡೆಗೆ ಅವನು ಹಿಂದು ದಿವಸ ಅತಮಾನಷಿ ಭಂಟ್ಯಾಗೆ ಹೋದನು.

ಆಕಾಶವು ಮೇಘಾಚಾಳಾದಿತನು. ಸಂಜಿಯ ಪೂರ್ವದಲ್ಲಿಯೇ ಫುನಾಂಧಕಾರವು ವಾಳ್ಳಾಪಿಸಿತ್ತು. ನಡುನಡುವೆ ಸುಣಗಾಳಿಯು ಹತಾಶ ಕಾಮುಕರ ನಿಶ್ಚಯದಂತೆ ಬೀಸುತ್ತತ್ತು. ಅತಮಾನಷಿ ಹಿಂದು ಜೀರ್ಣಯ ಮಣಿಯ ಮೇಲೆ ಕುಳಿತು ಯಾವದೇಹೇ ಹಿಂದು ಗ್ರಂಥವನ್ನು ಖಿದುತ್ತಿದ್ದಳು. ಕುಮಾರನು ಅವಳ ಕೂಣಿಯಲ್ಲಿ ಪ್ರವೇಶ ಮಾಡಿದನು. ಅವಳು ಖಿದುವದರಲ್ಲಿಯೇ ಮಗ್ನಿಷು. ಅಹಹಾ! ಆ ನೋಟಿವು ಎಂಥ ಸುಂದರವು! ಆ ರಕ್ತಿನ ಇವೋಳಗಳೂ, ಬೆವರಿನಿಂದ ಹುಡಿಯಾದ ಲಲಾಟಿವೂ, ನೀಲಪದ್ಮಸಮ ನಯನಗಳೂ ಎಂಥವರನ್ನಾದರೂ ಮುಗ್ಧಗೂಳಿಸುತ್ತಿದ್ದವು. ಕುಮಾರನು ಮೈಮಾರಿತು ಸುಮ್ಮನೆ ನೋಡುತ್ತ ನಿಂತನು. ಸ್ವಲ್ಪ ಹೊತ್ತಿನ ಸಂತರ ಅವನು:—“ಅತಮಾನ” ಎಂದು ಹಿಡರಿದನು.

ಅತಮಾನಷಿ ಜಮಾಕಿತಳಾಗಿ ತಿರುಗಿ ನೋಡಿದಳು; ಮತ್ತು ಕೂಡಲೇ ಎದ್ದು ಅಸ್ತ್ರವ್ಯಾಸ್ತವಾದ ಸೆರಗನ್ನು ಸರಿಮಾಡಿಕೊಂಡು ಕುಮಾರನಿಗೆ ಅಸನವನ್ನು ಕೊಟ್ಟು ಅವನ ಹತ್ತರ ನಿಂತು ಗಾಳಿಯನ್ನು ಹಾಕಹತ್ತಿದಳು.

ಕುಮಾರ:—“ಅತಮಾನ, ಇಂದು ನಾನು ಯಾಕೆ ಬಂದಿರುವೆನು, ಗೈತ್ತಿರುವೆಡೇ?” ಅವಳು ಕುಮಾರನ ಮುಖವನ್ನು ದಿಟ್ಟಿಸಿ ನೋಡಿ:—“ಗೈತ್ತಿದ್ದೆ” ಎಂದಳು.

“ಯಾಕೆ? ಹೇಳಿ.”

“ಕರ್ತವ್ಯವಧವನ್ನು ನಿಶ್ಚಯಾಡಿಕೊಳ್ಳುವದಕ್ಕು?”

“ಹೋದು.”

“ಕರ್ತವ್ಯವು ಈ ವೇದಲೇ ನಿಶ್ಚಯಾಗಿರುವದಪ್ಪೇ?”

“ನಿನ್ನದು ಆಗಿರುವದು; ಆದರೆ ನನ್ನದ್ದಿಂದಿಂದಿಂದಿರುತ್ತಿರಿ, ನಿಮಗೆ ಹೇಳುವದೇನು? ನಿನ್ನ ಹೃದಯವೇ ನಿಮಗೆ ಕರ್ತವ್ಯದ ಮಾರ್ಗವನ್ನು ತೋರಿಸಬೇಕು.”

“ಆದರ ಉತ್ತರ ಕೊಡುವ ಯೋಗ್ಯತೆಯು ನನ್ನದಲ್ಲ. ನಿವ್ವಹಿಂದೂ-ಮುಸಲ್ಲಾನ ಐಕ್ಯಸ್ಥಾಪನೆಯಂಥ ಮಹತ್ವದ ಪೃತವನ್ನು ಕ್ಷೇತ್ರಾಂಡಿರುತ್ತಿರಿ, ನಿಮಗೆ ಹೇಳುವದೇನು? ನಿನ್ನ ಹೃದಯವೇ ನಿಮಗೆ ಕರ್ತವ್ಯದ ಮಾರ್ಗವನ್ನು ತೋರಿಸಬೇಕು.”

“ಅಶಮಾನ, ವಂಗದೇಶದ ಆಕಾಶವು ಫನಮೆಫೋವುತ್ತವು. ಶೀವರದಲ್ಲಿ ಬಿರುಗಾಳಿಯು ಬೀಸುವ ಲಕ್ಷಣ ತೋರಿತ್ತದೆ”

“ಆದನ್ನು ಪ್ರತಿಬಂಧಿಸಲು ನಿವ್ವಹಿಂದಿರುವಿರುವಿರು.”

“ಆದರೆ ಆದಕ್ಕೆ ಬಹಳ ವಿಷ್ಣುಗಳು ಇವೆ”

“ಪನ್ನಿ ನಿಮಗೆ ವಿಷ್ಣುಗಳಿ? ತಕ್ಷವಿಲ್ಲ.”

“ಅಶಮಾನ, ನಿನ್ನ ನನ್ನ ವಿವಾಹದ.....

ಅಶಮಾನಳು ನಡುವೇ:—“ಆದು ವಿಧಿಲಿಖಿತವು ಆಗಲೇ ಬೇಕು. ಅದು ಶಭಕ್ತಾಗಿ.”

“ನಾನು ಹಿಂದುವೆಂಬದನ್ನು ಮರೆಯಬೇಡ ಇದಲ್ಲದೆ ನಿನ್ನ ಹೊಟ್ಟೆಯಲ್ಲಿ ಹುಟ್ಟಿತಕ್ಕ ಪುತ್ರನು ಭಾವೀ ಸಾಮಾಜಿಕನು.”

“ಹಿಂದೂ-ಮುಸಲ್ಲಾನರ ಐಕ್ಯಕ್ಕೆ ಸಹಾಯವಾಗಿಯೇ ನಮಿತ್ತ ವರ ಮಿಲನದ ಉದ್ದೇಶವು. ಈ ಉದ್ದೇಶ ಸಾಫಲ್ಯವೆಂದರೆ ನಮ್ಮ ಗೆಭೇಜನು ಸಾಮಾಜಿಕನಾಗುವದು.”

“ಆದರೆ ಇದಕ್ಕೆ ಸಮಾಜದ ಹಿತಿಗೆಯು ಬೇಡವೇನು?”

“ಸಮಾಜವು ಯಾವಾಗಲೂ ಹಿಂದೇ ಬಗೆಯಾಗಿ ಇರಲಾರದು. ದೇಶ, ಕಾಲ, ಪಾತ್ರ, ಭೇದದಿಂದ ಆದರ ಪರಿವರ್ತನವಾಗಲೇ ಬೇಕು. ಅಂದರೆ ಸಮಾಜವು ಜಿರಸ್ಥಾಯಿಯಾಗುವದು. ನಾವು ಅಂಥ ಸಮಾಜವನ್ನು ನಿಮಾಣ ಮಾಡಬೇಕು.”

ಇದು ಬಾಯಿಮಾತಿನಂತೆ ಸಹಜವಾಗಿ ಇಗೆತಕ್ಕದ್ದಲ್ಲ. ಇದರಿಂದ ದೊಡ್ಡ ತುಫಾನವೇ ಏಳುವದು.”

“ಆದಕ್ಕೆ ನಿಮ್ಮಂಥ ವೀರರು ಎಡೆಗುಂದುವ ಕಾರಣವಿಲ್ಲ ”

“ಆಶಮಾನೆ, ಇನ್ನು ತೊಂದರೆಯಲ್ಲಿ ಬೀಳುವದಕ್ಕೆಂತ ಇನ್ನು ವಿಚಾರವಾಡುವ ವೇಳೆಯು ವಿಕಿರಿಲ್ಲ.”

“ಇನ್ನು ಬೇರೆ ವಿಚಾರವನ್ನು ಮಾಡುವಂತಿಲ್ಲ.”

“ಬೀಡ-ಬೀಡ, ಅಶಮಾನ ಬೀಡ; ಅದರಿಂದ ಇಬ್ಬರೂ ಸಂಕಟ ಕ್ಷೇತ್ರಗಾಗುವೆವೆ. ನನ್ನ ಆಶೆಯನ್ನು ತ್ವಾಗಮಾಡು. ಪ್ರವಾಹದ ವಿರುದ್ಧವಾಗಿ ಹೋಗಿಸಿ ಸಾಹಸವು ಬೇಡ.”

ಅಶಮಾನಶು ಅಭಿಮಾನದಿಂದ:—ತಿಳಿಯಿತು, ಈಮಾರ ತಿಳಿಯಿತು. ನಾನೇ ಹತಭಾಗಿಸಿಯು, ಎಂದು ಅಳತತ್ತಿದ್ದಳು. ಕಂಠವು ಬಿಗಿಯಿತು. ಮಾತುಗಳು ಹೊರಡಲಿಲ್ಲ. ಕಣ್ಣೀರು ತಾನೇ ಹೋಗತತ್ತಿದವು.

ಕುಮಾರನು ಕ್ಷೇತ್ರಕಾಲ ತಡೆದು, ನಂತರ ಗೆಂಭೀರಸ್ವರದಿಂದ:— ಅಶಮಾನ, ನನ್ನ ಅಪರಾಧವನ್ನು ಕ್ಷಮಿಸು; ಐಕ್ಯದ ಪ್ರತಿಷ್ಠೆಯು ವಿಧಿನಿರ್ದೇಶವು. ಅದನ್ನು ತಿಳಿಯದೆ ನಾನು ಕ್ಷೇತ್ರಸ್ವಾಧೀಕ್ಷೇತ್ರಗಾಗಿ ಮಾರ್ಗವನ್ನು ತಪ್ಪಿತ್ತಿದ್ದೇನು. ಈ ಕಾರ್ಯಕ್ಕೆ ತ್ವಾಗವು ಅವಕ್ಕಿಂತು. ಐಕ್ಯವನ್ನು ಕೃತಿಯಂದ ತೊರಿಸಬೇಕು. ಬಾಯಿಂದ ಹೇಳಿದರೆ ಅದಕ್ಕೆ ಮಹತ್ವವಿಲ್ಲ. ಪ್ರೇಮ, ಪ್ರೀತಿ, ದಯೆ ಮುಂತಾದವು ಹೃದಯದ ವಸ್ತುಗಳು. ಅಂದಬಳಿಕ ವೊದಲು ಹೃದಯಗಳ ಮುಲನವಾಗಲಿಕ್ಕೆ ಬೇಕು. ಅಶಮಾನ, ನಾನು ನಿನ್ನನ್ನು ಗ್ರಹಣ ಮಾಡುವೇನು. ನೀನು ನಿನ್ನ ಐಕ್ಯ ಹೃತದ ಸಂಗಿನಿಯು. ಇಂದು ನಿನಗೆ ನಿನ್ನ ಮಾಲೆಯ ಪ್ರತಿಫಲವನ್ನು ಹಿಡಿ, ಎಂದು ತನ್ನ ಬೆರಳೊಳಗಿನ ರತ್ನಾಲಿಕಿತದುಂಗುರವನ್ನು ಅವಳ ಬೆರಳಲ್ಲಿ ತಾನೇ ಇಟ್ಟುನು: ಮತ್ತು ಅವಳನ್ನು ಅಲಂಗಿಸಿ, ಅವಳ ಕವೋಲ ವನ್ನು ಚುಂಬಿಸಿದನು.

ಹೊರಗೆ ವೇಗದಿಂದ ಮಳಿಯು ಅರಂಭವಾಯಿತು. ಗಾಳಿಯು ಭರದಿಂದ ಬೀಸಹತ್ತಿತು. ಸೃಷ್ಟಿಯ ಈ ಉದ್ವಾಮನ ನೆತೆನೆ ಸಮಯ ದಲ್ಲಿ ಈಮಾರನು ಅಲ್ಲಿಂದ ಹೊರಬಿದ್ದನು.

ಇದೇ ವೇಳೆಯಲ್ಲಿ ಬಾಗಿಲದ ಹೊರಗೆ ನಿಂತ ಹಿಬ್ಬ ಸ್ತ್ರೀಯಳು ಆಚೆಗೆ ಹೋಡಳು. ಈಮಾರನ ಲಕ್ಷ್ಯದಲ್ಲಿ ಅದು ಬರಲಿಲ್ಲ. ಅವಳು ಧೂರಿರಬರುದು? ಅವಳು ನಸೆಂತಾಬೇಗಮಳ ದಾಸಿಯು,

೨

ಸ್ವಂದಿಯು ಮೊದಲು ಸಾವಿರ ಹರದಾರಿ ದೂರ ಹೇಗೆ ಗುರ್ತು ದೆಂಬಂತೆ ಯಾದುನಾರಾಯಣನು ಕಹಜಾದಿಯ ಮೇಲೆ ಅನುರಕ್ತನಾಗಿರುವ ನೆಂಬ ಜನವಾತೀಯು ಗೊಡದಲ್ಲಿ ಪೂಣ ಹಬ್ಬಿ ವದರೀಳಿಗೆ ಭಾದುಡಿಯಲ್ಲಿ ಕಾಲಿಕಿಶೋರನಿಗೂ ರಾಜಾ ಅವನಿನಾಥನಿಗೂ ಹತ್ತಿತು. ಅವರ ಮನಸ್ಸಿಗೆ ಸಮಾಧಾನವೇನಿಸಲಿಲ್ಲ. ಪತಿಯ ಮರಣದಿಂದ ದುಃಖಿತಿಯಾದ ರಾಣಿಗೆ ಇದನ್ನು ತಿಳಿಸುವದು ಯೋಗ್ಯವಲ್ಲವೆಂದು ಭಾವಿಸಿ, ಇಬ್ಬರೂ ಯೋಗ್ಯಕಾಲ ಪ್ರತಿಕ್ರಿಯಾಕುತ್ತ ಕಂಡಿತರು. ಅದರೂ ಜನವಾತೀಯು ರಾಣಿಯ ಕಿವಿಯ ವರಿಗೆ ಹೇಳಿಯಿತು.

ಸ್ವತ್ತಿ ದಿನಸಗಳಲ್ಲಿ ಕುಮಾರನು ಉಂಗ ಬಂದನು ಚಿಂತಿಯಿಂದ ಅವನ ಮಾಖವು ಮೂಲಿಸಿತ್ತು. ಅಳಿಯನ ಮುಖನ್ನು ನೋಡಿ ಅವನಿನಾಥನು ಪಿರಕ್ತನಾದನು. ಕುಮಾರನು ಬಂದ ಕೂಡಲೆ ನೊದಲು ನವದ್ವಿಪ ಮೊದಲಾದ ಶಾಖಗಳಲ್ಲಿಯ ವೇದವೇದಾಂಗ ಪಾಂಗತರಾದ ಬ್ರಾಹ್ಮಣರಿಗೆ ಆಮಂತ್ರಣ ಕಳಿಸಿದನು; ಮತ್ತು ಧರ್ಮ ಸಂಬಂಧವಾದ ಹಂಡು ಮಹತ್ವದ ಕೈಡಕಿನ ಪ್ರತ್ಯೇಯು ಇದ್ದು ಅದರ ಬಗ್ಗೆ ಧರ್ಮದ ವಿಚಾರ ತಿಳಿದು ಕೊಳ್ಳಲಿಕ್ಕೆ ಆಮಂತ್ರಣವೆಂದು ತಿಳಿಸಿದ್ದನು. ಅವರು ಬರಹೇಗುವವೆಂದ್ದು ಕೈಡುವದೆಂದೂ ಉಪಿ-ಉಡಿಗೆಗಳ ವ್ಯವಸ್ಥೆ ಇಡಲ್ಪಟ್ಟಿರುತ್ತದೆಂದು ಸಹ ತಿಳಿಸಿದನು. ಅವನಿನಾಥನಿಗೆ ಇದರ ಗೂಢವೇ ತಿಳಿಯಲಿಲ್ಲ. ಪಂಡಿತರಿಗೆ ಆಮಂತ್ರಣ ಕಳಿಸಿದ ವಿಷಯವು ಶ್ರೀಪುರಾದೇವಿಗೂ ತಿಳಿಯಿತು.

ಯಾದುನಾರಾಯಣನು ಅಂತಃಪುರಕ್ಕೆ ಹೇಳಿದ ಕೂಡಲೆ ಮೊದಲು ತಾಯಿಗೆ ನಮಸ್ಕಾರ ಮಾಡಿದನು. ಅವಕು ಮಾರ್ಗ ಮಾರ್ಗ ಮಾಡಿದನ್ನು ದಿಟ್ಟಿಸಿ ನೋಡಿ: — ಯಾದೂ, ನಿನ್ನ ಮುಖವು ಎಷ್ಟು ಬಾಡಿರುವುದಲ್ಲ! ಪ್ರಕೃತಿಯು ನೆಟ್ಟಿಗಿಲ್ಲವೇನು? ಈ ವರ್ಷ ಗುರುನಿವಾತವಿರುತ್ತದೆ. ವಿಷ್ಣುಗಳು ಬಹಳ, ಎಂದು ಬೆನ್ನುಮೇಲೆ ಕ್ಯಾಯಾಡಿಸಕತ್ತಿದ್ದಾರು. ಅವಳ ನಯನ ದ್ವಯ ಗೆಳು ಅಕ್ರಘರಿತವು. ಯಾದುನಾರಾಯಣನು ತಲೆ ಬಗ್ಗೆ ಸಿಕ್ಕಿಂಧು: — “ಅವಾ ಪ್ರಕೃತಿಯು ಚನ್ಮಾಗಿರುವದು” ಎಂದನು.

ಶ್ರೀಪುರಾ: — “ಹಾಗಾದರೆ ಗೊಡದಲ್ಲಿ ಏನಾದರೂ ಗೊಂದಲವೆದ್ದಿರುವದೇನ್ನಿ?”

ಯದು:—“ಹೋದು”

ಶ್ರೀಪುರಾ:—“ಮತ್ತೇನು ವಿಶೇಷ”

ಯದು:—ಮುಸಲ್ಲಾನ ಸಮಾಜವು ಹಿಂದೂ ಪ್ರತಿನಿಧಿಯು ರಾಜ್ಯಭಾರ ಸಾಗಿಸುವದಕ್ಕೆ ಅಸಂಖ್ಯರು. ಇದರಿಂದ ಅವರ ಜಾತಿ ಗೌರವಕ್ಕೆ ಕುಂಡು ಬರುವದಂತೆ; ಅವರು ಮುಸಲ್ಲಾನ ಪ್ರಭುತ್ವವನ್ನು ಇಟ್ಟಿಸುವರು.

ಶ್ರೀಪುರಾ:—ಅದು ಸಹಜವೇ. ಈ ತರದ ಹನ್ವಾಸಚೇಡವೆಂದು ನಾನು ಈ ವೋದಲೇ ತಿಳಿಸಿದ್ದಿಲ್ಲನೇ? ಶಾಂತವಾಗೆಲು ಬಂದಿರುವದೆಂದು ಅಗ್ನಿಯನ್ನು ಆವೇಷಲ್ಲಿ ಮುಚ್ಚಿಡಬಹುದೇ? ನೋದಲೇ ನೀವು ಈ ಸಂಗತಿ ಯನ್ನು ತಿಳಿದ್ದರೇ ಈ ಪ್ರಸಂಗ ಬರುತ್ತಿದ್ದಿಲ್ಲ. ಹಿಂದೂಜನರ ಗೌಡವು ಹಿಂದೂ ಜನರಿಗೇ ಇರತಕ್ಕದ್ದು. ಈಗ ಅದು ನಿಮ್ಮ ಸ್ವಾತ್ಮಿನಡಲ್ಲಿ ಇದ್ದು ಅದು ಹೈ ಚಿಟ್ಟು ಹೊಗೆದಂತೆ ಎಚ್ಚರದಿಂದ ಇರಬೇಕು ಅವರ ಕೈಯಲ್ಲಿ ಕೊಟ್ಟು ಉಪಯೋಗಿವಿಲ್ಲ.

ಯದು:—ಅವನ್ನು, ಗೌಡಸಾಮಾಜ್ಯದ ಶಾಸನಾಧಿಕಾರವನ್ನು ಮುಸಲ್ಲಾನರ ಕೈಯಲ್ಲಿ ಕೊಡುವ ಸಮಯವು ಇನ್ನೂ ಬಂದಿಲ್ಲ. ಅವರು ಹಿಂದುಗಳನ್ನು ಇನ್ನೂ ಪ್ರೇಮದೃಷ್ಟಿಯಿಂದ ನೋಡುವದಿಲ್ಲ. ಕೊಟ್ಟರೇ ಅವರು ಮತ್ತು ತಮ್ಮ ನಿಜರೂಪಧಾರಣ ವಾಡುವರು, ನಮ್ಮ ಕ್ರಮದ ಸಾರ್ಥಕವಾಗುವದಿಲ್ಲ.

ಶ್ರೀಪುರಾ:—ಯದೂ, ನಿಮ್ಮ ಉದ್ದೇಶವು ಸಫಲವಾಗುವ ಸಂಭವವೇ ಇಲ್ಲ. ನಿನ್ನ ಹಡೆದವರು ಸಾಯಂವ ತನಕ ಕ್ರಮಾಂತರಿಗೆ ಸಾಮಾಜಿಕ ಸಂಪನ್ಮೂಲ ಮುಸಲ್ಲಾನರು ಹಿಂದೂಭಾಯೆಯಲ್ಲಿ ಬೇಕಾದ ಹಾಗೆ ಸುಖದಿಂದ ಇರತಕ್ಕದ್ದು. ಅವರನ್ನು ಪ್ರೀತಿಸಿರಿ. ತಿಳಹೇಳಿ. ಅವರ ಆಚಾರ-ವಿಚಾರಗಳಲ್ಲಿ ಹೈ ಹಾಕಬೇಡಿ. ಇದನ್ನೀಲಿ ಚಿಟ್ಟು ನೀವು ಮುಸಲ್ಲಾನ ಪ್ರಭುತ್ವವನ್ನು ಮನ್ನಿಸಿ ಭಾವಿಸಾಮಾಂತರಿನ ಪ್ರತಿನಿಧಿಯೆಂದು ಡೌಲು ವಾಡಿದರೆ, ಅವರೇಕ ಸುಮ್ಮನೆ ಕುಳಿತಾಡು?

ಯದು—ಅವನ್ನು, ಉದಾರ ಆಂತರಿಕರಣದಿಂದ ನಾವು ಅವರ ಸಂಗಡ ವರ್ತಿಸಿ ಮುಸಲ್ಲಾನರನ್ನು ವರ್ತಿಭೂತ ವಾಡಿಕೊಳ್ಳಬೇಕಂಬಡೇ

జించుయు. ఇక్కొన్న అణింసేయి ఉద సాఫిశల్వుడబేఁకు. నావు సామాను జ్యవన్సు ఆపేషైసిదరి నెమ్మ ఉదారతనవు భులనేయాగి పరిణమి సువదు.

త్రిపురా:—నీనేంధు కుష్టునే? ఆవరిగే ఒండు గారవక్కు తలే బగ్గి సువ మనస్సీ ఇల్ల. ఆవరు కేవల స్వధవణప్రభుతున్ను బయిశువరు. ఆకమానళ లగ్గువాగి గంధుమగను తుట్టివ తనళ ఆవరేళ సుమ్మనే ఇద్దారు?

యందునారాయణను ఈ వివయమన్న ముందే బేళసబార దెందు:—ఆవ్యా, ననగే తసినేయాగిడే, ఎందను.

త్రిపురా:—హోదు; ఈ తరచియల్లి నెన్న లక్ష్మినే ఇల్ల. వేందలు కుళగే నడె. ఉపాహార తీరిసు, ఎందు హేఠి, మగినన్న చర కొండు కుళగే హోఇఁళు. బ్రాహ్మణ పండితరన్న చరియిసిద శారణమన్న కేళబేళిందు మనస్సున్నీ మాతిద్దు ఆవరిగే మరితే హోఇయికు.

+ + + + +

నెవకిశోరియ తయన మందిరపు ఆధారతో యందుకుమారన తయన మందిరవెందు కేళబకుదు. మందిరపు ఏతేవ ఆడం బర భూషికవల్ల. కిశోరియు ఉందు శృంగాల్లి జినద మేలి కుఱతు కుమార అనుషపనిగే నీతి శిక్షణవన్న కేఁడుత్తిద్దఁ. అనుషపను తైదల్లుడిఁంద:—ఆవ్యా, ననగే ఆ బుద్ధుల శథే ఇనేశ్వన్నే హేళు. అందను. కిశోరియు సిద్ధాధన కథయన్న సంక్షేపవాగి హేళతెడగిడళు. ఆవన బాల్యపూ యావన కాలదల్లి తుట్టిద వ్యోరాగ్మిపూ ఆవన తాయి-తండీగుళు ఆవనన్న సంసారదల్లి తొడగి సువ బగ్గ మాడిద ప్రయత్నగుళు ఆవన హెండతియాద యితో ధారియ గుణవణనేయూ ప్రభువిన ప్రక్కక్కే దక్కనదింద ఆవనల్లి కుట్టిద వ్యోరాగ్మిపూ ఇవన్నెల్ల సంయాగి హేఠిడళు.

ఈ ఆవధియల్లి యందునారాయణను ఆ కోణేయోళగే ఒండు

ನಿಂತಿದ್ದನು. ಅಕಸ್ಮಾತ್ತಾಗಿ ಅನೂಪನ ದೃಷ್ಟಿಯು ತಂದೆಯ ಮೇಲೆ ಬಿದ್ದು, ಕೂಡಲೆ ಅವನು:-ಆವ್ಯಾ, ಅಪ್ಪನು ಬಂದಿರುವನು, ಎಂದು ಈಡಿ ಬಂದನು.

ಕಿಶೋರಿಯು ಎದ್ದು ಮುಗ್ಗೆಳುನಗೇಯಿಂದ ಪತಿಗೆ ನೆಮಸ್ಕಾರ ಮಾಡಿದಳು. ಯಾದುನಾರಾಯಣನು ಪಲ್ಲಿಗೆದ ಮೇಲೆ ಕ್ರಿತು ಅನುಪನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡನು. ಕಿಶೋರಿಯು ಪತಿಯ ಜರಣಸ್ವಾಧಿಯಲ್ಲಿ ಕ್ರಿತು ಕಾಲುಗಳ ಮೇಲೆ ಕ್ಯಾಯಾಡಿಸುತ್ತ ಪತಿಯ ಮುಖವನ್ನು ದಿಟ್ಟಿಸಿ ನೋಡಹತ್ತಿದಳು.

ಯಾದು:—ಕಿಶೋರಿ, ಏನು ನೋಡುವಿ?

ಕಿಶೋರಿ:—ನಿಮ್ಮನ್ನು ನೋಡುವೆನೆನು.

ಯಾದು:—ಎಂದೂ ನೋಡಿಲ್ಲವೇನು?

ಕಿಶೋರಿ:—ಈ ಪ್ರಕಾರ ಬಾಡಿದ ಮುಖವನ್ನೆಂದೂ ನೋಡಿದ್ದಿಲ್ಲ.

ಯಾದು:—ನಿನ್ನನ್ನು ಹಿಂದು ಮಾತು ಕೇಳಬೇನು.

ಕಿಶೋರಿ:—ಅವಕ್ಕವಾಗಿ ಕ್ರಿತಿ.

ಯಾದು:—ಬುದ್ಧ ಪಕ್ಕಿಯಾದ ಯಶೋಧರೆಯಂಥ ಪ್ರಸಂಗವು ಬಂದರೆ, ನೀನು ಏನು ಮಾಡುವಿ?

ಕಿಶೋರಿ:—ಅದು ಯಾವ ಪ್ರಸಂಗವು?

ಯಾದು:—ಬುದ್ಧನು ಸಂಸಾರಕಾಗೆ ಮಾಡಿದಾಗಿನಂಥ ಪ್ರಸಂಗವು.

ಕಿಶೋರಿಯು ಪತಿಯ ಮುಖವನ್ನು ದಿಟ್ಟಿಸಿ ನೋಡುತ್ತಿ:—ಅದನ್ನೀಡಿ ಕೇಳುವಿರಿ?

ಯಾದು:—ಸಹಜವಾಗಿ ಕ್ರಿತಿದೆನು.

ಕಿಶೋರಿಯ ಮನದಲ್ಲಿ ಸಂಶಯವು ಬರಲು, ಅಭಿಮಾನದಿಂದ ಅವಳಿ:—ಯಾರು ಬುದ್ಧನ ಆದರ್ಶಸ್ವರೂಪದೇ, ಅವರ ಪಕ್ಕಿಯು ಬುದ್ಧನ ಪಕ್ಕಿಯಂತೆ ವರ್ತಿಸಬೇಕಿಲ್ಲವೇ?

ಯಾದು:—ಹಿಂದುವೇಳಿ ಬುದ್ಧನಂಥ ಪ್ರಕಾರದಲ್ಲಿ ಸಂಸಾರಕಾಗವು ಆಗದಿದ್ದರೆ?

ಕಿಶೋರಿ:—ನಿಮ್ಮ ಮಾತಿನ ಗೈಧವು ನನಗೆ ತಿಳಿಯಲ್ಲಿದ್ದು. ಪನೇ ಆಗಲ, ಆ ಮಾರ್ಗವು ಉದಾರ ಮಾರ್ಗವಷ್ಟೇ?

యదు:—మాగోవు ఉదారవాగిద్దరూ ఆదక్క సవాజధమ్మ వోదలాదవు ఆడ్డు బరువస్తు.

కిశోరి:—ధమ్మ-సవాజగేళు ఆడ్డు బదువంథ ఉదారమాగోవే?

యదునారాయణను గెంభీర స్వరదిందః:—కిశోరి, హాగాదరి కేళు. గొడవ్రజిగళల్లి అసంతోషవుంటాగిదే. తీవ్రదల్లి అనధీక్షావాతగేళు ఉంటాగున సంభవవిరువదు. ఓందు-ముసల్కూనరల్లి మత్తు షడకు దుట్టువంతే తొరుత్తదే. ఆ ద్వైవములవన్ను నాతగీసింటల్కు మత్తు నిక్యద ఆసనవన్ను దృఢవాదశ్ఫుద వేలే సాధ్మిసువదక్కు నాను మయక్కుద త్వాగేమాడబేకాగిరుత్తదే. నన్న త్వాగువు బేరి యావదు ఆట; శక్యాజాది ఆకమాన తారాళ శూడ వివాహవు—

చిరుగాళిగే సిక్క మరవు బేరు సహిత కిక్కు బీళువంతే కిశోరియు నెలక్క బిద్దళు. అన్నెపన్ను గాబరియాగి తాయియ సేరిగి నింద ముఖవన్ను ముచ్చి కేందు ఆశహత్తిదను. కిశోరియ బాయిందః:—నాథ, నన్న సవస్వాపు నివే. అందబించ నన్న రక్షణ యన్న నిష్ట హేరతు బేరి యారు మాడబేక? స్త్రీయర అబుత్తవు ఇల్లియే ఆల్లవే?

ప్రత్యీయ ఈ దురవస్థియన్న నోఇడలిక్క సద కుమారనిగే అవకాశ సిగలిల్ల. రాణి త్రిపురాదేవియు కోణయోళగే బందు కైక్రిథకంపిత స్వరదిందః:-యదు, ఎందళు అవశ కడిగే నోఇఁవ ధైయిం పు అవసిగాగలిల్ల.

యదునారాయణను దినేస్వరదిందః:-ఆవ్యా, యాకే ఎందను.

త్రిపురా:—నాను కేరిద జనేవాతేయు సుశ్లుల్లవేంద హాగాయితు. యదునారాయణ, నిన్న కొరళల్లిరువదు యజ్ఞోపవిత వల్లవే? నిను శ్రీష్టవాద బ్రాహ్మణవంకదల్లి కుట్టరువియల్లవే? నిను యార గేభుదల్లి జనిషరువియే అందు గౌత్తిరువదేను? తివ! తివ! ఇంథ నిను కడిగే ధమ్మ, జాతి, మనేకనద గౌరవగీళ లక్ష్మ

ವಲ್ಲದೆ, ಯವನ ಕನ್ನಿಕೆಯ ಮೇಲೆ ಅಸುರಕ್ತನಾಗಿರುವಿಯಾ? ದೇವರೆ, ನನ್ನನ್ನ ಬಂಡಿಯನ್ನಾಗಿ ವಾಟಿದ್ದರೆ ನನಗೆ ಇಮ್ಮುದುಃಖವಾಗುತ್ತದ್ದಿಲ್ಲ! ಈ ಅತ್ಯಾಚಾರವನ್ನು ಸಹಿಸುವದು ನೇನ್ನಿಂದಾಗುದು!!

ಯದು:—ಆವಾಪ್ತಿ ಅನ್ನೆ ಶಿಪಾಯವೇ ಇಲ್ಲ.

ಶ್ರೀಪುರಾ:—ನನ್ನ ಮುಂದೆ ಇನ್ನು ಒಂದು ಅಕ್ಷರ ಸಹ ಮಾತಾಡಬೇಕೆ. ನಾನು ನಿನ್ನ ಯುಕ್ತಿವಾದವನ್ನು ಕೇಳುವದಿಲ್ಲ. ಈ ವಿಚಾರವನ್ನು ಬಿಡು. ಇಲ್ಲಿದಿದ್ದರೆ ನನಗೆ ವೇಳೆರೆಯನ್ನು ಕೊಡು.

“ಇರಲಿ. ರಾಣೀ, ಈಗ ಸುಮ್ಮನಿರು” ಎಂದು ಆನ್ನುತ್ತ ಅವನೀ ನಾಥನೇ, ಕಾಲಿಕಿತ್ತೇರನೇ ಅಲ್ಲಿಗೆ ಬಂದರು. ಮಗಳ ಅವಸ್ಥೆಯನ್ನು ನೋಡಿ ಅವನೀನಾಥನು ಅವಳ ಉಪಚಾರದಲ್ಲಿ ಮಗ್ನಾದನು. ಕಾಲೀ ಕಿತ್ತೇರನು:—“ಆಮ್ಮಾ, ಇಷ್ಟೇಕೆ ಕೊಡುಗೊಳ್ಳುವಿ? ನಿನ್ನ ಮಗನು ಬುದ್ಧಿವಂತನಲ್ಲವೇ? ಅವನ ತಲೆಯ ಮೇಲೆ ಎಂಥ ಮಹತ್ತಾಯ್ದದ ಭಾರವಿರುವದು? ಅವನು ಪೂರ್ವ ವಿಚಾರಮಾಡದೆ ಯಾವ ಕೆಲಸಗೇಳನ್ನೂ ಮಾಡುವದಿಲ್ಲ ಎಲ್ಲ ಪಂಡಿತರನ್ನು ಕಡೆಯಿಸಿರುವನು. ತಡೆಯಿರಿ. ನೀವು ಮೊದಲು ಕಿತ್ತೇರಿಯ ಉಪಚಾರ ಮಾಡಿರಿ, ಎಂದಂದು ಯಾದುನಾರಾಯಣನನ್ನು ಕರೆದುಕೊಂಡು ಬೇಕೆ ಕಡೆಗೆ ಹೊಡಿಸಿ.

೪

ನೀರೀ ನಾಪತಿಯಾದ ಕಾಶಿ ಮಹಾನನು ವಿಜಯವನ್ನು ಹೊಂದಿಗೊಳಕ್ಕೆ ತಿರುಗಿ ಬಂದನು. ಅವನು ಬಂದಾಗೆ ಯಾದುನಾರಾಯಣನು ರಾಜಧಾನಿಯಲ್ಲಿ ಇದ್ದಿಲ್ಲ ಉದಿದ ಮಂತ್ರಿಗಳು ಉದರದಿಂದ ಅವನ ಸ್ವಾಗತವನ್ನು ಮಾಡಿದರು. ಈ ಸ್ವಾಗತ ಸನೂರಂಭದಲ್ಲಿ ಹಿಂದು ಜನರಿಗಂತ ಮುಸಲ್ಲಾನ ಜನರೇ ಹೆಚ್ಚು ಇದ್ದರು.

ಖಾನೆನು ದಾರಿಯಲ್ಲಿ ಗಣೇಶನಾರಾಯಣನ ಮರಣ ವಾತೀಯನ್ನು ಕೇಳಿದ್ದನು. ರಾಜನು ಖಾನೆನನ್ನು ಮಗನಂತೆ ಪ್ರೀತಿಸುತ್ತಿದ್ದನು. ಅದೆರಿಂದ ಆ ವಾತೀಯನ್ನು ಕೇಳಿ ಅವನಿಗೆ ಬಹಳ ದುಃಖವಾಯಿತು. ಇದ್ದಲ್ಲದೆ ಖಾನೆನು ಮನಸ್ಸಿನಲ್ಲಿ:—ಯಾಧ್ವದಿಂದ ಬಂದ ಕೊಡಲೆ ರಾಜನು ಇನ್ನು ಕೊಡ ಅಶವಾನಾಳ ವಿನಾಹ ಮಾಡುವನೀಂದು ಭಾವಿಸಿದ್ದನು.

ಮರಣ ವಾತೀಯಿಂದ ಅದು ಮತ್ತು ಕಾಲಪೂರ್ವವೆಂದು ನಿರುತ್ತಾನ್ನಿಷ್ಟ ಗೊಂಡನೆ. ಕಾಶೀಮನು ಗೌಡರಾಜಧಾನಿಯಲ್ಲಿ ಪ್ರವೇಶ ಮಾಡಿದ ಕೂಡಲೆ ಅವನ ಸಜಂಗಿ ಮುಸಲ್ಕಾನೆರು ಹಿಂದೂ ಪ್ರಾಧಾನ್ಯವನ್ನು ಖಂಡಿಸಲು ಸಿದ್ಧಿರಿಂಗರಿಂಬದು ಕಂಡು ಬಂದಿತು. ಹಿಂದುಗಳೂ ಮೊದಲಿ ನಂತಹ ಮುಸಲ್ಕಾನೆರ ಸಂಗೆಡ ಕೂಡಿ ಸಜಿಯುತ್ತಿದ್ದಿಲ್ಲ ಹಿಂದೂ ಪ್ರಾಧಾನಿಗಳು ಸ್ವಾಗತದಲ್ಲಿ ಮನೋಪೂರ್ವಕವಾಗಿ ಭಾಗ ತೆಗೆದುಕೊಂಡಿದ್ದಿಲ್ಲ. ಇದೆಲ್ಲವನ್ನು ನೋಡಿ ಖಾನನ ಸ್ವಜಾತಿಯ ಅಭಿಮಾನವು ಮತ್ತೆ ತಲೆಯೆತ್ತಿತು. ಮೊದಲು ಅವನು ಅತಮಾನಿಗೆ ಭೇಟ್ಟಿಯಾಗಿ ವಿಜಯದ ಬಗ್ಗೆ ಸಹಾನುಭೂತಿಯನ್ನು ಪಡೆದು ಧನ್ಯನಾಗಬೇಕಂದು ಅಂತಹವುರಕ್ಕೆ ಹೋದನೆ. ಯದುನಾರಾಯಣನ ಸಂಬಂಧ ಜನವಾತೀಯು ಇನ್ನು ಅತನ ಕಿವಿಗೆ ಮುಟ್ಟಿದ್ದಿಲ್ಲ.

ಅತಮಾನಿಗು ತನ್ನ ಬಲಗೈ ಅಂಗೈಯನ್ನು ಗೆದ್ದಕ್ಕೆ ಇಟ್ಟುಕೊಂಡು ಚಿಂತಾಕೃಂತಳಾಗಿ ಕುಳಿತ್ತಿದ್ದಾನು. ಮುಖವು ಬಾಡಿದೆ ಅವಳಿ ಮನಿಕ್ಕಿನಲ್ಲಿ:—“ದೇವರೇ ಎಲ್ಲ ವಿಷ್ಣುಗಳನ್ನು ನಾತಮಾಡಿ ಉಭಯ ಜಾತಿಗಳ ವರ್ಕ್ಯವೆಂಬ ಸೇತುವೆಯನ್ನು ದೃಢಪಡಿಸು,” ಎಂದು ಬೇಡಿಕೊಳ್ಳುತ್ತಿದ್ದಾನು. ಅಷ್ಟರಲ್ಲಿ ಒಬ್ಬ ದಾಸಿಯು ಬಂದು:—ಸೇನಾಪತಿ ಕಾಶೀಮಿಯಾನರು ತಮ್ಮ ದರ್ಶನಾಪೇತ್ತಿಯಾಗಿ ದ್ವಾರದಲ್ಲಿ ನಿಂತಿರುವರು, ಎಂದು ಹೋದಾನ್ನಿ. ಅತಮಾನಿಗು ಸ್ವಾಂಹಾತ್ಮು ದಾಸಿಯ ಮುಖವನ್ನು ಡಿಟ್ಟಿಸಿ ನೋಡಿ, ನಂತರ ತಾನೇ ಎದ್ದು ಬಾಗಿಲಿಗೆ ಬಂದು:— ಬರಬೇಕು, ಖಾನಶಾಹೇಬ, ನಿಮ್ಮ ಪಾದ ಧೂಳಿಯಿಂದ ನಮ್ಮ ಮಂದಿರವು ಪವಿತ್ರವಾಗಲಿ, ಎಂದಾಗಿ. ಖಾನಶಾಹೇಬರು ಹಳಗೆ ಬಂದು ಯಥಾ ಯೋಗ್ಯವಾಗಿ ಅಭಿವಾದನ ಮಾಡಿ:—ಇದು ನಮ್ಮ ಒಂಭಾಗ್ಯವೇ ಸರಿ; ಎಂದನು.

ಅತಮಾನ:— ಖಾನಶಾಹೇಬ, ನಮ್ಮ ಮೇಲಿನ ನಿಮ್ಮ ಉಪಕಾರವನ್ನು ಎಷ್ಟು ವಣಿಸಲಿ? ಇಂದು ಇಡೀ ಗೌಡ ಸಾಮಾಜಿಕವೇ ನಿಮ್ಮ ಉಪಕಾರದಿಂದ ಬದ್ದವಾಗಿರುವದು: ನೀವು ಮುಸಲ್ಕಾನೆ ಧರ್ಮಕ್ಕೆ ಗೌರವ ಸ್ವರೂಪರು. ಗೌಡರಾಜ್ಯದ ಆಧಾರಕ್ಕಂಭರು. ನಿಮ್ಮ ಅತುಲಸರಾಕ್ರಮವು ದಿಲ್ಲಿಯ ರಾಜನನ್ನು ವಿಫಲಪಾನೇರಿಫಳ್ಳಿವನನಾಗಿ ಮಾಡಿತು. ಎಲ್ಲ ಬಗೈಯಿಂದಲೂ ನಿಮ್ಮ ಜೀವನವು ಆಮಾಳ್ಯವು.

ಖಾನನಿಗೆ ಬಹಳ ಆನಂದವಾಯಿತು. ಆವನು:—ತಹಜಾದಿ, ನನ್ನ ವಿಷಯದಲ್ಲಿ ನಿಮ್ಮ ಅಂತೇಕರಣಪೂರ್ವಕ ಭಾವನೆ ಇರುವದರಿಂದ ನನ್ನ ಸಾಮಾನ್ಯ ಗುಣವು ಕೂಡ ನಿಮ್ಮಿಂದ ಗೌರವವನ್ನು ಪಡೆಯುವದು ನಿಮ್ಮ ಪ್ರೀತಿಯ ಬಲದಿಂದಲೇ ನನಗೆ ಯುದ್ಧದಲ್ಲಿ ಜಯವು. ನನ್ನ ಮಂಗಲ ವಿಷಯದಲ್ಲಿಯು ನಿಮ್ಮ ಉತ್ತರ ಟೀಚ್‌ಟೀ. ನನ್ನ ಕಾರ್ಯಸಿದ್ಧಿಗೆ ಅನುಕೂಲವು.

ಅಶ್ವಾನೆಶು ಸರಳ ಮನಸ್ಸಿನಿಂದ:—ಹೋದು ಖಾನಸಾಹೇಬ, ನಿಮ್ಮ ಮೇಲೆ ನನ್ನ ಪ್ರೀತಿ ಬಹಳ. ನಿಮ್ಮ ಉದಾರ ಅಂತೇಕರಣ, ಪೀರತ್ವ ವೈದಲಾದ ಸುಗುಣಗಳ ಆಕರ್ಷಣದಿಂದ ಸಹಜವಾಗಿ ನಿಮ್ಮ ಮೇಲೆ ಆಶ್ರೀಯ ಭಾವನೆಯುಂಟಾಗಿರುವದು. ನಾನು ನಿಮ್ಮ ಗುಣಗಳಿಗೆ ಮಂಗಳಾಗಿರುವನು. ನಿಮ್ಮ ಉಪಕಾರವನ್ನು ಈ ಜನ್ಮದಲ್ಲಿ ತೀರಿಸಲಿಕ್ಕೆ ಅಸಮರ್ಥಾಳು.

ಕಾಶೀಮನ ಕಂಠವು ಹಿಮ್ಮಿಂದೊಷ್ಟೆ ಜಡವಾಯಿತು. ಆವನು ಕೆಮ್ಮೆ ಗಂಟಿಲವನ್ನು ಸರಳ ಮಾಡಿಕೊಂಡು:—ತಹಜಾದಿ, ನೆನೆಪಿನಲ್ಲಿ ಇರುವದೇನು?

ಯಾವ ಸಂಗೆತಿಯು?

ತಾನಾನೆಶರ ರಣಭೇದವಿಯಲ್ಲಿ ಮೃತಪಿತನ ಸನ್ನಿಧಿಯಲ್ಲಿ ನೀವು....

ಅಶ್ವಾನೆಶ ಕಂಠವು ಚಿಗಿಲಿತು ದಂಬಿದಿಂದ ಕಣ್ಣು ಹಿರಿಸಿ ಕೊಂಡು:—“ಹೋದು, ಖಾನಸಾಹೇಬ, ಆದು ನನ್ನ ಆಜೀವನ ನೆನಪಿನ ಲ್ಲಿಡತಕ್ಕ ಸಂಗೆತಿಯು”

ಅಂದು ನೀವು ನನಗೆ ಪುರಸ್ಕಾರವನ್ನು ಕೊಡಲಿಕ್ಕೆ ಬಂದಿದ್ದಿರಲ್ಲವೇ?

“ಹೋದು, ಅಂದಿನ ದಿನಸ ನಾನು ನಿಮಗೆ ನನ್ನ ಮಂತ್ರಿನ ಹಾರ ವನ್ನು ಕೊಡಲು ಪ್ರಯತ್ನಿಸಿದೆನು. ಹೀಗೆ ನಿಮ್ಮ ಉದಾರತನದ ಚಿಲೆ ಶಟ್ಟುವ ನಾನು ಹುಚ್ಚಿಯೇ ಸರಿ.”

ಕಾಶೀಮ:—ಆ ವೇಳೆಯಲ್ಲಿ ನಾನು ನನ್ನ ಕರ್ತವ್ಯವನ್ನು ಮಾಡಿ ದ್ವಾರಿಂದ ಪುರಸ್ಕಾರವನ್ನು ಸ್ವೀಕರಿಸಲಿಲ್ಲ; ಮತ್ತು ಆದು ಪುರಸ್ಕಾರಕ್ಕೆ ಯೋಗ್ಯ ಸಮಯವೂ ಆಗಿದ್ದಲ್ಲ; ಆದರೆ ಇಂದು....ಇಂದು ನಾತಂಡಿ ಕಾಶೀ ಮನು ಕರವಕ್ಕಿದಿಂದ ಮುಖವನ್ನು ಹರಿಸಿಕೊಳ್ಳುತ್ತ ಸುಷಟ್ಟುನಾದನು.

ಅಶ್ವನಾನೇಗೆ ಆಕ್ಷಯ್ಯವಾಯಿತು. ಮುಂದಿನ ಸಂಗತಿಯನ್ನು ಕೇಳುವ ಜಿಜ್ಞಾಸೆಯು ಹೆಚ್ಚಾಗಿಯಿತು. ಅವಳಿ:—ಇಂದು ಮತ್ತೆನು ಹೇಳಿರಿ ಎಂದು.

ಕಾಶೀಮು:—ಶತಜಾದೀ, ಇಂದು ನಾನು ಆ ಪುರಸ್ಕಾರವನ್ನು ಬೇಡುತ್ತೇನೆ. ನೀನು ನೆನ್ನ ಬೇಡುವಿಕೆಯು ಅಯೋಗ್ಯವೆಂದು ತಿರಸ್ತಿರಿಸಬೇಡ. ನನ್ನನ್ನ ಪ್ರೀತಿಸುವನೆಂದು ನೀನೇ ಹಿಟಿರುವಿ; ಆ ಪ್ರೀತಿಯು ಸಾರ್ಥಕವಾಗಿಲಿ. ನಾನೂ ನಿನ್ನನ್ನ ವರಸಃಪೂರ್ವಕವಾಗಿ ಪ್ರೀತಿಸುತ್ತೇನೆ. ನವ್ಯಾಭಿರ ನಡುವಿನ ಭೇದವು ಇಂದು ಇಲ್ಲದಂತೆ ಆಗಲಿ! ಇಬ್ಬರ ಹೃದಯಗಳೂ ಏಕರೂಪವಾಗಲಿ!!

ಖಾನನ ಮಾತು ಮುಗಿಯುವದರೊಳಗೆ ಅಶ್ವನಾನಳು ಶ್ರಾಂಬಿಟ್ಟು ಹಂಡಿರುತ್ತಿರುತ್ತಿಂದಿದ್ದು ಸರಿದೆಂಬು. ಅವಳ ಕಣ್ಣಗಳು ವಿಸ್ತೃತವಾದವು. ಮುಖವು ಗೇಭೀರವಾಯಿತು ಖಾನನು ಅವಳ ಕಡೆಗೆ ದಿಟ್ಟಿಸಿ ನೊಡಿದನು. ಮತ್ತಿನ ಸರವು ಅವಳ ಕುರದಲ್ಲಿ ಇದ್ದಿಲ್ಲ. ಖಾನನು ಧೈರ್ಯವನ್ನು ತಂದುಕೊಂಡು:—ಶಹಾಜಾದೀ, ನೆನ್ನ ತಪ್ಪನ್ನು ಕ್ಷಮಿಸಿ. ನಾನು ನಿನ್ನ ಅವನಾನ ಮಾಡಲು ಬಂದಿಲ್ಲ. ಪ್ರೇಮ ಭಿಕ್ಷಾ ಥಿಯಾಗಿ ಬಂದಿರುತ್ತೇನೆ. ನನ್ನ ಈ ಉಳಿಲನೆಯನ್ನು ಹೆಚ್ಚಿಸಿದವಳು ನೀನೇ. ನಿವ್ಯಾಪ್ರೇಮ-ಇದರಗಳಿಂದ ನನ್ನ ಮನಸ್ಸಿನಲ್ಲಿ ನೊತನ ಭಾವನೆಯು ಅಂತಾರಾಜಿಜಿಗತು ಫಳಕ್ಕೆ ಬಂದಿರುವದು. ಇಂದು ಆದರ ಸಾಧ್ಯಕವಾಗಲಿ ಶಹಾಜಾದೀ, ಈ ದೀನನು ಬೇಡುವ ಪ್ರೇಮಭಿಕ್ಷೆಯ ವೊದಲಿನ ಗುರ್ತಿಗಾಗಿ ನನಗೆ ಈ ವೊದಲೇ ಸಲ್ಲತಕ್ಕ ಮತ್ತಿನ ಆ ಹಾರವನ್ನು ಇಂದು ನನಗೆ ಕೊಡು. ಇಂದು ಆ ಹಾರವು ನಿನ್ನ ಕಂಠವನ್ನು ಶೈಳಿಭಿಸಿದ್ದೆ ಶಾರಣವೇನು?

ಅಶ್ವನಾನಳು ತನ್ನ ಚಂಚಲ ಮನಸ್ಸನ್ನು ಬಿಗಿಹಿಡಿದು ಶಾಂತಸ್ವರ್ದಿಂದ:— ಖಾನಾಹೆಬಿ, ಅಂದು ನಿಮಗೆ ಮತ್ತಿನ ಹಾರವನ್ನು ನಿನ್ನ ಯಾವ ಯೋಗ್ಯತೆಯ ಸಲುವಾಗಿ ಕೊಡಬೇಕಂದು ಮಾಡಿದ್ದೆನೋ ಆ ಯೋಗ್ಯತೆಯು ಅಂದಿಗೆ ನಿವೃತ್ತಿ ಇತ್ತು; ಮತ್ತು ಈಗಲೂ ಇರುವದು; ಅದರೆ ನಿನ್ನ ಅಂದಿನ ದಿವಸ ಅದನ್ನು ಸ್ವೀಕರಿಸದೆ ನಿವೃತ್ತಿ ಜಿದಾಯವನ್ನು ಹೆಚ್ಚು ಉಜ್ಜ್ವಲ ಮಾಡಿಕೊಂಡಿರಿ. ಈಗ ಆ ಸರವನ್ನು ನಿನ್ನ ಯಾವ ಉದ್ದೇಶದಿಂದ ಇಂಜಿಸುವಿಕೊಂಡಿ, ಇದಕ್ಕೂ ಅಂದಿನ ಉದ್ದೇಶಕ್ಕೂ ಸಂಬಂ

ಧನೇ ನಿಲ್ಲಿ; ಮತ್ತು ಈ ಹೇತುವಿನಿಂದ ಆ ಹಾರವನ್ನು ಇಚ್ಛಿಸಿದರೆ ಅದನ್ನು ಪೂರ್ಣ ಮಾಡುವ ಸಾಮರ್ಥ್ಯವೂ ನನ್ನಲ್ಲಿಲ್ಲ.

ಕಾಶೀಮಃ—ಆದೇಕೇ?

ಅಶ್ವಾನಃ—ಅದನ್ನು ನಿವ್ರು ಕೇಳಬಾರದು; ಮತ್ತು ಅದರ ಬದಲು.....

ಕಾಶೀಮನು ನೆಡುವೇ:—ಅದರ ಬದಲು ತೆಗೆದುಕೊಂಡು ಮಾಡುವ ಪದೇನು? ನಾನು ಅದು ಬೆಲೆಯುಷ್ಟುದ್ದೇಂದು ಆಶೆ ಪಡುವದಿಲ್ಲ. ನಾನು ಕೇವಲ ಅಶ್ವಾನತಾರಾಳ ಪ್ರಣಯವನ್ನು ಇಚ್ಛಿಸುವೆನು.

ಅಶ್ವಾನಃ ಕಣ್ಣ ಕೆಂಪಗಾದವು. ಅವಳು ಉತ್ತೇಜಿತ ಸ್ವರ ದಿಂದ:—ಖಾನಸಾಹೇಬ, ನಿವ್ರು ಸುಜಾತ್ರಾ; ಜತುರರು. ಹೀಗಿದ್ದು ನಾನು ಹೇಳುವ ಮಾತಿನ ಅರ್ಥವು ನಿಮಗೆ ತಿಳಿಯಬಾರದೇನು?

ಕಾಶೀಮನಿಗೆ ಸಹಸರಾಗಲಿಲ್ಲ. ಅವನು:—ಕಾಶೀಮನು ಆಷ್ಟು ಮುಖ್ಯನಿಲ್ಲ; ಅದರೆ ಆ ಸರದ ಸದ್ಯದ ಅಧಿಕಾರಿಯು ಯಾರೆಂಬದನ್ನು ತಿಳಿಸೋಣವಾಗಬೇಕು. ಆ ಮಹಾತ್ಮನೇ ತಮ್ಮ ಪ್ರೇಮಪಾತ್ರನು.

ಅಶ್ವಾನಃ—ಅದರ ಗೂಡಿನೆಯು ನಿನಗೇಕೇ?

ಕಾಶೀಮ:—ಓಹೋ! ಶಿಕಾಜಾದಿಯ ಪ್ರೇಮಪಾತ್ರನು ಹೇಸರು ಕಳಿದ ತಿಳಿಸದಷ್ಟು ಹೀನೆಪಾತ್ರನೆಂಬದು ಈಗ ತಿಳಿಯಿತು. ಅವನ ನಾಮ ನಿದೇಶವು ಸಂಕಟಕ್ಕೆ ಚಾರಣವಾಗಬಹುದಲ್ಲವೇ?

ಅಶ್ವಾನತಾರಾಳಿಗೆ ಸಿಟ್ಟು ಬಂದಿತು. ಅವಳು:—ಕಾಶೀಮ ಖಾನೆ, ನಿನ್ನಿಂದ ಆಜೀಮೆಕ್ಕೆಯು ಉಪಕೃತಳಾದ್ದರಿಂದ ನಿನ್ನ ಈ ಅಪರಾಧವನ್ನು ಶ್ವಮಿಸಿರುವಳು. ಹಾಗಾದರೆ ಕೇಳಿ. ತಂದೆಯ ಅಂತಿಮ ಆಜ್ಞೆಯ ಪ್ರಕಾರ ನನ್ನ ತಂದೆಯ ಕರ್ತೃವಿನ ನಾಶಕನಾದ ಹಿಂದೂ-ಮುಸಲ್ಮಾನರ ಒಕ್ಕದೀಕ್ಕೆಯಿಂದ ಬಧಿಸಾದ ಗೌಡಪ್ರತಿಸಿದಿ ಯದುನಾರಾಯಣನೇ ನನ್ನ ಪತಯು. ತಿಳಿಯಿತೇ; ಇನ್ನು ನನ್ನ ಹತ್ತರ ಕೇಳತನ್ನ ದ್ವೇಸೂ ಇಲ್ಲವಷ್ಟೇ? ನನಗೆ ತಂದೆಯ ಸವಾಧಿಯು ಹತ್ತರ ಹೇಗೆಗುವ ವೇಳಿಯಾಗಿದೆ. ನಿನಗೂ ಹೇಗೆಲ್ಕಿ ಅಪ್ಪಣಿ ಕೊಟ್ಟಿರುವೆನು.

ಕಾಶೀಮನು ಸ್ತುಂಭಿಕನು. ಜಗತ್ತೀ ಅವನ ಪಾಲಿಗೆ ಶಿಷ್ಯವು! ಖಾಶೀ-ಕ್ಷುರ್ಧ-ಸಂತಪ್ತನಾದ ಅವನು:—ಶಿಕಾಜಾದೀ, ನನ್ನ ಮಾತ್ರ

ಗಳನ್ನಿಷ್ಟು ಲಕ್ಷ್ಯದಲ್ಲಿಯ “ನಿವ್ಯತ್ ಈ ಅಥಮಾರ್ಚರಣಯನ್ನ ಮುಸಲ್ಪಾನೆ ಸಮಾಜವು ಸುಮ್ಮನೆ ಸಹಿಸಿದ್ದು; ಪರಾಣ ರಾಜಕುವರಿಯು ಹಿಂದೊ ವತ್ತಿಯನ್ನ ಪರಿಸುವದು ಲಾಂಭನವು ಮುಸಲ್ಪಾನೆರಲ್ಲಿ ಯೋಗ್ಯರೇ ಇಲ್ಲವೇನು? ಇದರಿಂದ ಇಡೀ ಸಮಾಜದ ಗೌರವಷ್ಟು ಶಿಂಹಿಯಾಗುವದು. ಈ ವಿಷಯದಲ್ಲಿ ಕಡೆಗೆ ನಿವ್ಯತ್ ಪರ್ಬ್ರಹ್ಮಪದುವರಿ” ಎಂದು ಲೇಖಿ, ಮುಸಾರ್ ದೇಗನುಸರಿಸಿ ಅಭಿವಾಹನ ಮಾಡಿ, ಕೊಂಡು ಹೋದರನೆ.

ಇ

ನೇವದ್ವೀರ ವೆಶದಲಾದ ಎಲ್ಲ ಸ್ಥಳಗಳಿಂದ ಪಂಡಿತರು ಬಂದರು. ಮುಸಲ್ಪಾನೆರನ್ನ ತಂಡ್ಯಿಗೂಳಿಸಿ ಪಂದುಧಮುದಲ್ಲಿ ತೆಗೆದುಕೊಳ್ಳಲಿಕ್ಕೆ ಬರುತ್ತದೆವೀ ಹೇಗೆ, ಇದೇ ಚಚ್ಚೆಯ ಮುಖ್ಯ ವಿಷಯನ್ನು. ಈ ವಿಷಯ ದಲ್ಲಿ ಬಹಳ ತರ್ಕವಿಶ್ವರ್ಗೇಳಾಗಿ ಪಾಯತ್ತಿತ್ತದಿಂದ ಮುಸಲ್ಪಾನೆರು ಹಿಂಬುಗೇಳಾದರೂ ಆವಶ್ಯ ಬ್ರಹ್ಮಣರಾಗುವದಿಲ್ಲ. ಆತಿ ಶೂದ್ರರೆಂದು ಎಣಿಷಲ್ಪಾಡಬೇಕು. ಅಂದರೆ ಈಗಿನ ಪರಿಸಿತ್ತಿಗಿಂತ ಹೇಚ್ಚಾಗಿ ಆಪ್ಯು ಶ್ರೀರು ಅಂದ ಒಳಿಕ ರಾಜಕ್ಕಿನ್ನೊಯ್ಯಾ ಬ್ರಹ್ಮಣಾಗಲಾರಳು.

ಯಾದುನಾರಾಯಣನ ಇಂಫ್ರಿಯು ಕ್ಷೇತ್ರಾಂತಿಲ್ಲ. ಇತಮಾನಳ ತಾಙ್ಗಮಾಡುವ ಮನಸ್ಸು ಅವನಿಗಿದ್ದಿಲ್ಲ. ಹಿಂದೂ-ಮುಸಲ್ಪಾನೆರ ಐಶ್ವರ್ಯವೇ ಅವನ ಜೀವನವು. ಯಾವ ಆತೆಯು ಹ್ರೀಣರಶ್ಮಿಯನ್ನ ನಂಬಿ ಬಂದಿದ್ದನೋ ಅದು ನಿಷ್ಪಾತ್ವ ಧರ್ಮತಾಙ್ಗ ಮಾಡಬೇಕ್ಕೊಂಡ ತರ್ಕವ್ಯವನ್ನು ತಾಙ್ಗಮಾಡಬೇಕೊಂಡಿ ತಿಳಿಯದ ಪ್ರಾಣಾಯಿತು. ಈ ವರೆಗೆ ಆವನು ತನ್ನ ಧರ್ಮದ ಬಗ್ಗೆ ಬಹಳ ಆದರಣಳ್ಳಿಸಿಸಾಗಿಲ್ಲ. ಇನ್ನು ತಾನು ಆರಂಭಿಸಿದ ಕಾಯದ ಉದ್ದೇಶವು ಆ ಮಹತ್ವವ್ಯಾಪ್ತಿ. ಕಡೆಗೆ ಆವನು ಧರ್ಮತಾಙ್ಗವನ್ನೇ ನಿಷ್ಟಯಿಸಿ, ಅಂದಿನ ರಾತ್ರಿ ಗುಪ್ತವಾಗಿ ಗೌಡಕ್ಕು ತಿರುಗಿ ಹೊಗಬೇಕೆಂದು ನಿರ್ಧರಿಸಿದನು. ಮಾತ್ರಭಂವಿಂತುನ್ನ ಆವನು ತಾಙ್ಗಮಾಡಿದನ್ನೇ ವದಕ್ಷಿಂತ, ಮಾತ್ರಭಂವಿಯೇ ಇವನ್ನು ತಾಙ್ಗಮಾಡಿದಳಿನ್ನಿಂದ ಬಹುದು. ಯಾದುನಾರಾಯಣನು ರಾಜಾ ಗಣರಾಜಾ ಯಾಣನೆ ಪಕಮಾತ್ರ ಪುತ್ರನು. ಗೌಡದ ಪ್ರತಿಸಿಧಿಯು; ಇದಕ್ಕೆ ಇನ್ನು ನಂತರ ರಾತ್ರಿ ಕಣ್ಣ ತಪ್ಪಿಸಿ ಹೊರಡಬೇಕಾಯಿತು. ಇವನು ಮನ

ಯನ್ನು ಬಿಟ್ಟು ಹೊರಡುವಾಗ ಹಿಮ್ಮೆ ತನ್ನ ಶಯನ ಮಂದಿರದ ಕಡೆಗೆ ನೋಡಿದನು. ಆ ಮಹ್ಯರಾತ್ರಿಯ ಗಾಥಾಂಧಕಾರದಲ್ಲಿ ಆ ವಿಶಾಲ ವ್ಯಾಸಾದವು ಒಮ್ಮಾಡಲದಂತೆ ಭಾಸವಾಯಿತು. ಅವನಿಗೆ ಏನೂ ಕಾಣಲಿಲ್ಲ ಅವನು ನಿಟ್ಟಿಸಿರು ಬಿಟ್ಟು ಜಡಸ್ವರದಿಂದ:— “ಕಶೋರಿ, ನಾನು ಹೊರಟಿನು; ನೀನು ನಿದ್ದೆ ಮಾಡು” ಎಂದನು.

ಹಿಮ್ಮೆಂದೊಮ್ಮೆ ಆ ಅಂಧಕಾರಮಯ ಕೋಕಿಯ ತೇದೆ ಕಿಡಕಿ ಯೋಳಿಗಿನ ಆರ್ಥ ಕರ್ಮಾಸ್ವರವು ಕೇಳಿಸಿತು. ಅವನು ಮತ್ತೆ ಸ್ವಲ್ಪ ಹೊತ್ತು ಆ ಕಡೆ ನೋಡಿದನು. ತಿರುಗಿ ಯಾವಡು ಕೇಳಲಿಲ್ಲ. ಕೂಡಲೇ ಅವನು ಅವಸರದಿಂದ ಆ ಸ್ಥಳವನ್ನು ತ್ವರಿಸಿದನು.

ಅಂದಿನ ರಾತ್ರಿ ಕಶೋರಿಯು ತನ್ನ ಪತಿದೇವನ ಮಾರ್ಗವ್ಯತಿಕ್ಷೇಯನ್ನು ಬಹಳ ಹೊತ್ತಿನ ವರಿಗೆ ಮಾಡಿದಳು. ಅವಳ ಮನಸ್ಸಿಗೆ ಶಾಂತಿಯಿಲ್ಲ. ಹಿಮ್ಮೆ ಕಿಡಕಿಯ ಕಡೆಗೆ ನೋಡುವಳು. ತನ್ನ ಕಾಲ ಸವ್ಯಾಕ್ಷಿ ತಾನೇ ಜಮಂತಿತಾಗಿ ಪತಿಯು ಬಂದನೆಂದು ಭಾವಿಸುವಳು ಹೀಗೆ ರಾತ್ರಿಯ ಬಹಳ ಭಾಗವು ಕಳೆಯಿತು. ಕಡೇ ಮಲಗಿದಲ್ಲಿಯೇ ಸ್ವಲ್ಪ ಜಂಪು ಹತ್ತಿತು. ಇಷ್ಟರಲ್ಲಿ ಕಡಿಕಿಯೋಳಿಗಿಂದ ಗಾಳಿಯು ಬಂದು ದಿವೆವು ಹಾಂಕವಾಯಿತು. ಅವಳಿಗೆ ಅದು ಗೊತ್ತಿದ್ದಿಲ್ಲ.

ಕಶೋರಿಗೆ ಹಂದು ಭೀಷಣವಾದ ಸ್ವಷ್ಟವು ಬಿತ್ತು. ಯಾದುನಾರಾಯಣನು ಸಂಸಾರತ್ವಾಗೆ ಮಾಡಿ ಹೊರಟಿರುವನು. ತಾನು ಪ್ರತ್ರ ಅನೂಪನನ್ನು ಎತ್ತಿ ಕೊಂಡು ಆವನ ಹಿಂಡೆ ಬೆಂಬ್ಬ ಹತ್ತಿ ದುವಳು. ಅವಳ ಕೋಮುಲವಾದ ಪಾದಗಳು ಮುಖ್ಯ-ಕಲ್ಲಿಗಳಿಂದ ಫಾಯವಾಗಿ ರಕ್ತವು ಹರಿಯಹತ್ತಿತು. ಆದರ ಪರಿವೆಯಿಲ್ಲದೆ ಏಕಾಗ್ರಚಿಕ್ತಿದಿಂದ ಪತಿಯನ್ನು ಅನುಸರಿಸಿರುವಳು. ಪತಿಯು ಸವಿಷದಲ್ಲಿ ಸಿಕ್ಕುಂತಿ ಭಾಸವಾಗಿ ದೂರವಾಗುತ್ತಿದ್ದನು. ಬಹಳಹೊತ್ತಿನ ಮೇಲೆ ನಿತ್ರಾಣಾಗಿ ಕಾಲಿಡಲಿಕ್ಕೆ ಕೂಡ ಆಸಮಾಧಾರಿಗಾಗಿ:— ಪತಿದೇವ, ಈ ದೀನಾ ಮೇಲೆ ಇಷ್ಟ ಕೋಪವೇಕಿ? ಸ್ವಲ್ಪ ನಿಲ್ಲಿರಿ; ಹಿಮ್ಮೆ ಈ ಕುಮಾರನನ್ನು ಎತ್ತಿ ಕೊಳ್ಳಿ. ನಾನೂ ನೀವು ಹೋದಲ್ಲಿಗೆ ಬಂತ್ತಿನೇ; ಎಂಧ ಕಷ್ಟಗಳನ್ನಾದರೂ ಅನುಭವಿಸುತ್ತಿನೇ. ನೀವೇ ಹೀಗೆ ಮಾಡಿದ ಮೇಲೆ ನನಗೆ ಗತಿ ಯಾರು? ಎಂದಳು. ಆಗೆ ಪತಿಯು ದೂರ

ದಿಂದಲೇ ಗಟ್ಟಿಯಾಗಿ:—“ಕಿಶೋರೀ, ತಿರುಗು ಹಿಂದಕ್ಕೆ; ನಾನು ಹೋ-ಗೆ ವ ಶ್ವಾಸವು ನಿನ್ನದಲ್ಲ. ಅಲ್ಲಿಗೆ ಬರುವ ಸಾಮಧ್ಯವು ನಿನ್ನದಲ್ಲ ನನಗೆ ಅನೇಕ ಮಹತ್ವಾಯಗೇಳದ್ದುದಂದ ನನ್ನ ಬಂಧನವನ್ನು ಕಡಿದುಕೊಂಡು ಹೊರಟಿರುವೆನು. ನೀನು ಮಹಾ ಪತಿವೃತ್ಯಾಗಿ. ಸೀತಾದೇವಿಯಂತೆ ಆದರ್ಶ. ನೀನು ಸತಿ ಯಶೋಧರೆಯ ಅನುಕರಣವನ್ನು ನಾಡು” ಎಂದನೂ ಕಡೆಗೆ ಕಿಶೋರಿಯಾ ಕಷ್ಟದಿಂದ:—“ಹಾಗಾದರೆ ನಿವ್ಯಾ ಕಡೆಯ ಪಾದಧೂಲಿಯನ್ನು ಕೊಟ್ಟು ಅನ್ನ.ಗ್ರಹಿಷಿರಿ” ಎಂದಳು. ಆಗ ಪತಿಯು ದೂರದಿಂದಲೇ:—“ಕಿಶೋರೀ, ಈಗ ನನ್ನ ನಿನ್ನ ದೇಹಸಂಭಾಧವು ಉಳಿದಿಲ್ಲ. ಈ ಜೀವನದ ಸಂತರ ಪರಲೋಕದಲ್ಲಿ ನಕ್ತರ ಜಗತ್ತಿನಂತೆ ಸಮಾಜದ ವಿಷ್ಣುಗಳಿಲ್ಲ. ಅಲ್ಲಿ ನಮ್ಮ ಉಭಯತರ ಅಕರೀರ ಆತ್ಮಗಳ ಏಂಬೆಂದು. ಈ ಜನ್ಮದಲ್ಲಿ ಮಾತ್ರ ಆಗಲಾದು” ಎಂದನೂ. ಹಿಮ್ಮಂದೊಮ್ಮೆ ಕಿಶೋರಿಯ ಸ್ವಾಸ್ಥ ಭಂಗವಾಗಿ ಚಿಟ್ಟನೆ ಚೀರಿದಳು. ಇದೇ ಕೂಗು ಅರಮನೆಯಿಂದ ಹೊರಡುವಾಗ ಯಂದುನಾರಾಯಣನಿಗೆ ಕೇಳಿಸಿತ್ತು.

ತಾಯಿಯ ಚೀರುವಿಕೆಯಿಂದ ಪಲ್ಲಂಗೆದ ಮೇಲೆ ವಿಲಗಿದ್ದ ಅನುಪ ನಾರಾಯಣನ ನಿದರ್ಶಿಂಗವಾಗಿ ಅವನೂ ಅಳಕೆತ್ತಿದನು. ಮಂಗನ ಅಳುವಧ್ವನಿಯಿಂದ ಕಿಶೋರಿಯು ಎಚ್ಚತ್ತು ಮಗನನ್ನು ಎದೆಗೆ ಅವಚಿಕೊಂಡಳು. ಇಷ್ಟರಲ್ಲಿ ತ್ರಿಪುರಾದೇವಿಯು ಅಲ್ಲಿಗೆ ಬಂದು:—ಅನ್ನಾ, ಯಂದುನಾರಾಯಣನು ಇನ್ನೂ ಬಂದಿಲ್ಲವೇನು? ಎಂದಳು.

ಕಿಶೋರಿಯು ನಿರುತ್ತರಳಾಗಿ ಬಿಕ್ಕಿ ಬಿಕ್ಕಿ ಅಳಕೆತ್ತಿದಳು ಕೂಡಲೆ ರಾಣಿಯು ಕೂರ್ಧಕೆಂಪಿತಸ್ವರದಿಂದ:—ರಾಜಾ, ಬೇಗನೇ ಎಂಬು. ಯಂದು ನಾರಾಯಣನು ಶಿಂಹೋಗಿರುವನು. ಈಗಿಂದೀಗಲೇ ಹಂಡು ಸಾವಿರಸ್ವಿಸ್ತ್ರವನ್ನು ಕೊಟ್ಟು ಜಲವಾಗೇವಾಗಿ ಕಡನು; ಅವನನ್ನು ಸೆರೆ ಹಿಡಿದುಕೊಂಡು ಬರಲಿ.

ಆ ಮಧ್ಯರಾತ್ರಿಯಲ್ಲಿ ಅರಮನೆಯು ಜನರ ಕೋಲಾಹಲ ಪೂಣಿ ವಾಯಿತು. ಎಲ್ಲರ ಮನಸ್ಸು ಚಂಚಲವು.

ಯಂದುನಾರಾಯಣನು ವೇತ್ತಿದಲ್ಲಿನಿಂದಲೇ ತನ್ನ ಹಿಡ್ಡತೆಯನ್ನು ನಾಡಿಟ್ಟುಕೊಂಡಿದ್ದನು. ಚಲುಕೆವಿಲದಲ್ಲಿ ವೇಗವ್ಯಾಪ್ತಿ ನಾಕಯನ್ನು,

ಸಂಂಕ್ಷಿಕೆ ಸ್ವೀಕಾರಕ ಇಟ್ಟಿದ್ದನು. ನೊಕಾರೈಯಣ ವಾಡಿಕೊಂಡು ಗೌಡಾಭಿಸುವವಾಗಿ ದೇವರಷಿತನು. ದೂರದಲ್ಲಿ ತನ್ನ ಹಿಂದೆಯೇ ಆನೇಕ ನೊಕಾಗವನಗೆ ತಬ್ಬಿನ್ನು ಕೇಳುತ್ತಿತ್ತು.

೬

ಎರ್ಪ ದುನಾರಾಯಣನು ಗೌಡಕ್ಕೆ ಬಂದ ಮರುದಿವಸ ನಿತ್ಯದಂತೆ ದರಬಾರಕ್ಕೆ ಹೇಳಿದೆನು. ದರಬಾರದಲ್ಲಿ ಗೌಡಸಿಂಹಾಸನವು ಶಿಖನ್ಯಾವು. ಅಂತರ ಲತ್ತರ ರನೇ ಪಲ್ಲಿಗ್ಗೆ ಉದನವು ಪ್ರತಿಸಿಧಿಯ ಸಲುವಾಗಿ ಇರುತ್ತಿತ್ತು. ಆದರ ಹೇಳಿ ಕುಳಿತೇ ಈ ವರೀಗೆ ರಾಜ್ಯಭಾರವನ್ನು ನಡೆಸುತ್ತು ಬಂದಿದ್ದರು. ಯೋಗ್ಗ್ರಹ ವೇಳೆಗೆ ಸಭೆಯ ಕಾಯ್ದವು ಆರಂಭವಾಯಿತು. ಹೇರಲಿಗೆ ಸೇನಾವಕಿರಾದ ಕಾಸಿಮುಖಾನಿನೇ ಆಮಂತ್ರಣವು. ಕಾಸಿ ಮಂಬಣನೆ ಬಂದ ಕೂಡಲೇ ಯಂದುನಾರಾಯಣನು ಎದ್ದು ನಿಂತು, ಖಾನೆನೆ ಅಭಿವಾದನಕ್ಕೆ ಸಸ್ಯಾನಪ್ರೂಪಾಕ್ಷರ ಪ್ರತಿ ಅಭಿವಾದನವಾಡಿ ತನ್ನ ಹತ್ತರದ ಮತ್ತೊಂದು ಆಸನದ ಹೇಳಿ ಕೂಡುಹೇಳಿ:— ಸೇನಾವತಿ ಯಾದ ಕಾಸಿಮುಖಾನೆ, ನಿವ್ವ ಯುಧಕ್ಕೆ ಹೊರಡಿವಾಗೆ ಇದೇ ದರಬಾರದಲ್ಲಿ ಕ್ಯಾಲಾಡ್‌ನಾಸಿಗೆಂದ, ನನ್ನ ಪರಮಪೂಜ್ಯ ಪಿತೃಗಳಾದ ಗಣತ ನಾರಾಯಣ ಮಾಡಾರಾಜರು ನಿದುಗೆ ಅನ್ನಜ್ಞಾಯನ್ನು ಕೊಟ್ಟಿ ಕಣ್ಣಿನಿದ್ದಿರು. ನಿವ್ವ ಜಯಕಾಲೀಳಾಗಿ ಬಂದ ವೇಳೆಯಲ್ಲಿ ನಮ್ಮ ದುದ್ದೀ ವದ ಮೂಲಕ ಅವರು ಹಂಡಾಮಂಕ್ಕೆ ಹೊಗಿದ್ದು, ಈಗ ನಿಮ್ಮನ್ನು ನಕ್ಕಂ ಸೂರ್ಯ ಭಾರತ್ವ ನಮ್ಮ ಹೊಲಿ ಬಿದ್ದಿರುವದು. ನಿವ್ವ ಒಳಪಾಂಡಿತ್ಯವು ದಿಲ್ಲಿಯ ಬಾಧಕಾನ ಗೋಪನ್ಯೇ ಖಂಡಿಸಿ ಗೌಡರ ಕಿರ್ತಿಯನ್ನು ಅಜರಾ ವಂತ ವಾಡಿಸು ನಿಮ್ಮ ಶ್ರವಣ ಪಾರಿಶೋಷಣವಾಗಿ ರಾಜ್ಯಭಾಂಡಾರ ದಿಂಚ ಸಾಮಿರ ಸುವರ್ಣ ಪರಾದಿಕೆಗಳನ್ನು, ರತ್ನಬುಜಿತ ಖದ್ದಿವನ್ನು ಕೊಡುವಂತೆ ಘನೂರ್ಯಿಸಲ್ಪಡುತ್ತದೆ. ನಿಮ್ಮ ಆಗಮನದ ವೇಳೆಯಲ್ಲಿ ಕೆಲವು ಮಹತ್ವದ ಕೆಲಸಗೆ ಮತ್ತಿಲಕ ನಾನು ರಾಜಧಾನಿಯಲ್ಲಿ ಇದ್ದಿಲಿ. ಆ ಬಗ್ಗೆ ನಿವ್ವ ಈ ವೇದಲೇ ಉದಾರಮನಸ್ಸಿನಿಂದ ಕ್ಷಮಿಸಿರುವಿದೆಂದು ನಂಬಿಗೆಯಿರುವದು.

ಯಂದುನಾರಾಯಣನು ಆಂಕೆಕಡಣಪ್ರೂಪಕ್ಕೆ ಗೌಡನಿಗಿಹ್ಯಕ್ಕೆ

ಖಾನನ ಹೃದಯದಲ್ಲಿ ಯಾವ ಪ್ರತಿಧ್ವನಿಯೂ ಹುಟ್ಟಲಿಲ್ಲ; ಶಿಷ್ಟಾಚಾರ ದಂತೆ ಹಂಡೆರು ಮಾತ್ರಾದಿ ಕುಶತನು ಕೂಡಲೇ ಕಾಶೀಮಾನನೆ ಹೇಸರಿನಿಂದ ಸಭಾಗೈತವು ದುಮುದುಮಿಶುವಂತೆ ಜಯಜಯಕಾರವನ್ನು ಮಾಡಿದರು. ಜಯಾಧ್ವನಿಯು ಕಾಂತವಾದ ಕೂಡಲೇ ದರಬಾರದೊಳಗಿನ ಬಹು ಜನರು ತಮ್ಮತಮೆತ್ತು ಶರೀರಗಳಲ್ಲಿ ಮಾತಾಡಹತ್ತಿದರು. ಯಾದು ನಾಡಾಯಣನು ಇನನ್ನು ನೋಡಿ:— ಬಂಧುಗಳೇ, ಇಂದಿನ ನಿಮ್ಮ ಮಂಬಿ ಭಾವವನ್ನು ನೋಡಿಪರೆ ಯಾವದೊಳೀ ಹಂದು ಮಹತ್ವದ ಸಂಗೆತಯನ್ನು ಜರುಗಿಸಬೇಕೆಂಬ ಅಭಿಲಾಷೆಯಿರ್ದ್ದಂತೆ ತೈಳರಾತ್ರಿದ್ದೇ. ಆದನ್ನು ನಿಸ್ಪಂ ಕೈಬ್ರಜವಾಗಿ ಹೇಳಿ. ಗೌಡಪ್ರ ಹೀಡಿ-ಮುಸಲ್ಲಾನರದು. ಇಂದು ನಿರಾವರದವಾಗಿ ಜಯಾಧ್ವನಿಯಿಂದ ಮೇಲೆಯುವ ಪ್ರಸಂಗದಲ್ಲಿ ಮನಸ್ಸಿನಲ್ಲಿ ಸಂಕೀರ್ಣವರ್ಣಿಸಿ? ಇದು ಲೋವ ವಿಷಯವಿನ್ನರೂ ನಿಷ್ಪತ್ತವಾತದಿಂದ ಚರ್ಚಿಸಲ್ಪಡುವದು.

ಆಗ ವಚಿಂತನೆ ಎದ್ದು ನಿಂತೆ:— ಖುದಾವಂದ, ಆ ವಿಷಯವು ಶರಿಷವಾದದ್ದು, ಇದಲ್ಲದೆ ಇದು ತಮ್ಮ ಮನಸ್ಸಿನನ್ನು.....

ಯಾದ ನಾಡಾಯಣನು ಕಾಂತವಂಸಸ್ಸಿನಿಂದ:—ಹೇಳಿ. ಸಂದೇಹ ಪದಬೀಡಿರಿ. ಆ ದಿವಾಯನ್ನು ನನ್ನ ಮನಸ್ಸಿನ ವಿರುದ್ಧವಾಗಿ ಇರುವದಪ್ಪೆ? ಡೇವಿಂದಿ:— ಜೋಡು.

ಯಾದು:— ಹಜೀರಿಸಾಯೇಬಿ, ಇದಕ್ಕೆ ಇಮ್ಮು ಆನುಮಾನಿತ್ವ? ನನ್ನ ಸುಜಾತ್ಯಾಗಿ ಸಾಮಾಜಿಕ ನಡೆಸಲ್ಪಡುವದಿಲ್ಲ ಹಂದೂ ಮುಂದಲ್ಲಾನ ವೇಷಪಾದ ಎಲ್ಲ ಜಾತಿಗಳ ಸಾಮಾನೀ ನನ್ನ ಮಂಬಿ ಹೇತುವು. ಮನೋಶೂನ್ಯಕವಾಗಿ ಆಸ್ತಿಗುಂಪುನನ್ನು ಕೂಡ ಕೇಳಬೇನು.

ವಚಿಂದಿ:— ಅಹಿನ ಮಾಡತಕ್ಕ ಆ ವಿಷಯಗಳು ಎರಡು ಇವೆ. ಎರಡೂ ವಿಷಯಗಳು ಮುಂದಲ್ಲಾನರ ಪಕ್ಷದಿಂದಲೇ ಇರುವವು.

ಯಾದ:— ಇತಲಿ, ಹೇಳಿ.

ವಚಿಂದಿ:— ನಿಮ್ಮ ಪೂಜ್ಯಪಿತ್ಯಗಳಾವ ಸ್ವರ್ಗೀಯ ಗಣೀಶನಾರಾಯಣ ಮಾತಾರಾಜನ ಮಾರಣದ ನಂತರ ಜನರ ಮನಸ್ಸಿನಲ್ಲಿ ಈ ಪ್ರಕಾರ ಇರುವದು:— ಭಾವಿಸಾಮಾಜಿಕನ ಪ್ರತಿಸಂಧಿಯು ಪ್ರತಿಸಾರೆ ಹಂದಾವೇ ಏಕ ಆಗಬೇಕು? ಇದು ಮುಸಲ್ಲಾನರಿಂದ ಪ್ರತಿಸ್ಥಿತವಾದ ಸಾಮಾಜಿಕವು;

ಮತ್ತು ಭಾವೀಸಾಮಾರ್ಪಿತನೂ ಮುಸಲ್ಲಾನನು. ಅಂದಂತಹ ಪ್ರತಿ ನಿಧಿಯೂ ಮುಸಲ್ಲಾನನೇ ಏಕ ಆಗಬಾರದು? ವೀಶಲ್ಲಾನ ಸಾಮಾರ್ಪಿತಲ್ಲಿ ರಾಜ್ಯಭಾರವನ್ನು ಮಾಡಲು ಸಮರ್ಥನಾದ ಮುಸಲ್ಲಾನನು ಹಿಬ್ಬಿನೂ ಇಲ್ಲವೇನು?” ಈ ಪ್ರಕಾರದ ವಿಚಾರದಿಂದ ಅವರು ಮುಸಲ್ಲಾನ ಪ್ರತಿನಿಧಿಯನ್ನು ಇಚ್ಛಿಸುವರು.

ಯಾದುನಾರಾಯಣನು ಶಾಂತಮನಸ್ಸಿನಿಂದ:— ಇನ್ನು ನಿಮ್ಮ ಎರಡ ನೇಯ ವಿಷಯವು ಯಾವದು? ವಜೀರನು ತನ್ನ ಪಕ್ಷವಾದ ಗಡ್ಡಗಳ ಮೇಲೆ ಕ್ಯಾಯಾಡಿಸುತ್ತು:— ಮಹಾರಾಜ, ಎರಡನೇಡು ನಿಮೇದನವಲ್ಲ, ಆಮೇದನವು. ಅದು ನಿಮ್ಮ ಮೇಲೆ ಅಭಿಯೋಗವು ಅದನ್ನು ಬಾಯಿಂದ ಹೇಳಲು ಮನ ಸೆಳಿಪ್ಪದು. ಆದ್ದರಿಂದ ಅದನ್ನು ಬಿರೆದು ತಂದಿರುತ್ತದೆ. ಆ ವಿಷಯವು ವೊದಲು ಜನವಾತೆಯಿಂದ. ಕಟ್ಟಕಡೆಗೆ ಹಿಬ್ಬಿ ಮನುಷ್ಯನು ಸ್ವತಃ ನಿಜನೆಂದು ಸಮರ್ಥನ ಮಾಡಿದ್ದು, ಆ ಮನುಷ್ಯನು ಕೂಡ ಈ ಸಭೆಯ ಲ್ಲಿಯೇ ಇರುವನು, ಎಂದು ಹೇಳಿ ಕಾಗೆದವನ್ನು ಕೊಟ್ಟಿಸು.

ಯಾದುನಾರಾಯಣನು ಉತ್ತರಂಶೆಯಿಂದ ಕಾಗೆದವನ್ನು ಸಂಪೂರ್ಣ ಖಿದಿದನು. ದರಬಾರವು ಶಾಂತವು. ಸಭೆಯಲ್ಲಿ ಕೆಲವರ ಮುಖದ ಮೇಲೆ ಉದ್ದೇಶದ ಕಳಿಯೂ, ಕೆಲವರ ಮುಖದ ಮೇಲೆ ಭೀತಿಯು ಚಿಕ್ಕಪೂರ್ವಿಕೆಯಾಗಿ ತೊರುತ್ತಲಿವೆ. ಕೆಲವರು ಕುತ್ಕಣಹಲ ಸ್ವಿಯಂತರು. ಹಿಂದು ಕಡೆಗೆ ಸಮಸ್ತ ಮುಸಲ್ಲಾನರು; ಆನ್ಯವಕ್ಕೆ ಸಾಮಾರ್ಪಿತನ ಪ್ರತಿನಿಧಿಯಾದ ಯಾದುನಾರಾಯಣನು ಯಾದುನಾರಾಯಣನು ಕಾಗೆದವನ್ನು ಪೂರ್ಣ ಖಿದಿಕೊಂಡು:— ಸಹೃದಯ ಮುಸಲ್ಲಾನಬಾಂಧವೇ, ಇಂದಿನ ನಿಮ್ಮ ನಿಷ್ಠವಟಿದ ವ್ಯವಹಾರವನ್ನು ನೋಡಿ ನನಗೆ ಒಹಳ ಸಂತೋಷವಾಗಿದೆ. ನಮ್ಮ ಮುಖ್ಯ ಉದ್ದೀಕಿವು ಹಿಂದೂ-ಮುಸಲ್ಲಾನರ ಇತ್ಯಾವು. ಅಂದ ಬಳಿಕ ಅಂತರಂಗದಲ್ಲಿ ಪ್ರಕಟಿವಾಗಿರುವ ಈ ದ್ವೈವಾಗಿಯನ್ನು ಈಗಲೇ ಶಾಂತ ಮಾಡಿದ್ದರೆ ಆದು ಕ್ಷಣಕ್ಷಣಿಕೆ ಹೇಳತ್ತುತ್ತ ನಡೆಯುವರು. ಈ ವಿಷಯದಲ್ಲಿ ತಾಗೇವೇ ಸರಳಮಾರ್ಗವೆಂದು ನನ್ನ ಕ್ಷಮಿತ್ವಾದಿಗೆ ತೊರುತ್ತದೆ. ಸಾಪ್ತರ್ಯತಾಗೇವನ್ನೇ ಮಾಲಮಂತ್ರವನಾಗಿ ಮಾಡಿ ಕೊಂಡು ಎಲ್ಲರೂ ವರ್ತಿಸತಕ್ಕುದ್ದು. ತಂದೆಯ ಪರಣದ ನಂತರ ಮುಸಲ್ಲಾನ ಸಮಾಜದಲ್ಲಿ ಹುಟ್ಟಿದ ಈ ಭಾವನೆಯ ಸಂಶಯವು ನನಗೆ

ಬಂದಿತ್ತು. ನಾನೂ ಇದರ ಪ್ರತೀಕಾರದ ವಿಷಯವಾಗಿ ಜಿಂತೆ ಮಾಡುತ್ತಿದ್ದೇನು. ಇದಕ್ಕೆ ಯೋಗ್ಯ ಸಮಯನೇ ದೇಹರೆತಿದ್ದಿಲ್ಲ; ಇಂದು ದೇಹರೆತಿರುವದು. ಇದಲ್ಲದೆ ಆ ವಿಷಯವನ್ನು ನೀವೇ ತೆಗೆದಿರುವರಿ. ನಿಮ್ಮ ಇಚ್ಛಿಯಂತೆ ಈ ಕ್ರಮದ ಕಾರ್ಯವನ್ನು ವಹಿಸಲಿಕ್ಕೆ ಯೋಗ್ಯವಾದ ಮುಖಲ್ಕಾನ ವ್ಯಕ್ತಿಯು ಇಂದು ನಮ್ಮ ಶಣ್ಣಿದುರಿಗೆ ಇರುವನು. ನಾನು ಹೇಳುವ ಆ ಯೋಗ್ಯವ್ಯಕ್ತಿಯನ್ನು ನೀವೇಲ್ಲರೂ ಹಿಮ್ಮತನ್ನಿಂದ ಒಪ್ಪಿನಿರೆಂದು ನಂಬುತ್ತೇನೆ.

ಆ ವ್ಯಕ್ತಿಯು ಯಾರೆಂಬ ಕುತ್ತಿಹೆಲವು ಹಿಂದು-ಮುಖಲ್ಕಾನರಿಬ್ಬ ರಲ್ಲಿಯೂ ಹಂಟಿ, ಹಿಬ್ಬರ ಮುಖವನೆಷ್ಟೊಬ್ಬರು ನೋಡಹತ್ತಿದರು, ಸ್ವಲ್ಪ ತದೆದು ಯಂತೆನಾರಾಯಣನು ಮಂಗಳಾಂಗಿಯಿಂದ:— “ಬಂಧುಗಳೇ, ನಾನು ಹೇಳಲ್ಪಡುವ ಮಹಾತ್ಮನೆಂದರೆ, ವೀರಾಗ್ರಣ ಕಾಸಿಮಖಾನ ಬಹಳ್ಳಿರನು. ಕಾರ್ಯದಲ್ಲಿಯೂ, ಬುದ್ಧಿಕಾರ್ತಯಾದಲ್ಲಿಯೂ ಅದ್ವಿತೀಯನು. ನೆನ್ನ ತಂದೆಯು ಇರುವಾಗೆ ಪ್ರತಿಯೊಂದು ಕಾರ್ಯದಲ್ಲಿ ಈ ಖಾನಕಾಹೇಬರ ವಿಚಾರವನ್ನು ಕೇಳಿಕೊಳ್ಳತ್ತಿದ್ದ ಸಂಗೆತಯು ನಿಮ್ಮೆಲ್ಲರಿಗೂ ವಿದಿತವಿರುವದು. ಕಾರಣ ಎಲ್ಲರೂ ಇದಕ್ಕೆ ಅನುಮೋದನ ಕೇಳಬೇಕಾಗಿ ವಿನಂತಿಯು” ಆಗೆ ನಾಲ್ಕು ದಿಕ್ಕಿನಿಂದ ಖಾನನ ಹೆಸರಿನಿಂದ ಜಯಜಯಕಾರವಾಯಿತು. ಕಾಸಿಮಖಾನನಿಗೆ ಸಂಕೊಽಚ ವಾದಂತಾಗಿ ಮುಖವು ಕೆಂಪಡರಿತು. ಹಿಂಡುಜನರ ಮುಖಗಳು ಬಾಡಿದ್ದಂದ ಕೆಳಗ ನೋರೆ ಮಾಡಿಕೊಂಡು ಕೆಳತರು.

ಯಂತೆನಾರಾಯಣನು ಎದ್ದು ನಿಂತು ಪುನಃ ಹೇಳತ್ತಿಹಡಗಿದನು:— “ಬಾಂಧವರೇ, ನನ್ನ ಮಾತಿಗೆ ಒಪ್ಪಿಗೆಯನ್ನು ಕೊಟ್ಟಿದ್ದನ್ನು ನೋಡಿ ಸಂಶೋಷವಾಯಿತು. ಇದರ ಸಂಗಡ ನೀವು ಇನ್ನೊಂದು ವಿಷಯದ ಬಗ್ಗೆ ವಿಚಾರವನ್ನೇ ಮಾಡಲಿಲ್ಲ. ಆದಾವದೆಂದರೆ, ಯಾರ ತಂದೆಯು ಆಮರಣ ಈ ಸಾಮಾಜಿಕ ಹಿತದ ಸಲುವಾಗಿ ತನ್ನ-ಮನೆ-ಧನೆಗಳನ್ನು ಸರಿಸಿ ನಿಸ್ಪಾಥ್ಯತೆಯಿಂದ ದುಳಿದನೇಂಬೇ, ಅಂಥವನ ಪುತ್ರನಾದ ನಾನು ಏನೂ ಲಾಭವಿಲ್ಲದೆ ಈ ಸಾಮಾಜಿಕ ಸಂಬಂಧವನ್ನು ಕಡಿಮೆಕೊಳ್ಳಬೇಕೇನುಂಬಿ? ಮತ್ತು ತಂದೆಯಿಂದ ಆರಂಭವಾದ ಐಕ್ಯಪ್ರತಿಷ್ಠಾಪನೆಯಂಥ ವಾಹತ್ವಾಯವು ಇಲ್ಲಿಗೇ ಮಂಗಿಯತಕ್ಕದ್ದೇಂಬೇಡ. ನೀವೇ ಅಷ್ಟ ಕ್ಷಮದ್ದು ಹಿಂಸರಲ್ಲ. ಸಹೇಳರರೇ, ನಾನು ಪ್ರತಿನಿಧಿತ್ವವನ್ನು ಬಿಡಲು

ಸಿದ್ಧನಿರುವೆನು; ಆದರೆ ಸಾಮಾರ್ಚಣಂಬಂಫನನ್ನು ಬಿಡುವ ಮನಸ್ಸು ಶ್ವವನೆಲ್ಲ. ಕಾರಣ ನಿಷ್ಠೆ ನನ್ನ ಪುತ್ತು ಖಾಸಸಾಹೀಫರ-ನನ್ನ ಭಾಯಿ ಸಾಹೇಬರ-ಅಧಿಕಾರಗೆ ಆದು-ಉದುಲು ಮಾಡುವುದಕ್ಕೆ ಹಿನ್ನೆಯನ್ನು ತೋಡುವಿಲ್ಲಿಂದು ಅಶಿಷುತ್ತೇನೆ.”

ಹಬ್ಬಿನ ಮುಖದಿಂದಲ್ಲೂ ಸದ್ಯಾತಿಖರಿಚ್ಚಾ ತೆಳ್ಳಿವು ಹೊರಡಲಿಲ್ಲ ದರಬಾರವು ಗ್ರಂಥಿವು! ಕ್ಷೇತ್ರಕಾಲ ತಡೆದು, ಯಾದುನಾರಾಯಣನು:— ಬಂಧುಗಳೇ, ‘ಮೋನಷ್ಟು ಸಮೃತಿ’ ಎಂದು ಏಲ್ಲ ಕಡಗ್ಗೆ ಭಾವಿಸಿದರೆ ತಪ್ಪಾಗುವದು. ನಿಷ್ಠೆ ಇದಕ್ಕೆ ಪಕ್ಕಿ ಸಮೃತಿ ತೋಡುವದಿಲ್ಲಿಂದು ನನಗೆ ತಿಳಿದಿರುವದು. ಇದು ನಿವೃತ್ತಿ ಎಡನೇ ಅಭಿಯೋಗಕ್ಕೆ ಸಂಬಂಧಿಸಿರುತ್ತದೆ. ಅಂದಬಳಿಕ ವೇಳಿದಲ್ಲಿ ಶರೀರ ನಿರ್ಬಾಯವನ್ನು ಮಾಡಲಷ್ಟೇ ಬೇಕು. ವಂತಹ ಯಾಗೆ... ಜಡತಯ್ಯ ಗೌಪವೂ ಕಡಿಮೆ ಯಾಗಬಾರದೆಂದು ನಿಮ್ಮ ಆಭಿಪ್ರಾಯವು. ಆದು ಯೋಗ್ಯವೇ; ಆದರೆ ನಾನು ದೇವರನ್ನು ಸ್ತುರಿಸಿ ಸತ್ಯವಾಗಿ ಹೇಳುವರೆನೆಂದರೆ:—“ಶಿಹಾ ಜಾದಾ ಅಜ್ಞೇಮ ಪುತ್ರಿಯ ಮತ್ತು ಸ್ನೇಹಂಭದ್ರ ಸಂಜ್ಞೆ ನೇ ಇಂದ್ರಿಯ ಲಾಲಸೆಯೂ, ವಿಷಯ ಸುಖಾಪ್ಯೇಯೂ ವಾತಾಪ್ಯ ಸರ ಇಲ್ಲ; ಹಾಗೆನು ಅದು ಪ್ರಜಯವಲ್ಲ. ಆದರಲ್ಲಿ ಸಲ್ಲಿಪಯ್ಯಾ, ಹೊಪ್ಪತಿಗೇಳು ಇಲ್ಲ. ಸಾಮಾರ್ಚಣಾಪ್ಯೇಯೂ ಇಲ್ಲ; ಮಾತ್ರ ಈ ಪಿಷ್ಟುಂದ ಒಗ್ಗೆ ಸಮಧಿ ಸುವ ಮನಸ್ಯನು ಯುವಕ-ಯಂತ್ರಿಯರ ಮಿಲನಪೆರಿ ಪ್ರಣಯ ಹೆಂದೇ ಭಾವಿಸಿರಬಹುದೇ; ಇದರ ಇಲ್ಲಿ ಈ ಭಾವನೆಯ ಲೇಖಪೂ ಕೂಡ ಇಲ್ಲ. ಅಜ್ಞೇಮಸಾಹೇಬರ ಮರಣಶಾಂದ ಸಂದೇಶದ ಪ್ರಕಾರ ಅವನೆ ಸಫಾಧಿ ಸನ್ನಿಧಿಯಾಲ್ಲಿ ಪಿತ್ಯಶೋಕಸಂತಪ್ತಾಳಾದ ಅವನೆ ಪುತ್ರಿಯ ಪಾಂಭಿತವು ಈ ಮತ್ತು ಪಿತ್ಯದ ಪ್ರತಿಷ್ಠೇಗ ಸಹಾಯವು. ಇದನ್ನು ಕೇಳಿ ಕೂಡಿದ ಸಭಿಕರ ಮನಸ್ಸು ಚಂಚಲವಾದವು. ಯಾದುನಾರಾಯಣನು ಮತ್ತೇ ಹೇಳಿ ತೋಡಿದನು:—ಸಭ್ಯರೇ, ಅಸದ್ಯತವಾದ ಈ ಮಿಲನವು ವಿಚಿತ್ರವಾಗಿ ಕಾಣುವದಲ್ಲವೇ? ಜಗತ್ತಿನಲ್ಲಿಯ ಎಲ್ಲ ಮಹತ್ವಾಯಂಗಳ ಆರಂಭವು ನೋಡಲಿಗಿ ವಿಹುತವೇ ಶಾಣವದು. ಹಜರತ್ ಮಹಮ್ಮದರ ಉಪದೇಶವು ಆರಂಭದಲ್ಲಿ ಜನರಿಗೆ ವಿವರೀತವೇನಿಸಲಿಲ್ಲವೇ? ಯೇಸುಕ್ರಿಸ್ತನೆಂಳು

ధముచ్చారవు విపరితవేసిని ఆదు ఆవన జీవశ్శు గండాంతర వన్ను తందితు. అంతూ యావదే ధముచ్చారవాగేలి, సునా జడ ఘటిపసాగేలి ప్రపణపికవాగచేచూదరే, విచిత్ర, వాళ్వారవు బీచే వి. కి; అంరంతి ఆజీము క్షనేచూవ అకమానశ పూనేగే, కె ఉవు ఎల్లుగో శ్శూనేవేసువచు స్వాభావిశవే; ఇదర యేశతు ఆస్య ఉపాచువిభు. నాను ఈ విషయదల్లి ధముచ్చారింద ఏనా దరూ యుఖిమాగేవిద్దురే హేళిందు ఓండూ సమాజదవరిగే పూర్థిసిదేను; ఆదరే రక్షణవే శీలవుశ్శు ఆ సమాజవు ఇదుశ్శు వ్యభి చూరపెందు అందితు. ముశల్మునెన్ను తుద్ది సోఱి బ్రుత్కుణ ధముచ్చారి తేగెదుకేళుశ్శులు బువవిల్లవంతి! మత్తు యుగయుగాంత రదింద నడేదు బంద రణధ్యియుల్లి కోచ్చు - కాదిమే మాడున ఆధికారపూ ఇల్లవంతి! అంతఃకరణశ్శూనేకనాగి బువవరన్ను ఎల్ల ధముచ్చారి ప్రీతియింద స్వాగ్త మాశువచ్చు; ఆదరే హిందూసమాజదవరు ఈ విషయదల్లి సంతుషిక ఢ్చసి, యస్తి ట్యూరువరు. ఇదర ఉపయోగి వన్ను ఆస్యధముచ్చారదవరు మాకిశొంకు నేన్ - భయిగాంద ఓండూ ధముచ్చారన్ను రసాతళశ్శు కిత్తులు ప్రయత్నిందరూ సక ఆవరల్లి జాగ్రత్తిలుల్ల. ఇష్ట మాతాడి క్షూణహేతుత్తు నింకు:—“అందబిళి మాడువదేను! యావ ధముచ్చార నెప్పు వి. లనద తాయిఁకై సహాయ మాడువచేఱి, ఆ ధముచ్చారన హేతు ఆస్యఉపాచు విల్ల ముశల్మున సహేదరరే, పెనిత్రవాద ఓందూధముచ్చారల్లి అదరల్లియూ బ్రుత్కుణ వంతదల్లి హంట్రిద నాను, సాచ్చుక్కర్తిష్టే గేఁశ్శుర నివ్వు ధముచ్చార ఆశ్రయ భిట్టేయన్ను బేధాత్మినే స్ఫు- సమాజదింద తీసురిసల్పట్ట ఈ దిన వ్యక్తియన్ను నిప్పు నివ్వు సమాజదల్లి స్పీచరిసువిరేందు నంబిరువేను.” ఇష్ట హేఠి యదు నారాయణను తలి బేంగి సికొంకు నింకను ఎల్లదూ ఈ విచిత్ర వశసదింద ఆవన ముఖవన్నే నేఁఁఇపుత్తిదరు

కాశీమయానెన్నింద బక్కలహేక్కు సువ్వునే శాసుకుపెద్దాఁఁల్లు, యదునారాచుణన పాంచుక్కుపూరు విజార సరణీయుడు, ఆభిష్క

ಖೂರ್ವ ಸ್ತುತಿತಾಗೇವೂ, ಕರ್ತವ್ಯಕರ್ಮದಲ್ಲಿಯ ನಿಷ್ಪತ್ತಿ ಆಸ್ಥೆಯಿಂದ
ಖಾನನ ಹೃದಯವನ್ನು ಸಂಪೂರ್ಣವಾಗಿ ಆಕರ್ಷಿಸಿಕೊಂಡವು ಅವನ
ಹೃದಯದಲ್ಲಿಯ ಉದಾರಭಾವನೆಯು ಜೀತನವನ್ನು ಜಾಗೈತಗೆಳಿಸಿತು.
ಅವನು ಎದ್ದು ನಿಂತು ಉತ್ಸಾಹದಿಂದ: —“ಇಸ್ಲಾಮಿಕಧರ್ಮದ ಮುಂ-
ದಾಖಿಗಳೇ, ಇನ್ನೂ ವೋನವನ್ನು ಧರಿಸಿರುವಿರಾ? ಪರಮ ಕಾರುಣ್ಯನಿಧಿ
ಯಾದ ಮುದಾನ ಆಶೀರ್ವಾದದಿಂದ, ನಮ್ಮ ಸನಾತನಧರ್ಮದ ಉದಾರ
ತನದಿಂದ, ಇಂದಿನ ದಿನಸ ಪರಧರ್ಮದ ಹಿಂದು ವೀರಮನುಷ್ಯನು ಆತ್ಮಿ
ಯಾಗಿ ನಮ್ಮ ಧರ್ಮವೆಂಬ ಮನೆಯ ಬಾಗಿಲ ಮುಂದೆ ನಿಂತು ಆಶ್ರಯ
ಬೇಕುತ್ತಿರಲು, ಬಾಗಿಲು ತೆರೆದು ಅವನನ್ನು ಹಿಂಗೆ ಕರೆದುಕೊಳ್ಳುವ
ಬುದ್ಧಿಯು ಇನ್ನೂ ನಮ್ಮಲ್ಲಿ ಹುಟ್ಟಿದೇ! ಕುಮಾರ, ಇಂದಿಗೆ ನಮ್ಮಲ್ಲಿರ
ಆವೇದನ-ಉಭಯೋಗಿಗಳು ಹಾಳಾಗಿ ಹೋದವು. ಜನರ ಮಾತನಿಂದ
ನಾನೂ ಆಕ್ರೋಸಿಸಿದೆನು ನಿನ್ನ ಉದಾರ ಮನಸ್ಸಿನ ಕಲ್ಪನೆಯು ಆಗ
ದ್ವಕ್ಕೆ ನನಗ ಬಹಳ ಪಶ್ಚಾತ್ತಾಪವಾಗಿದೆ. ಇಂದು ನನ್ನ ಸಂತಯವು
ದೂರವಾಯಿತು. ನಿನ್ನ ಸವಾನ ಯೋಗ್ಯತೆಯುಳ್ಳವರು ಇಲ್ಲಿ ಯಾರಿರು
ವರು? ನಾನು ಯಾವಾಗಲೂ ನಿನ್ನ ಆಶ್ರಯದ ಕಣಗೇಇರುತ್ತೇನೆ; ಮತ್ತು
ಎಲ್ಲೆ ಮುಸಲ್ಮಾನ ಬಂಧುಗಳೇ, ಕುಮಾರನು ಮುಸಲ್ಮಾನ ಧರ್ಮವನ್ನು
ಸ್ವೀಕಾರ ಮಾಡಲಿಕ್ಕೆ ಸಿದ್ಧನಾಗಿರುವನು; ಅಂದಬಳಿಕ ಶಹಾಜಾದಿ-ಅತ
ಮಾನಾ ವಿವಾಹವು ಮುಸಲ್ಮಾನಿ ಧರ್ಮದಂತೆ ಆಗಲಿ; ಇನ್ನು ಮುಂದೆ
ಸಾಮಾಜಿಕ ಆಸನವು ತಿನ್ಯವೇಕಿ?” ಎಂದನು.

ಎಲ್ಲ ಮುಸಲ್ಮಾನರೂ ಹಿಂದುಗೆಯನ್ನು ಕೊಟ್ಟು ಭಾವೀ ಸಾಮಾಜಿ
ಕನ ಹೆಸರಿನಿಂದ ಜಯ ಜಯಕಾರ ಮಾಡಿದರು. ಹಿಂದುಜನರು ಮಾತ್ರ
ವಿವಜ್ಞ ಚಿತ್ತದಿಂದ ತಲೆ ಬೆಂಗಿಸಿಕೊಂಡು ಕುಳಿತರು. ಯಂದುನಾರಾ
ಯಣನ ಲಕ್ಷ್ಯವು ಆ ಕಡೆಗೇ ಇತ್ತು. ಅವನು ಎದ್ದು ನಿಂತು: —“ಹಿಂದೂ
ಬಾಂಧವರೇ, ನನ್ನ ಈ ಕೃತಿಯಿಂದ ತಮ್ಮಲ್ಲಿರ ಮನಸ್ಸು ನೇಡಿದಿರುವ
ದೆಂಬು ನನಗ ತಳಿರುವದು. ಪವಿತ್ರ ಬಾರಹ್ಯಣ ವಂಶದಲ್ಲಿ ಹುಟ್ಟು,
ಶ್ರೀಪುರಾದೇವಿಯಂಥ ಸಾಧ್ಯಾಯ ಸ್ತುನವಾನ ಮಾಡಿ, ಹಿಂದುಕುಲತಿಲಕ
ಸಾಂಥ ಅವನಿನಾಥನ ಪುತ್ರಯನ್ನು ಲಗ್ನಮಾಡಿಕೊಂಡು ಮುಸಲ್ಮಾನ
ಧರ್ಮವನ್ನು ಸ್ವೀಕಾರ ಮಾಡಲು ಕಾರಣವೇನೇ? ಭಾದುಡೀರಾಜ್ಯದ

సంపత్తు - గౌరవగళు కడినేయవల్ల; ఆదరి కేవల సామ్యద ప్రతిష్ఠా గాగి ఈ ప్రకార స్వాధీతాగే మాడబేకాగిదే. నాను ముస ల్యానే ధమచవన్ను స్క్రికరిసిద మాత్రక్కే ఒండిథమచక్కే ఏరోధి యాగునేసించి భావసేయన్ను మాత్ర, మాడబేడిరి. నన్న పత్తి పుత్రరథ, మాతా పితృగళు హిందుగళు; హిగిద్దు నాను నెందన వనవన్ను తాగే మాడి, నరకదల్లి క్రీడిసలు ముందరిదిరునేసిందు భావిసబేడిరి. నాను కలెకెరనాదరథ హృదయమినెనల్ల. స్వజాతి యన్న తాగే మాడిద్దరథ స్వధమచదొర్కిపియల్ల. సమాజ భిష్ణు వాదరూ ధమచవు హిందే. అనువ్వానవు బేరెయాగిద్దరథ ధైయవు హిందే. బాంధవరే, విజలికరాగబేడిరి. ననగే హిందుగళు బాంధవరు; ముసల్యానెరథ ఒంధుగళు. ఎల్లరు అష్టే ” హిగే మాతనాదుక్క ఆక్కసుబు తల్లినెనాగి మైనురెతు ఆకాకద కడిగే ముఖివేత్త క్యముగిదుకొండు నింతను. కణ్ణ రు తానే తావాగి కోగికత్తిదవు సభయోళినె ఎల్ల జనరథ శ్రూచాల ఈ జడ స్వస్తియ భేదాభేదగళన్ను మరెతు తడేకభ్యానే మగ్గురాదరు. ధన్య! యదునారాయణ, నిసే ధన్యను!!

2

చైగత్తినస్తి విచార మాడి కాయి మాధువవరిగింత కాయి మాడి విచార మాధువవరే బఱళ ఒవెంక్కమ్మ విచార మాడలిక్క ఆస్పద సిగెది వోదలు కాయి వన్ను మాడబేకాగుత్తదే. ఆగ మనుష్యను ప్రత్యుత్పన్నమతియంతి కాయి వన్ను మాధువను. అదరింద ఘలవు సిగిచుదు; ఆధవా తిగిలిక్కిల్ల. ఆగ మాత్ర మానవను నాను హాగే మాడిద్ది హిగాగుత్తిద్దిల్ల; హిగే మాడి ద్దరి హాగాగుత్తిద్దిల్ల నాను మాడిద్దే యోగ్యవు ఎందు వేఁద లాగి నానా తక్షవితక్షగళన్ను మాధువను.

కాసిమిచువానిగే ఆందిన దరబారదల్లి విచారక్క ఆస్పదవే దోరేయల్లి. యదునారాయణను ముసల్యాననాగునేఁచి భావ

ನೇಯು ಸ್ವಸ್ವದಲ್ಲಿ ಸಹ ಅಸಂಭವವು. ಅಂದಿನ ದರಬಾರದಲ್ಲಿಯ ವಿಚಿತ್ರವ್ಯಾಪಾರದಿಂದ ಅವನೆ ಉದಾರಭಾವನೆಯ ಉದ್ದೇಶವಾಗಿ ಆ ಭರದಲ್ಲಿ ತನ್ನ ಮುಂದೆ ಕೈ ಕಟ್ಟಿಕೊಂಡಃ ನಿಂತ ಸಾಮಾಜಿಕ ಪ್ರತಿನಿಧಿತ್ವವನ್ನು ಯಂದುನಾರಾಯಣನಿಗೇ ಕೊಟ್ಟುನು. ಯಂದುನಾರಾಯಣನೆಂಬು “ಭಾಯಿ ಸತಹೀಯ” ಎಂಬ ಸಂಖೇಯದನ್ವೆ ಯಂದುನಾರಾಯಣನಲ್ಲಿ ಇದ್ದ ಅವನೆ ಕ್ರಿಂತಿಯನ್ನು ದ್ವಿಗುಣೀಕರಿಸಿತು ಅವನು ಮನೆಗೆ ಬಂದ ಹೇಳಿ ತಾನು ಮಾಡಿದ ಕಾರ್ಯವನ್ನು ರಾಜನೀತಿಯ ಹಿಂಗಲಿಗೆ ಹಚ್ಚಿ ನೋಡಿಕ್ಕೆ ದನು ಪ್ರತಿನಿಧಿಯ ಪದವು ಗೌರವಯುಕ್ತವಾದರೂ ಸೇನಾವತೀಯ ಕೈಯಲ್ಲಿಯೇ ಸಾಮಾಜಿಕ ಶಕ್ತಿಯು ಇರುವ ಕಾರಣ, ಅದನ್ನು ಕಂಶಲ ನಾದ ಯಂದುನಾರಾಯಣನ ಕೈಯಲ್ಲಿ ಕೊಟ್ಟಿದ್ದು ಈವನು ಸಮಾಜ ಭಾರತವನ್ನು ಕೈನಕಮಾಡಿಕೊಳ್ಳಬಹುದಾಗಿತು. ಅಂದಿಂದ ತಾನು ಹಾಡಿದ್ದೇ ವಿಷಿತವೆಂದು ಸಮಾಧಾನ ಮಾಡಿಕೊಳ್ಳಬೇಕು ಹೇಳಿದನು.

ಇದೆಲ್ಲ ನಿಜವು; ಇದೆ ನನ್ನ ಇಟ್ಟಿತವೆ ಮನೋರಾಜ್ಯದಂತೆ ಕ್ಷಣದಲ್ಲಿ ಭಕ್ತವಾಯಿತಲ್ಲ? ಆಹಹಾ! ಶಹಾಜಾದಿಯನ್ನು ಮರೈಯಾವ ಬಗೆಹೇಗೆ? ಅವಳ ಸುಂದರ ಮುಖಮಾಲವು ಕಣ್ಣೆದುರಿಗೆ ಕಟ್ಟಿದಂತಾಗಿದೆ. ಈ ಕಾಶಿಪುನು ಧೈಯವಾನನೆಂತೇ ಈ ನಿರಾಶಾಗ್ನಿಯನ್ನು ಸಹಿಸಿರುವನು. ಹಾಯಾ! ದುಭಾಗ್ಯ ಕಾಶಿಮಖಾನ; ನೀನು ಎಂಥ ದೃಢಾಕಾಂಡನಾಗಿ ಹೃದಯದಲ್ಲಿ ಪ್ರೇಮಸಂಚಯ ಮಾಡಿಕೊಂಡು ಹೇಗೆ-ಗಿಡ್ದಿಯಲ್ಲ? ಅದನ್ನೆಲ್ಲ ಆಶಮಾನಶು ಹಂಡಿತ್ತಿದ್ದಿಂದ ಭಂಗಮಾಡಿದೆ. ಅವಳ ಆ ಶವಿ ಮಾತ್ರ, ವಿನಯ, ವರ್ತನೆಗಳಲ್ಲವು ನೇರಿಸಿದವಾಗಿದ್ದ ವಲ್ಲವೇ? ಅವಳು ನನ್ನ ಶುಕ್ರಪಕ್ಷ ಮನ್ಸು ಎಷ್ಟು ನೀನಾಗಿಷ್ಟಾವಾಗಿ ಮಾಡಿದಳ್ಲಿ? ಸುಂದರಿಯರ ಸೌಂದರ್ಯದಲ್ಲಿ ಹೃದಯದ ಗುಟ್ಟಿ ಸ್ವಲ್ಪ ಸಹ ಇರಬಾರದೇ? ಅವರ ಸುಂದರ ಹೇಳಿಕೆವು ಗರ್ವ ಕವಟಿಗಳಿಂದ ವಿರಾಜಮಾನವೇ? ರೂಪವು ದೇವರ ಪ್ರಸಾದವಿದ್ದಂತೆ, ಗುಣವೂ ಅವನ ಪ್ರಸಾದವೇ! ಆದರೆ ಮಾಡುವದೇನು? ಬಹು ಮನೋಹರವಾದ ಗುಲಾಬಿ ಪುಷ್ಟವು ಕಂಟಿಕ ಮಧ್ಯದಲ್ಲಿ ಇರುವದು ಸ್ವಾಭಾವಿಕವೇ ಸರಿ.

ಅದರೆ ಆಶಮಾನಶು ಯನುನಾರಾಯಣನಲ್ಲಿ ಅನುರಕ್ತಿಖಾದ ಕಾರಣ ನೇನಿರಬಹುದು? ಅವನು ನೀರನು ಚತುರನು. ರೂಪವಂತನು.

ಪೇಮಿಯು; ಆದರೂ ಅವನ ಪ್ರೇಮಕ್ಕೆ ಬೆಲೆ ಬರುವದೇ? ಯಾಕಂಡರೆ ಅವನು ವಿವಾಹಿತನು; ಮಗನ ತಂದೆಯು. ಅವನ ಹೃದಯದಲ್ಲಿ ಆಶ ಮಾನಳಿಗೆ ಸ್ಥಳವೆಲ್ಲಿ ದೀಕರಿಯಬೇಕೆ? ಆಗಲಿ ಆಶಮಾನ್, ಹಂದು ದಿವಸ ನಿನಗೆ ಇದರ ಪಶ್ಚಾತ್ತಾವವಾಗಲೇಬೇಕು ನೀನು ಇದೇ ಕಾಶೀಮಖಾನ ನಿಗೆ ಶರಣ ಬಂದೇ ಬರುವಿ ಆದೂ ದೂರವಿಲ್ಲ. ಯಾಕಂಡರೆ ಯದು ನಾರಾಯಣನ ಧರ್ಮಾಂಕರವು ಹಂದು ಬೋಯಿಂದ ರಾಜನೈತಿಕ ಫಲವು ಅದರಲ್ಲಿ ಆತ್ಮಕ್ರಿಯೆಯು ಆಗ್ನೇಯಾಚಂವಾಗಿ ಆಡಕವಾಗಿರುವದು

ಹಿಂದೂಜನರು ವಿಷ್ಣುವಲ್ಲಿ, ಬ್ರಹ್ಮಿನಲ್ಲಿ, ರಣವಾಂಡಿಕ್ಷದಲ್ಲಿ ಅದ್ವಿತೀಯರು ಅಂದಬಳಿಕೆ ಅವರು ಭುವನ್ನನೇ ಯಾರು ಕಾತ್ಯಾರ್ಥಿ ಒಲ ದಿಂದ, ಭಲದಿಂದ, ಕಾತ್ಯಲ್ಲಿದಿಂದ ಕಳೆಮಾರ್ಕಂತ ಗ್ರಾಹಾಜ್ಞಾನನ್ನು ಸಂಪಾದಿಸುವದು ಸಹಜವು; ಆದರೆ ಇವರು ಸರ್ವಾಶ್ವನ್ನು ಆವಕರಿಸಿದ ನಮ್ಮು ಸಂಗೆದ ಇಮ್ಮು ಉದಾರಕನೆಂದಿದ ಸಮ್ಮಾನಾರ್ಥಕಗಳನ್ನು ಬೆಳಿಕಲುಪ್ರಯತ್ನ ಮಾಡುವದು ಸಜವೋ? - ಹೋ ಸಹೋ? ಯದುನಾರಾಯಣನ ಈ ಶ್ವತಯು ಮುಸಲ್ಪಾನ ಶಮಾಜವನ್ನು ಮೋಹಾಂಧಗೌಳಿ, ಹಿಂದುಗಳ ಕರತಲಾ ಮಲಕ ಮಾಡಿಕೊಂಡು ನಿರ್ವಿಕೀಯಾರವನಾಗಿ ಮಾಡುವದರ ಸಲುವಾಗಿ ಇದ್ದರೂ ಇರಬಹುದು; ಆದರೆ ಇವನು ಭದ್ರವೇಷದಿಂದ ಆತ್ಮಗೋಪನವನ್ನು ಎಷ್ಟು ದಿವಸ ಮಾಡಿಕೊಳ್ಳುವನು?

ಕಾಶೀಮನು ಮತ್ತೆ ಮಂಸಪ್ರಿಸಲ್ಲಿ: ಯದುನಾರಾಯಣನ ಬೆದಾಯ್ದ ಮಂಡಿತ ಮುಖವನ್ನು ನೇರಿಸಿನರೆ ಕವಟಿದ ಗಂಧವು ಶ್ರಾಡ ತೋರುವ ದಿಲ್ಲಿ ಅಂದಿನ ಆತ್ಮನಿವೇದನವು ಸರಳ ಮನಸ್ಸಿನ ಸಾಕ್ಷಿಯು; ಆದರೆ ಯದುನಾರಾಯಣನ ಈ ವರ್ತನೆವನ್ನು ಹಿಂದುಗಳು ಸಾಮ್ಮನ್ನನೇ ಸಹಿಸಬಹುದೇನು? ಎಂದಿಗೂ ಸಹಿಸು ಹಂದುವೇಳಿ ಸಾನ ಮಾಡಿದ್ದಾರೆ, ಹಿಂದೂ ಜಾತಿಯು ವೃತತವಾಯಿತೆಂದೇ ತಿಳಿಯಬೇಕು.

ಕಾಶೀಮು! ನೀನು ಭಗ್ನಾನೋರಥನಾದರೂ ಆಶಮಾನಳ ಮೇಲಿನ ವಾಯವೆಂಳಿಸು ಕಡಿಮೆಯಾಗಬಾರದೇನು? ಶಕ್ಷಾವಿಲ್ಲ! ಅವಳು ಎಲ್ಲಿ ದ್ವಾರೂ ಆವಳ ಹಿತಾಕಾಂತ್ಯಿಯಾಗಿ ಇರು; ಆದರೆ ಆವಳ ಸೇರು..... ದೇವರ ದಯೆಯಿಂದ ಅವಳಿಗೆ ಅಂಥ ಪರಂಗ ಬಂದರೆ ಆವಳಿಗೆ ಪಶ್ಚಾತ್ತಾವವಾಗುವಂತೆ ಮಾಡಿ, ನಿನ್ನ ಉದಾರಹೃದಯದ ಕಲ್ಪನೆಯನ್ನು ಅವ

ಒಗೆ ಮಾಡಿಕೊಡು; ಇದೆಲ್ಲ ಹಿಂದುಗಳ ಕವಟಿಕಾರಸ್ತಾನವಿದ್ದರೆ ಸ್ವಲ್ಪ ಹೊತ್ತು ಚಿಂತಿಸಿ—“ಕಿಯಾಮತ್” ಎಂದು ಹಿಡರಿದನು.

ಹೊರಗಿನಿಂದ: —ಹುಜುಕರ! ಖುದಾವಂದ!! ಅನ್ವಯಕೆ,

ಕಾಶೀಮು:—ಸೇನಾಪತೀ ಮುನಿಮಾನನನ್ನು ಕರೆ.

ಕಿಯಾಮತ್:—“ಅಪ್ಪತೆ” ಎಂದು ಹೋಗುವನು.

ಸ್ವಲ್ಪ ಹೇಳತ್ತಿನಲ್ಲಿ ಮುನಿಮಾನನು ಬಂದನು. ಅವರಿಬ್ಬರ ನೆಡುವೆ ಬಹಳ ಹೇಳತ್ತಿನ ವರಿಗೆ ಮಾತು-ಕಧಿಗಳು ನಡೆದವು. ಸದ್ಯದ ಪರಿ ಸ್ಥಿತಿಯನ್ನು ಕಾಶೀಮನು ಮುನಿಮಾನಿಗೆ ತಿಳಿಸಿ, ದೂರದೃಷ್ಟಿಯಿಂದ ಹಿಂದೂ ಸೈನಿಕರ ಗೆತಿವಿಧಿಯನ್ನು ನಿರ್ದಿಷ್ಟಿಸಲು ಹೇಳಿದನು; ಮತ್ತು ಕಸ್ತಾಗಾರದಲ್ಲಿ ಜತುರ ಮುಸಲ್ಮಾನ ಅಧಿಕಾರಿಗಳನ್ನೇ ನಿಯಮಿಸುವಂತೆ ಹೇಳಿದನು. ಈ ಎಲ್ಲ ಕಾಯಂಗಳು ಹಿಂದಿ ಸೈನಿಕರಿಗೆ ಸಂಕರ್ಯ ಬರದಂತೆ ಮಾಡಲು ಆಜಾಂ ಪಿಸಿದನು

ಇವ್ಯಾಸಾವಧಾನತೆ ತೆಗೆದುಕೊಳ್ಳುವದರ ಉದ್ದೇಶವೇನಿರಬಹುದು? ಕಾಶೀಮಾನನು ವಿದೇಶ್ರೋಹಿಯಾಗುವ ಶುಯೋಗವನ್ನು ಅವೇಕ್ಷಿಸುತ್ತಿರಬಹುದೇನು?

▼

೩೪ ಒಂದು ಭಾದುಡಿ ಕೋಟಿಯಲ್ಲಿ ರಾಣಿಯ ದರಬಾರವು. ಶ್ರೀಪುರಾದೇವಿಯು ಸ್ವತಃ ಸಭೇಗೆ ಬರತಕ ವಳಿ. ಯಾದುನಾರಾಯಣನು ಮುಸಲ್ಮಾನ ಧರ್ಮ ಸ್ವೀಕರಿಸಿ ಗೊಡಿಕೆ ಕೂಡಿಸಿದ್ದನ್ನು ಆಳತಿರುವನು ಹಿಂದಿ ಜನರ ಗೌರವವು ಮತ್ತೆ ಸಿಕ್ಕಿಸಿ ಪಾಠವು ಅದ್ವೈತಗಿನಿಂದಲೇ ಪ್ರತಿಕಾರ ಮಾಡತಕ್ಕದ್ದು; ನಾನು ಕುಂಡುಗಳ ಹಿಂದುತ್ತವು ರಕ್ಷಣೆಯಾಗುವದು.

ನಗರದೇಶಗಿನ ಆಬಾಲವ್ಯಾದಿ ಲೆಲ್ಲರೂ ಸಭೇಗೆ ಬಂದಿದ್ದರು. ಸಮಸ್ತ ಹಿಂದೂ-ಮುಸಲ್ಮಾನರ ಮೇಲೆ ಮಾತ್ರಾಂತಿ ಮನುತೆ ಮಾಡುವ ಶ್ರೀಪುರಾದೇವಿಯು ಈ ಪ್ರಸಂಗದಲ್ಲಿ ಮನಸ್ತಾಪದಿಂದ ತನ್ನ ಮನೋಗತವನ್ನು ಪನು ಆರಹುವಳಿಂಬ ಕುತ್ತಳೆಯಲ್ಲಿ ಎಲ್ಲವ್ಯಾಪಿಯಾಗಿತ್ತು. ದರಬಾರದಲ್ಲಿ ಗಂತಿನಾರಾಯಣನ ಸಿಂಹಾಸನವು ಶೂನ್ಯವು. ಅದರ ಮುಂದೆ

మంగలు నొకనె ఆసనగళు మండిసిద్దవు. ఓందు త్రిపురారాణిగే, ఉండిదవేరడు ఆవనినాథ కాలీంతి. १८భట్టింగే. యోఁగ్నవేళిగే రాణయు సభేఁ బుచ్చ. ఇన్న ముఖవు పూల్లువాంగిద్దరు తేజీంహిఁనవాగిద్దిల్ రాణు ఇంచ కూడలే ఎల్లరూ ఎద్దు, యిథావుపుచార అభివాదనాశ ఇం నూకిదరు. నెంతర కాలీంతింహిఁర భట్టుచాయఁరు ఎష్టు నింతు: ఎల్పే సభికరే, ఇందిన ఆలీఁ జెనా విషయవు మహాకునాదద్యేంవే రాణుచు దరబారక్కే బంది రువళు గణేఁతనారాయణ మహారాజరు ఎష్టుఁ ప్రశంగగళల్లి రాణయవర సలహియన్న తక్కుళ్ళత్తిడ్డ సంగతియు ఎల్లరిగై విదితవిరువదు. ఇవర మహాంధు పుత్రును ముసల్మానే ధమ్మ ష్ట్రీశంసదిద్దరే ఇవంగ ఈ ప్రశంగ బరుత్తిద్దిల్ సమ్మ భావీ రాజను ధమ్మదేహీం. యందునారాయణను.....ముసల్మానే యందునారాయణను.....

ఆవనినాథను నడువే ఎద్దు నింతు జడస్ఫురదింద:—“భట్టుచాయఁరే, ఆ పవిత్ర హసరు ఇన్నేళిఁ గౌడబాదతడ ‘జలాలు ద్వినే’ఎందు అన్నిరి. ఆవనినాథరాజన కులగవఁవన్న నాకపడి సిదంభ జలాలుద్వినేసిందు బేకాదరే అన్నిరి” ఎందను

మత్తే భట్టుచాయఁరు ఎద్దు నింతు:— ఇందు గౌడబాద కడను ముసల్మానను; ఆదరే ఆ ముసల్మానను సామాన్య ముసల్మాననేల్ల హిందుధమ్మవన్న తప్పగ మాకిద హిందు శులసంభవక ముసల్మానను ఇదు హిందుగౌరవనాతద లక్ష్మణవు. ఒకళ దివసగళ నెంతర వంగద హిందుప్రజిగిలిగ సుయోఁగవు పూర్వువాగిత్తు. బాదతడన పరివారదల్లి ఆంతఃకలక హట్టుగౌడద ప్రతినిధియ కారభారవు గణేతనారాయణిగే సుడ్చేవదింద దైశకిత్తు. హిందుగౌరవవు ముందడి యిడకత్తిత్తు; ఆదరే ఆదుయందునారాయణన వ్యభిచారలాలసేయింద రసాతళశ్శే హోఱితు. ఈ ప్రశంగదల్లి సిరుత్తుపుతరాగదే పతనేఁన్నుఖి సమాజవన్న ఎత్తు. హిందియునదే ఇందిన రభేయ ఉద్దేశవు. రంటిమావరు

ఈ సభగే పుత్రతేషీకికాతరంగాగి దినాన్దృష్టయింద నిమ్మదురిగే బందిరువదిల్లు” ఎందు కేళి కుళితసు.

ఎడణనే హిందునంత్రిగళు వాచవదరోళు సేనాపతియాద ఎనాయితను ఎద్దు సింతుః— ఇందిస ద బారదల్లి నీవు నడేయసిద విషయవివేచనేయ బగ్గె యావ వ్యాచల్కునొక తన్న ఆభిపూర్య కొడలారసు; మత్తు ఆదు యోగ్యవూ ఆలారందు హిందై-ముసల్కున జాతిగళ స్వాధ్యావు ప్రత్యేకవాగి ఇరువ ప్రశంగదల్లి తన్న మాతకొడువడెందరే ఉభయ జాతిగళల్లి కలకవన్ను హజ్జిసి దంతి ఆగుత్తదే. అందబళిక సున్మనిరవదే విహితవు

ఆగ రాణియుః—ఎనాయితో, నిమ్మ సరళ మాతన్ను కేళి ఆనం దవాయితు ముసల్కుని కూవాధ్యాద ప్రతిరోధక్క యావ మంస ల్కునన్న సకాయ మాశువదు బేడ. ఆవరు ప్రతిద్వందియాగి నిల్లువదక్షింత నిగపేక్షరాగిరువదు యోగ్యవు ఇష్టే నిమ్మ ఆభిపూర్యమల్లవే? ఆదర ఈ సభేము హిందు ముసల్కునే ఈ ఉభయాకాన్న సరియాద ప్రేవ - ఆదరగ్గింద ఒరమాడికొండిరువదు. ఉభయ జాతియ ప్రజీగళు ఈ గ్రంథాల్ప్రదల్లి సుఖుదింద కాల కళేయువరు అందయించ ఈ మాసుసియు అపదేశిక్కదింద ముసల్కునరిగూ సంయంధిసువదు భాద్యి రాజవంతద కలం కవు ఎల్ల ప్రజీగళగూ సరియాగి రత్నువదు నీవు హిందు ధనంద సలువాగి శనికరంపజదిద్దురు భాదుండిరాజ్యద సలువాగి పడలే బేకాగువదు. ఆద్దరింద ఎనాయితఖాన, స్థిరమనస్సి నింద సువ్యక్తినే ఇర్చి. నాను ఉండ హిందూమంత్రగళ మత కేళు వేసు, ఎందు న్యాయవాగితన ముఖుద కడిగే నేఱికిడశు.

న్యాయవాగితను ఎద్దునింతుః— తాయిలా, బకశ వ్యధేయాగువదు. మనస్సు క్షుభువాగిదే. ఇంథ సాధ్వియ ఇంథ ప్రతాపియాద మగెను ఈ ప్రశార ఆగువన్నుదు హేగే భావిషబేళు? స్ఫుష్పుదల్లి సహ ఆక్ష్యువాద విషముచ్చ ఘటిపుకు. యాదునారాయణన పరాక్రమవన్ను నేఱిది, మనస్సు ఆశేయన్న ధరిసిత్తు.

అధఃపతనద మాగేషిడిద హిందూ జాతియు పునరుద్ధారవాగుచెందు భావిసిద్దేవు; ఆదరే ఇదేను విపరీతవాయితల్లి? ఆప్మా, కిందూజాతియ వేఏలే ఎంథ గండాంతరవు? దేవర కోపవేష్టు? ఇంథ ప్రశంగదల్లి నావు మాడువదేసు? సుమ్మనే కష్టవన్ను సహిసచేకల్లవే? ప్రతిరోధ మాడి ఫలవేసు? కాలవు ముసల్మానెంగె అనుశూలవు; ఇంథ వేళియుల్లి ప్రతిరోధ మాడిదరే నావే పుటిపుఛియాగువేవు. ఈగ నావు ఆపమాన కష్టగళన్ను సహిసిందు, భాదుడీ-సాతేణీడ రాజ్యగళు కిందాగి, ఇద్ద గౌరవవన్ను కాయ్య కొళ్ళువదే ఉత్కుమవు, ఎందు హేళి ఆ వ్యధి సచివను నిట్టు సురు బిట్టు కుఠితను. ఆగ రాణియు ముసల్మానె మంత్రియాద అల్లీసాహేణన అభిప్రాయవన్ను తోఽదళు.

వ్యధ ఓయాజిదపల్లియు ఎద్దు సింతు:—రాణీ సరకార! న్యాయవాగీకమంత్రియ విచారవు యోగ్యవు. నావు గౌడదబాం దీషగిన గౌరవవన్ను కాయ్య కొళ్ళలు ప్రయత్న మాడబేచు. కుమారను ముసల్మానె ధమ్మ స్నేహంసి బాదతయనాదష్టక్క ఈ భాదుడీ రాజ్యద గౌరవవన్ను నాకమాడువ ప్రయత్నమాడున సంభవపల్ల. ఇన్నొ కెలవు దివస మాగేప్రతిఇక్కే మాడేణ. అవనె ఇచ్ఛతపు తానే తిఱయివదు. అవను కిందువేళి పక్క పాత మాడి ఆంధ విశ్వాసదింద ముసల్మానర పక్కవన్నే సమధిస తత్తుదరే, ఆదరింద సిజవాగి కిందిజనర హనియాగెత్తుదరే, ఆగ మాత్ర నావు ఆదర ప్రతిశారద ప్రయత్న మాడేణ. ఈగ మాడి దరే హత విపరీతవాగెబయుదు. నావు అనుషపుమారనన్ను సింతా సనక్క కెడిసి అవనె హేశరినింద రాజ్యభార మాడువా.

ఆన్నినాథను హతాత స్వరదింద—అల్లీసాహేణ, హత విపరీతవాగెలు ఉళిదిరువదాదరు ఏను? ఆగతక్కద్దు ఆగి కోగిదే. ఇష్టాదరూ చంచలాగబేధిరందు హేళువరల్ల! హాగె నీవు హేళువదు సకజనే? కాలవు నిమగ ఆనుశూలవరువదేంద బళి నీవు హేళదే ఏను మాడువిరి? కిందుగళ సన్నాకపు

ನಿಮಗೆ ಶುಭವಷ್ಟೇ? ಜಾತಿ, ಗೌರವ, ಕುಲೀನತ್ವ ವೊದಲಾದವೆಲ್ಲವುಗೆ ಈನ್ನ ಮುಸಲ್ಲಾನ ಸಿಂಹಾಸನದ ಹೆಸರಿನಿಂದ ನೀರುಬಿಟ್ಟು, ಭಾದುಡಿ-ಸಾತ್ಯೋದ ರಾಜ್ಯಗಳು ಮುಸಲ್ಲಾನರ ಉಪಹಾಸಕ್ಕೆ ಪಾತ್ರವಾಗಿ ದೀನ ಭಾವದಿಂದ ಜೀವಿಸಬೇಕಲ್ಲವೇ? ಇದು ಉತ್ತಮ ವ್ಯವಸ್ಥೆಯಲ್ಲವೇ? ಇದ ಕ್ಷಿಂತ ಹೆಚ್ಚಿನ ಸುದ್ಯೇವವೆಂದರೆ ಹಿಂದೂ ಗುಡಿ-ಗುಂಡಾರ-ಆರಮನೆಗಳ ಕಲ್ಲು-ಮಣ್ಣ ಗೆಳಿಂದ ಮಸೀದೆಗಳಾಗಬೇಕು. ಅವರ ದೇವತೆಗಳು ಮುಸಲ್ಲಾನ ಬಾಲಕರ ಅಟಿದ ಗೊಂಬಿಗಳಾಗಬೇಕು. ಮಾತು ಮಾತಿಗೆ ಧರ್ಮ ಭೃವೃತ್ತಿ, ಹಿಂದೂ ನಾರಿಯರ ಮಾನಭಂಗ, ಬ್ರಾಹ್ಮಣರ ಬ್ರಾಹ್ಮಣತ್ವದ ನಾಶ! ವಾಹವಾಽಿ! ಬಹಳ ಚಲೋ ವ್ಯವಸ್ಥೆಯು. ಎನಾಯಿತ್ತಾಖಾನೆ, ನೀವೂ ಹೇಳಿರಿ; ಯಾಕ ಸುಮ್ಮನೆ ಕುಳಿತಿರುವರಿ? ಘಂಥ ಹಿಂದುಗಳಿಗೆ ನಿಮ್ಮ ಸದಭಿಪ್ರಾಯವನ್ನು ಹೇಳಿರಿ.

ಸಭೆಯ ಜನರಲ್ಲಿ ಬಹಳ ಗಡಬಿಡಿಯುಂಟಾಯಿತು. ರಾಣಿಯು ಎನಾಯಿತ್ತಾನನ ಕಡೆಗೆ ನೋಡಿದಳು ಎನಾಯಿತ್ತಾನನೆ ಎದ್ದು ನಿಂತು: ಅಮ್ಮಾ, ಈ ಸಲುಪಾಗಿಯೇ ನಾನು ಈ ವಿವರದಲ್ಲಿ ಸುಮ್ಮನಿರುವದು ವಿಹಿತವೆಂದು ಹೇಳಿದೆನು. ಈ ವಿವರದಲ್ಲಿ ಹಿಂದೂ-ಮುಸಲ್ಲಾನರ ವಿಚಾರವು ವಿಕಾಸವಾಗುವ ಸಂಭವವೇ ಇಲ್ಲ. ಮಾತೇ! ಕುಮಾರನು ಮುಸಲ್ಲಾನನಾಗಿರುವನೆಂದು ಈ ಎನಾಯಿತ್ತಾನನ ಆನಂದವಾಗಿರಬಹುದೇನು? ಕುಮಾರನು ನನ್ನ ಬಾಲ್ಯಸಮನು. ಈ ಎನಾಯಿತ್ತಾನನ ಪಿತ-ಪಿತಾಮಹರು ಸಹ ಈ ಭಾದುಡಿರಾಜಪರಿವಾರದಿಂದ ಉಪಕೃತರು. ಹೀಗೆದ್ದು ನನ್ನನ್ನ ಕೃತಫ್ಳನೆಂದು ಭಾವಿಸಬೇಡ. ಯಾವ ಮುಸಲ್ಲಾನನು ಸಿಜವಾದ ಭಾದುಡಿ ಪ್ರಜೆಯೇ, ಆವನು ಈ ಧರ್ಮ-ತ್ಯಾಗದಿಂದ ನೇಂದು ಕೊಳ್ಳಬೇ ಇರಲಾರನು. ಸ್ತುತಿಯೊಬ್ಬರು ಸ್ವಜಾತಿಯಲ್ಲಿ ಇರುವದೇ ಉತ್ತಮ. ಭಿನ್ನ ಸಮಾಜವನ್ನು ಸೇರುವದು ನನ್ನ ಕ್ಷೇತ್ರ ಬುದ್ಧಿಗೆ ವಿವರಿತ ತೋರುವದು ಅಮ್ಮಾ, ಬಾಲ್ಯದಲ್ಲಿ ಕುಮಾರನ ಧರ್ಮ ವಿವರದ ವಿಚಾರಗಳನ್ನು ಕೇಳಿ ನಾನು ಮನಸ್ಸನಲ್ಲಿ ಈ ಪ್ರತಾಪಿಯು ಮುಂದೆ ತನ್ನ ಉದಾತ್ತ ವಿಚಾರಗಳಿಂದ ಎಲ್ಲ ಮುಸಲ್ಲಾನರ ಶಿತ್ತವನ್ನು ಆಕಾಶ, ಆಸೇತು ಹಿನ್ನಾರೆಲಬ ವರೆಗೆ ಮತ್ತೆ ಹಿಂದೂ ಗೌರವವನ್ನು ಪ್ರತಿಸ್ತು ಮಾಡುವನೆಂದು ಭಾವಿಸಿದ್ದೇನು; ಆದರೆ ಇದೇನು? ವಿವರಿತವಾಯಿತಲ್ಲ!

ಮಾತೇ, ಕುನೂರನು ಧರ್ಮತಾಗಿಯಾದರೂ, ಧರ್ಮದೇಶ್ರಷಿಯಾಗಲಿ
ಕ್ಕಿಲ್ಲ. ಮುಸಲ್ಕ್ಕಾನೆನಾದ ಮಾತ್ರಕ್ಕೆ ಹಿಂಡೂ ವಿರೀಕ್ಣಿಯಾಗನು. ಅವನು ಹಿಂಡೂ-ಮುಸಲ್ಕ್ಕಾನರ ಏಕ್ಕದ ಉದ್ದೀಕ್ಷಿಂದ ಧರ್ಮತಾಗಿ
ಮಾಡಿರುವನು. ಅವನ ಉದ್ದೀಕ್ಷವು ಸಿದ್ಧಿಯಾಗಲಿ-ಆಗದೆ ಇರಲಿ, ಅವನು
ಸಿಂದ ಅನ್ಯಾಯ ಘಟಿಸದು, ಎಂದನು. ಅಷ್ಟರಲ್ಲಿ ಕಾಲೀಕಿತ್ತೊರನು
ಎದ್ದು ನಿಂತು:— ಎನಾಯಿತಬೊ. ನಿಮ್ಮ ಮಾತಿಗೆ ನಾನು ಈಪ್ರವದಿಲ್ಲ.
ಧರ್ಮತಾಗಿ ಮಾಡಿದವನಿಗೆ ಧರ್ಮದ್ವೇಷಿಯಾಗುವದಕ್ಕೆ ಎಷ್ಟು ಹೇಳೆ
ಯು ಬೇಕು? ಸಮಾಜತಾಗಿಯಾದವನು ಸಮಾಜದ್ವೇಷಿಯಾಗುವದೇನು
ತದ? ಅವನು ಮನಸ್ಸಿನಿಂದ ಸಮಾಜವನ್ನು ತಾಗಿ ಮಾಡಿಲ್ಲ. ಸಮಾಜವೇ
ಅವನನ್ನು ವ್ಯಭಿಚಾರ ದೇಹವದಿಂದ ಹೊರಗೆ ದೂಡಿರುವದು. ಧರ್ಮ
ತಾಗಿ! ಅದರಲ್ಲಿಯೂ ಬೌದ್ಧ ಧರ್ಮವಲ್ಲ, ಜ್ಯೋಥರ್ಮವಲ್ಲ, ಹಿಮ್ಮೈಲ್
ಹಿಂಡೂದೇಕದ ಹೊರಗಿನ ಮುಸಲ್ಕ್ಕಾನೀ ಧರ್ಮಸ್ವೀಕಾರಿ! ಯಾವನು
ತ್ರಿಪುರಾದೇವಿಯಂಥ ಸಾಧ್ಯಯು ಎಬೇಯಲ್ಲಿ ಶರಾಘಾತ ಮಾಡಿ, ಕುಸುಮ
ಕೊಮಲ ಪತ್ತಿಯನ್ನು ಚಿರದುಃಖದಲ್ಲಿ ಮುಳುಗಿಸಿ, ಪಕ್ಷಮಾತ್ರ ಪುತ್ರ
ನನ್ನತಾಗಿಮಾಡಿ ಹೊಗಿರುವನನ್ನೇ ಅವನಿಗೆ ಯಾವದು ತಾನೆ ಅಶಕ್ತವು?"
ಎಂದು ಹೇಳಿ ರಾಣಿಯ ಕಡೆಗೆ ಮುಖ ತಿರುವಿ:— ಆನ್ಕಾ, ಈಗ ಮಾತ್ರ
ಬಂಗಾಲದಲ್ಲಿ ಹಿಂಡೂಧರ್ಮವು ಉಳಿಯುವ ಕಾಲ ಬರಲಿಲ್ಲ. ಎಂಥ
ವೇಳೆಯಲ್ಲಿ ಮುಸಲ್ಕ್ಕಾನರು ಈ ದೇಹದಲ್ಲಿ ಪ್ರವೇಶ ಮಾಡಿರಬಹುದು!
ಈ ಪವಿತ್ರ ಭಾದುಡಿ ವಂಶೊಧ್ಧವನೇ ಹಿಂಡೂಧರ್ಮನಾಶನಾಗಬೇಕೇ?
ಎಂದಂದು ಕುಳಿತನು.

ಆಗ ರಾಣಿಯು ಎದ್ದು ನಿಂತು:— ಭಟ್ಟಾಚಾರ್ಯ, ತಾಂತ್ರನಾಗೆನು.
ತ್ರಿಪುರಾದೇವಿಯು ಇದನ್ನು ಸುಮ್ಮನೆ ಸಹಿಸುವಳಿಂದು ಭಾವಿಸಬೇಕು.
ದೇವಬಪ್ರತ್ಯಕ್ಷಣರ ಅಪಮಾನ, ಹಿಂಡೂನಾರಿಯರ ಮಾನಭಂಗ ಇವುಗಳನ್ನು
ಎಂಡೂ ಸಹಿಸಶು. ಯಾವನು ಆಗಲಿರುವನೇಕೇ ಅವನು ದೂರ ಇರಲಿ.
ಅವನು ನಮ್ಮ ಪಾಲಿಗೆ ವ್ಯಾತನು. ಅವನ ಮೃತ ಆತ್ಮವು ಗೌಡ ಸಿಂಹಾ
ಸನದ ಮೇಲೆ ಕುಳಿತಿರುವದು. ನಾವು ಆ ಪ್ರೇತತ್ವದಿಂದ ಅವನಿಗೆ ಮುಕ್ತಿ
ಯನ್ನು ಕೊಡಬೇಕು. ನನ್ನ ಸ್ತುನೆಪಾನೆ ಮಾಡಿದವನು ಇಂಥ ಕುಲಾಂಗಾ.
ರನೇ? ಏಂ ಹಿಂಡುಗಳೇ ಸಿದ್ಧಾರ್ಥಾಗಿರಿ. ರಾಜಾ, ಸ್ವೇಷಿವನ್ನು ಕೂಡಿಸು

ಬ್ರಾಹ್ಮಣರೇ ವೇದಫೈಲೀವ ಮಾಡಿರಿ. ಆತೀವಾದ ಕೆಡಿರಿ. ಹಿಂದುಗೆಳಿಗೆ ಸಹ ವಿಲಂಬ ಬೇಡ. ತಡೆದರೆ ಅವಸಾನವು ಕಡಿಮೆಯಾಗುವದು. ಇನ್ನೊಮ್ಮೆ ಅವನು ಎಲ್ಲ ಮುಸಲ್ಲಾನೆರ ಜಿತ್ತುವನ್ನು ಆಕರ್ಷಿಸಿಕೊಂಡಿರ ಲಿಕ್ಕಿಲ್ಲ. ಅವನಿಗೆ ಶತ್ರುಗಳೂ ಇರಬಹುದು. ಇದೇ ವೇಳೆಯಲ್ಲಿ ಆಕುಲಕಲಂಕನೆ ನಾಶಮಾಡೋಣ! ಎಲ್ಲರೂ ಹಿಂದೂ ಧರ್ಮದ ಹೇಸರಿನಿಂದ, ಸಮಾಜದ ಹೇಸರಿನಿಂದ ಜಯಜಯಕಾರ ಮಾಡಿರಿ. ಹಿಂದೂ ಧರ್ಮವು ಸನಾತನವಾದದ್ದು. ಹಿಂದೂ ಜಾತಿಯು ಶಾಶ್ವತವಾದದ್ದು. ಹಿಂದೂ ಸಮಾಜವು ಸ್ವೇಚ್ಛಾಭಾರಕ್ಕೆ ಆಶ್ರಯ ಕೊಡುವದಿಲ್ಲಿಂಬದು ಎಲ್ಲರಿಗೂ ಗೊತ್ತಾಗಲಿ.

ನಂತರ ರಾಣಿಯು ಮುಸಲ್ಲಾನೆ ಜನರ ಕಡೆಗೆ ಮೋರಿ ತಿರುವಿ:— ನನ್ನ ಪ್ರಿಯ ಮುಸಲ್ಲಾನೆ ಪ್ರಜೀಗಳೇ, ಭೀತರಾಗಬೇಡಿರಿ ಇದು ಹಿಂದೂತ್ವ ರಕ್ಷಣೆಯ ಸಲುವಾಗಿ ಹಿಂದೂ ಕುಲಾಂಗಾರನ ಸಂಗೆಡ ಯಾದ್ದಷ್ಟು. ಈ ಕೆಲಸಕ್ಕೆ ನಿಮ್ಮ ಸಹಾಯದ ಉಪಯೋಗವಿಲ್ಲ. ನೀವು ನಿಷ್ಟಿಂತ ರಾಗಿ ಇರಬೇಕು. ಇದಕ್ಕಿಂತ ಹೇಚ್ಚಾಗಿ ನಿಮ್ಮ ಮೇಲೆ ಪ್ರೇಮ ಮಾಡಲ್ಪಡುವದು. ಇಂದು ನಾನು ಸಂತಾನ ವಚನತಳು. ಇಂದು ಪುತ್ರನ ಮೇಲಿನ ಆದರವನ್ನಲ್ಲ ಹಿಟ್ಟಿಗೇಡಿಸಿ ನಿಮ್ಮೆಲ್ಲರಲ್ಲಿ ಸಮನಾಗಿ ಹಂಚಿಕೊಡುವೇನು. ನೀವು ಸುಖದಿಂದ ಕಾಲಕಳೆಯಿರಿ. ಎನಾಯಿತ್ತ, ಮುಸಲ್ಲಾನರು ಭಾದುಡೀ ರಾಜ್ಯದ ಪರವಾಗಿ ಶಸ್ತ್ರವೆತ್ತುವದ್ದೇ ಹೇಗೆಂಬ ದನ್ನು ನೀನು ವಿಚಾರಿಸು.

ಎನಾಯಿತಖಾನನು:—“ಆವ್ವಾ” ಇಷ್ಟ ಅಂದು ಸುಮ್ಮಾನಾದನು.

ರಾಣಿಯು ಮುಗ್ಗೆಳು ನಗೆಯಿಂದ:—ಎನಾಯಿತ್ತ, ತಿಳಿಯಿತು.—ತಿಳಿಯಿತು. ಭಾದುಡಿಯ ಮುಸಲ್ಲಾನೆ ಪ್ರಜೀಗಳು ಕೃತಫ್ಳರಲ್ಲವೆಂಬುದು ನನಗೆ ಗೊತ್ತಿರುವದು. ಆದರೂ ಅವರಿಂದ ಹಿಟ್ಟಿಗೆಯನ್ನು ಇಚ್ಛಿಸುತ್ತೇನೆ. ಆಗೆ ಎಲ್ಲ ಮುಸಲ್ಲಾನರಿಗೆ ಏಕವಾರ್ಥದಿಂದ:—“ಹಿಂದುವೇ ಆಗಲಿ, ಮುಸಲ್ಲಾನನೇ ಆಗಲಿ ಭಾದುಡೀ ರಾಜ್ಯದ ಶತ್ರುವು ಎಲ್ಲ ಮುಸಲ್ಲಾನರ ಶತ್ರುವೆಂದು ತಿಳಿಯುತ್ತೇನೆ ನಾವು ನಮ್ಮ ಜನ್ಮಭಾರತಿಯಾದ ಭಾದುಡಿಯ ಸಲುವಾಗಿ ನಮ್ಮ ದೇಹದಲ್ಲಿ ರಕ್ತದಹನಿ ಇರುವ ವರೆಗೆ ಯಾದ್ದಾನ್ನಾಡುತ್ತೇನೆ.

ರಾಣಿ:— ಎನಾಯಿತವಾನೆ,

ಎನಾಯಿತ:— ಅಪ್ಪತೆಯಾಗಬೇಕು.

ರಾಣಿ:— ಸ್ವಲ್ಪ ಹಿಂದು ಸ್ವೇಸ್ಯವನ್ನು ನಗರ ರಕ್ಷಣೆಗೆ ಇಟ್ಟು ಉಳಿದ ಸ್ವೇಸ್ಯ ತಕ್ಷಣಂದು ಯಾದ್ಧಕ್ಕು ಹೊರಡುತ್ತೇನೆ. ದುರ್ಗರಕ್ಷಣದ ಭಾರವು ಸಿನ್ನ ಮೇಲಿ. ಮಾಡುವಿಯವ್ಯೇ?

ಎನಾಯಿತ್ತಾ:— ಅನ್ನಾತ್, ನಿಮ್ಮ ಆಶೀರ್ವಾದವಿದ್ದರೆ ಬೇಕಾದ್ದನ್ನು ಮಾಡುವೇನು.

ರಾಣಿ:— ಮುಸಲ್ಲಿನರು ಉಪಕಾರವನ್ನು ಹೇಗೆ ತೀರಿಸುವ ರೀಂಬದು ಈ ಯಾದ್ಧದಲ್ಲಿ ಗೊತ್ತಾಗುವದು. ಆಗೆಲಿ. ಎಲ್ಲರೂ ನಿಮ್ಮ ನಿಮ್ಮ ಕರ್ತವ್ಯಪಾಲನೆಯನ್ನು ಮಾಡಿರಿ. ಇನ್ನು ವಿಲಂಬ ಮಾಡಿ ಉಪಯೋಗವಿಲ್ಲ.

ವಲ್ಲರೂ ರಾಣಿಯ ಹೇಸರಿನಿಂದ ಜಯಜಯಕಾರವನ್ನು ಮಾಡಿದರು. ಸಭೆಯ ಕಾರ್ಯವು ಮುಗಿಯಿತು.

— — —

ನಾಳಿ ಪ್ರಾತಃಕಾಲಕ್ಕೆ ಯಾದ್ಧಯಾಶ್ರಯು ಇಂದಿನ ರಾತ್ರಿಯ ಅವಕಾಶವೇ ಅವಕಾಶವು ಭಾದುಡಿ ರಾಜ್ಯದ ಎಲ್ಲ ಉರುಗೊಗೊ ಯಾದ್ಧದ ಅಮಂತ್ರಣವು ಕುದುರೆ ಸ್ವಾರ್ಥಿರಿಂದ ರಾತ್ರಿಯೇ ಮುಟ್ಟುಸಲ್ಪಿ ಟ್ಟುತ್ತು. ಒಂದು ವರ್ಷದ ಮೇಲಿನ ಖಂ ವರ್ಷದ ಹಳಗಿನ ಪ್ರತಿಯೊಬ್ಬರು ಸಿದ್ಧ ರಾಗತಕ್ಕುದ್ದು. ರಾಣಿಯ ಅಪ್ಪತೆಯನ್ನು ವಿಶರುವದು ಯಾರಿಗೆ ತಕ್ಷಣವು?

ನೊಂದ ನೊಂದುವಷ್ಟುರಲ್ಲಿ ಪ್ರದೋಷ ಕಾಲದ ಮ್ಲಾನ ಭಾಯೆಯು ಗಾಡಾಂಧಕಾರದಲ್ಲಿ ವಿಲೀನವಾಯಿತು. ಸಂಧಾನಸೂಚಕ ತುತ್ತಾರಿಯು ಬಾರಿಸಲ್ಪಟ್ಟುತ್ತು. ಎಲ್ಲ ಕಡೆಗೂ ದೀಪಗಳು ಪ್ರಜ್ವಲಿತವಾದವು. ನವ ಶಿಶೋರಿಯ ಕೈತೆಯಲ್ಲಿಯೂ ದೀಪವು ಹತ್ತಿತ್ತು. ಇದೇನು? ಈ ವೇಳೆ ಯಲ್ಲಿ ಮಲಗಿಕೊಂಡವರು ಯಾರು? ನವಶಿಶೋರಿಯೇನು? ಅವಳ ಪರಿಚಯವೇ ಹತ್ತಿನಂತೆ ಇಲ್ಲ. ಮುಖವು ಕಪ್ಪಾಗಿದೆ. ಕಣ್ಣಗಳು ಹಳ್ಳಿಸಿದ್ದವೇ. ಬಾ, ಯಾದುನಾರಾಯಣ, ಶಿಶೋರಿಯು ಇವಕ್ಕೇ ಪನು ನೊಂದ ಬಾ! ಇವಳು ಶಿಶೋರಿಯಲ್ಲ, ಶಿಶೋರಿಯ ಭಾಯೆಯು!

ಯದುನಾರಾಯಣ, ಇದೇ ಕಿಶೋರಿಯನ್ನು ವೇದಮಂತ್ರಗಳ ಗಲಭೀಯಲ್ಲಿ ವಿನಾಶ ಮಂಟಪದೊಳಗೆ ನವವಧುವಿನ ವೇಷದಲ್ಲಿ ನೋಡಿದ್ದೆಯಲ್ಲವೇ? ಆ ನೋಟವು ಹಂದು ಅರಕ್ಕಣವಾದರೂ ನಿನ್ನ ಮನಸ್ಸನ್ನು ಆಕರ್ಷಣ ಮಾಡಿಕೊಂಡಿತ್ತಲ್ಲವೇ? ಆಗ ಅವಳು ಹಂಭತ್ತು ವರ್ಷದ ಬಾಲಿಕೆಯು. ಆ ಬಾಲಿಕಾ ಅವಸ್ಥೆಯಿಂದ ಈ ವರೆಗೆ ಅವಳ ಸೌಂದರ್ಯದ ಉಪಭೋಗೆ ಮಾಡುತ್ತ ಬಂದಿರುವಿಯಲ್ಲವೇ? ಆದೇ ಈಗ ಬಂದು ನೋಡು! ನಿಷ್ಠುರ ಪುರುಷ! ಈನಿಕರ ಹುಟ್ಟಿದೇನು? ನೀನು ಅವಳ ಬಾಹ್ಯಸೌಂದರ್ಯ ಪಾನ ಮಾಡಿದಂತೆ ಹೃದಯಷ್ಠಿ ಪ್ರೇಮ ಮಧುವನ್ನು ಕೈಡ ಸ್ವಾದ ಮಾಡಿ ರುವಿಯಲ್ಲವೇ?

ಎಲ್ಲಿ ನಿಷ್ಠುರ ಲಾವಣ್ಯವೇ! ನೀನು ಈ ವರೆಗೆ ಅವಳ ಅಂಗಾಂಗ ಗಳಲ್ಲಿ ಕ್ರೋಡಿ ಪ್ರೇಮಾದರಗಳನ್ನು ಹೊಂದಿ, ಚಪ್ಪಕಾಲದಲ್ಲಿ ಓರ್ಗಾಗುವೆಯಾ? ನೀನೂ ಕೃತಫ್ಳನ್ನು.

ಈ ನಿವಯದಲ್ಲಿ ದೋಷಿಯಾರು? ಸುಂದರ ಹೃದಯವು ಸ್ತುತಾನ ದಂತಾಯಿತು. ದೊಡ್ಡ ರಾಜ್ಯವು ಹಾಳಾಗಿ ಹೋಯಿತು. ಇದರ ಹೊಣೆಯಾರು? ,ಸಹೃದಯ ಪಾರಕ-ಪಾರಕಿಯರೇ ನೀವು ಹೇಳಬಲ್ಲಿರಾ? ನವ ಕಿಶೋರಿಯ ಅವಸ್ಥೆಯನ್ನು ನೋಡಿದರೆ ಎಲ್ಲರ ಹೃದಯಗಳೂ ಕರಿ ನೀರಾಗುವವು. ಅವಳ ದುರ್ದರ್ಶಿಯು ಹೀಗೂದ್ದರ ದೋಷವು ಯಾರ ಕಡೆಗೆ? ಕೆಲವರು ದೋಷವು ಯದುನಾರಾಯಣನುದು. ಸಮಾಜದ ನಿಯಮಗಳನ್ನು ವಿಹಾರಿಸ್ತು ಅಯೋಗ್ಯವೆಂದು ಹೇಳಬಹುದು; ಆದರೆ ಸಮಾಜವು ಮಾನವಕೃತೀಯಮಾಬದ ವಲವೇ? ಮನುಷ್ಯನ ಕೃತಿಗಳಲ್ಲಿ ಶಾಶ್ವತವಾದವುಗಿಳು ಯಾವವು? ಮತ್ತು ಅವು ಸರ್ವ ವಾದಸಮ್ಮತವಾಗಬಲ್ಲವೇ? ಸರ್ವಾಂಗ ಸುಂದರವಾಗಬಲ್ಲವೇ? ಆಗಿದ್ದರೂ ಈ ವರೆಗೆ ಅವುಗಳ ಪಾಲನೆ ಮಾಡುತ್ತ ಬಂದಿದ್ದು ಈಗೆ ಏರುವದು ಹಿತಕರವಲ್ಲ. ಇದಲ್ಲದೆ ಸಮಾಜದ ರೀತಿ-ವಿಚಾರಗಳು ಯಾವಾಗೆಲೂ ಹಂಡೇ ಸರನೆ ಇರಲಾರವು. ದೇತ ಕಾಲಭೇದದಿಂದ ಅವುಗಳಲ್ಲಿ ಹಜ್ಞಾ ಕಡಿಮೆ ಮಾಡಲಿಕ್ಕೇ ಬೇಕು. ಇಲ್ಲದಿದ್ದರೆ ಅನೇಕ ಪ್ರಾಣಿಗಳ ದುರ್ದರ್ಶಿಯಾಗುವದು. ಅಂದಬಳಿಕ ಈ ತಪ್ಪಿರಕ್ಕಣವೇ ತೀಲವ್ಯಾಂಥ ಸಮಾಜದ್ದು. ಸಮಾಜಸುಧಾರಣೆಯಾಗಿದ್ದರೆ ಈ ಪ್ರಕಾರ ಹಂಡೆಂದರಂತೆ ಎಷ್ಟೇ ಸಂಸಾರಗಳು ನಾಶವಾಗಿ ಹೋಗು

వపు; మగ్తు పరథమోయిర ఖపటిశదండ హిందుధమావు క్షీణవాగహక్తువదు. ఈ జచేయు నమగేళీ? నాను పూనాద కమాఫలవెందు సుమ్మనే కొదుపువా. (మాత్రాశిల్పి దిశ)

శిక్షారియు హాసిగేయండ ఎద్దు కిడియు హత్తుర బందు నింతశు. ఆవళ మనస్సిగే సమాధానవిల్ల. ఆవళు శెలవు హోత్తు ఆకాకద కడేగే నోఇ నంతర తన్నల్లి తానే ఈ ప్రకార మాతాడ హత్తిదళు:— ప్రయతను! నిన్నన్న తిరస్కరిసువ సామఘ్యావు నన్న దల్ల. నిన్న మేలే నన్న ఆభిమానవు హేగే సెడెయబేళు? నిన్న యోగ్యతియు మహత్తరవాదద్దు. నీను ఆనుషరిసిద మాగ్రావు ననెగే ఆతస్కవాదద్దేంబదు తిలిదరూ, ఈ దారుణ వ్యథేయన్న తడే యువదు ఆగలైషల్లదు. హిందునారియర పతియు హిందే జన్మశ్శ సంబంధిసిదవనల్ల జన్మజన్మాంతర సంబంధవు ఆదశ్శ ఇరుత్త దెంబదన్న బల్లిను. నీవు హోరగే హోదంతే కండరై నన్న కృదయ మధ్యదల్లి నిమ్మ మాత్రాయు యానాగేలూ విరాజ మానవాగిరుత్తదే. నీవు ముసల్మాన ధమాస్మీకార మాడిదిరి. ఆశమానశన్న వివాద మాడికొండిరి, ఎంబదన్న శేఇ వేదలు ననెగే ఆభిమానవు యట్టత్తు; ఆదరే ఆ ఆభిమానవు నిష్టలపు! ఇన్న ఆ ఆభిమానవ తాళువదిల్ల. నాను నిమ్మ సుఖు ఆడ్డ బరలు కారణవేను? నిమ్మ సుఖవే నన్న సుఖవు; ఆదరే నాథ, నీవు ననెగే కడెయు భేట్టయన్నేళే కొడలిల్ల? హోగువాగ ఒమ్మె గల్ల వన్న హిడిదు:— శిక్షారి, నాను నన్న కశ్యవ్యాద (ఖడ్డేకద)సలు వాగి హోగుత్తేనే నీను ఆధీరళాగబేడ!! ఎందు ఏక హేళలిల్ల! నాను వంచితాగిరువేనెందు నిమ్మ మేలే ఆవిత్త్వసవన్న తాలిల్. నీవు కృదయ హినరెందు భావిసిల్ల. నీవు రథవళ్ళ మరుళాగి, సామాజ్యశ్శ మరుళాగి ఈ ప్రకార మాడిల్లవెంబదు ననెగే గౌత్త రువదు; ఆదరే మాడలేను? ఆతాంతి, అష్టరతిగళు నన్నన్న యట్టయస్వాగి మాడివే; ఒమ్మె గోపనెవాగి దక్షనవన్న కొడ బారదే? నిమ్మ శిక్షారియు దుభాలళాగిరువళు. కారణ నీవు

ಇದ್ದ ವೇಷದಿಂದಲೇ ಬಂದು ಮನಸ್ಸಿಗೆ ಸಮಾಧಾನವನ್ನು ಕೊಡಿರಿ. ಕಿತ್ತೋರಿಯ ಕಂಠವು ಬಿಗಿಯಿತು. ಅವಳು ಗಟ್ಟಿಯಾಗಿ ರೋದನ ಮಾಡಹತ್ತಿದಳು. ಅದೇ ವೇಳೆಯಲ್ಲಿ ತ್ರಿಪುರಾದೇವಿಯು:—ಕಿತ್ತೋರಿ, ಮಗ್ಗಳಿ! ಕಿತ್ತೋರಿ, ಎಂದು ಹಳಗೆ ಬಂದಳು. ಅವಳು ಕಿತ್ತೋರಿಯನ್ನು ನೊರ್ಮಿದ ಕೂಡಲೆ ಕ್ರಿಧ-ಸಂತಪ್ತಾಗಿ:—ಏನು, ಆಳುವಿಯಾ? ಬಹಳ ಜಲೀಡು. ಸುಲಕ್ಷಣವು ಮಂಡರುಷಂಜೆಯ ಮುಂದೆ, ದೇವತಚ್ಛಾವೆಳಿಯಲ್ಲಿ, ಗುಡಿಗಳಲ್ಲಿ ಮಂಗಳಾರತಿ ಮಾಡುವ ಸಮಯದಲ್ಲಿ, ನಿನ್ನ ಅಳುವು. ಭಾದುಡೀ ರಾಜ್ಯಕ್ಕೆ ಕಲ್ಪಣ ವಾಡುವದು ಅಳು. ಇಮ್ಮು ತ್ರಿಕ್ರಿಯಾರ ಸಲುವಾಗಿ? ಜಾತಿ-ಮರ್ಯಾದೆಯನ್ನು ತೂರೆದು, ಬ್ರಾಹ್ಮಣ ವಂಶಕ್ಕೆ ಕಲಂಕಸ್ವರೂಪನಾಗಿ, ಯವನ ಕನ್ನಿಕಯ ಪ್ರೇಮಪಾತಾಬಧಿ ನಾದ ನಿನ್ನ ಪತಿಯ ಸಲುವಾಗಿ ತೋರ್ಕೆ ನೀನ್ನ ಪತಿಯು ಹೊರೆದ ದಿವಸನೇ ನಿನೆಗೇಕೆ ಮರಣ ಬರಬಾರದು? ನಿನೆಗೆ ಧಿಕ್ಕಾರವು! ಇನ್ನೊ ನಿನ್ನ ಮೈ ಮೇಲೆ ಅಲಂಕಾರಗಳೇ? ಇನ್ನೊ ವಿಲಾಸಭೋಗಾಪೇತ್ತೇಯೇ? ಎಂದು ಸಿಟ್ಟಿಸಿದ ಅಳು ಮೈಮೇಲಿನ ಅಲಂಕಾರಗಳನ್ನು ಗೆತ್ತಿಗೆದು ಬೀಸಿ ಹಿಗೆಯ ಹತ್ತಿದಳು.

ಈ ಗದ್ದಲವನ್ನು ಕೇಳಿ ಅವನೀನಾಥನು ಆಲ್ಲಿಗೆ ಬಂದನು. ಇದನ್ನೆಲ್ಲ ನೊರ್ಮಿ ಅವನು ರಾಣಿಯ ಪಾಯಗಳನ್ನು ಗಟ್ಟಿಯಾಗಿ ಹಿಡಿದು ಕೊಂಡು:—ರಾಣಿ, ಶ್ರಮೇವಾಡು ದಯಿಸಿಕೊಂಡು. ಏಪತ್ತಿಕ್ರಿನಾದ ನನ್ನ ಪರಮಾತ್ಮ ಪುತ್ರಿಯ ದುರವಸ್ಥಿಯನ್ನು ನೋಡಲಾರೆನು. ನನ್ನ ಕಡೆಯ ಪಾರ್ಥಫನೆಯನ್ನು ಕೇಳು. ನಾನು ಸನ್ನ ಮಗಳನ್ನು ಸಾತ್ತೋ ದಕ್ಕೆ ಕರೆದುಕೊಂಡು ಹೊಗಿ ಯಾದುನಾರಾಯಣನ ಬಂಗಾರದ ಮಳತೀಯ ಹತ್ತರ ಕುಳಿರಿಸುತ್ತೇನೆ. ಮಗಳ ಈ ಭಯಂಕರವಾದ ಮೈಧವಾವಸ್ಥೆಯನ್ನು ನೊರೆಲಾರೆನು.

ಕ್ರಿಧವು ಇಮ್ಮುಡಿಯಾಗಿ ರಾಣಿಯಾಗಿ:—ರಾಜಾ, ನೀನು ಬ್ರಾಹ್ಮಣ ಕುಲತೀಲಕಸ್ತಿಲವೆ? ನಿನ್ನ ಸಮಾಜ ನೀತಿಯು ಇದೇ ಏನು? ನಿನ್ನ ಅಳಿಯನು ವ್ಯಾಖಿಚಾರಿಯಾಗಿರಲು, ನೀನು ನಿನ್ನ ಪುಗಳ ಮಂಬಿವನ್ನು ನೊರ್ಮಿ ಅಂಥ ಕುಲಾಂಗಾರನ ಬಂಗಾರದ ಪ್ರತಿನೇತಿಯನ್ನು ಮಾಡಿಸುವೆಯಾ? ಧಿಕಾರವು!! ಎಷ್ಟು ಅನಾಚಾರವು? ತ್ರಿಪುರಾದೇವಿಯು ಇದಕ್ಕೆ

ಅಶ್ರಯ ಕೊಡಳು. ಕಿಶೋರಿಯ ಮೇಲೆ ನಿನ್ನ ಆಧಿಕಾರವಿಲ್ಲ. ನನ್ನ ಸೌಸಿಯನ್ನು ನಾನು ಬೇಕಾದಂತೆ ನಡೆಸಿಕೊಳ್ಳುತ್ತೇನೆ. ನನ್ನ ಮನೆ ತನದ ಗೌರವದ ಶಲುವಾಗಿ ಅವಳನ್ನು ಬೇಕಾದಂತೆ ಇಡುತ್ತೇನೆ. ನಿನಗೆ ನೋಡುವದು ಆಗದಿದ್ದರೆ ಅಂತಹವರಕ್ಕೆ ಬರಬೇಡ. ನನ್ನ ಮಗನು ಮೃತನು; ಕಾರಣ ನಾನು ನನ್ನ ಕೈಯಿಂದ ಕಿಶೋರಿಗೆ ವೈಧವಾಗಿ ವಸ್ಥಿತ ಉಂಡುಪುಗಳನ್ನು ತೆಗಡಿಸುವೆನು

ಅವ್ಯಾರಲ್ಲಿ ಕಾಲಿಕಿಶೋರ ಭಟ್ಟಾಚಾರ್ಯರು ಆಲ್ಲಿಗೆ ಬಂದರು. ಅವರು ಶಾಂತಸ್ವರದಿಂದ:—ರಾಣೀ, ಶಾಂತಾಗು, ಎಂದರು.

ರಾಣಿಯು ಎಲ್ಲ ಅಲಂಕಾರಗಳನ್ನು ಬಿಟ್ಟಿದ್ದಳು. ಮಾಂಗಲ್ಯ ಸುತ್ತುಪೊಂದು ಇತ್ತು ಆಗ ಅವಳು:—ಬಾಹ್ಯಾಜಿ, ಎಂದಳು.

ಕಾಲಿಕಿಶೋರ:—ಕಿಶೋರಿಗೆ ಈಗಳೇ ವೈಧವಾಗಿವಸ್ಥಿತ ಉಂಡುಪುಗಳನ್ನು ತೆಗಡಿಸಿದರೆ ನಿನ್ನ ಮನೋಭಿಷ್ಯವು ಪೂಣಿವಾಗುವದೇ? ಮೃತನ ಸಂಸಾರವು ಪೂಣಿವಾದನಂತರ ಸತಿಗೆ ವೈಧವ್ಯವೆಂದು ಶಾಸ್ತ್ರವು ಹೇಳುತ್ತದೆ; ಎಂದು ಕಿಶೋರಿಯ ತಲೆಯ ಮೇಲೆ ಕೈಯಿಟ್ಟು:—ಮಗ್ಗಳ ಲಕ್ಷ್ಮೀದೇವಿ, ನೀನು ಆಳಬೇಡ! ಜಾನಕೀವಾತಿಯು ಎಷ್ಟು ಕಷ್ಟ ಸೋಧಿರುವಳು? ಎಂದನು

ರಾಣಿಯು ಸ್ವಲ್ಪ ಶಾಂತಾದಳು. ಅವ್ಯಾರಲ್ಲಿ ಅನ್ನಿವನು ಆಡುತ್ತು-ಕುಣಿಯುತ್ತ ಆಲ್ಲಿಗೆ ಬಂದನು. ಆಗ ಭಟ್ಟಾಚಾರ್ಯ ಮಹಾಕಯನು:—ರಾಣೀ, ಇತ್ತು ನೋಡು. ಈ ವಯಸ್ಸಿನಲ್ಲಿ ನಿನ್ನ ಯದು ಹೀಗೆಯೇ ಕಾಣಿಸುತ್ತಿದ್ದನು ಇಕ್ಕೇ ನೋಡು, ಸರಳವಾದ ನಾಸಿಕ, ಆ ಶಣವಿಶ್ವಾಂತ ಜ್ಯೋಗಳು, ಆಗಲವಾದ ಹನೆಯು, ಅಂಗಕಾಂತಿಯು ಎಲ್ಲವನ್ನೂ ನೋಡಿದರೆ ಯದುನಾರಾಯಣನನ್ನು ಮರೆಯುವಿ.

ರಾಣಿಯ ಏರಡೂ ಕಣ್ಣಗಳಲ್ಲಿ ನೀರುಗಳು. ಅವಳು ಗಟ್ಟಿಯಾಗಿ ಅತ್ಯುಬಿಟ್ಟಳು; ಮತ್ತು ಅನೂಪನನ್ನು ಎತ್ತಿಕೊಂಡು:ತಮ್ಮಾಗ್ಗೆ ಮಗ್ಗಳ, ನನ್ನ ಸರ್ವಸ್ವತ್ವಾ ನೀನೇ. ನನ್ನ ವಂಶತ್ವಿಲಕನು ನೀನೇ, ಎಂದು ಜುಂಬನೆಗಳ ಮಳಿಸುರಿಸಿದಳು ಅವ್ಯಾರಲ್ಲಿ ದೇವಿಯ ಗುಡಿಯ ಆರತಿಯ ವೇಳೆಯಾಗಿ ವಾದ್ಯಗಳ ಸಮ್ಮಾನ ಕೇಳಬರಲು, ಆಲ್ಲಿಂದೆದ್ದು ಎಲ್ಲರೂ ಹೊರಟಿ ಹೋಡಿರು,

ಇನೇ ಭಾಗ.

— — —

“

ಕಾಂಶಿಮು ನನ್ನ ಗುತ್ತು ಹತ್ತುವದೇನು?”

೮

“ಬೇಗವು ಸಾಹೇಬ, ಹತ್ತುದೇನು ಮಾಡಿತು”

“ಅದಾರಿಗೆ ಗೈತ್ತು ಕಾಸಿಮು, ವಾತಾವರಣವೇ ಬಡಲಾಗಿರುವದು! ಮಾಡುವದೇನು? ದ್ಯುವವೇ ಪ್ರತಿಕೂಲವಾದರೆ, ಒಡಿದ ಬಂಗಾರವು ಸಹ ಮಣ್ಣಾಗುವದು. ಅಂತೇ, ನಿನ್ನಂಥ ಅಪ್ರತಿಮವಿರರನ್ನು ನಂಬಿದರೂ ಅಪಯುತ್ಪಾಯಿತು; ಅಂದಬಳಿಕ ಜಗತ್ತಿನಲ್ಲಿ ಯಾರ ಮೇಲೆ ನಂಬಿಗೆಯ ನ್ನಿಧಬೇಕು? ಕಾಸಿಮು! ಹಂದು ಕಾಲದಲ್ಲಿ ನಿನ್ನ ಮೇಲೆ ಪೂರ್ಣ ನಂಬಿಗೆ ಯನ್ನಿಟ್ಟುದ್ದೇನು. ಸ್ತುರಣದಲ್ಲಿರುವದೇ?”

“ನೇನೆಲಿರದೇನು ಮಾಡಿತು? ಶಹಜಾದಾ-ಶಹಜಾದರ ನಡುವಿನ ಬಡಿದಾಟದ ಸಮಯವು. ವಿಲಾಸಭೋಗಿಯಾದ ನೆಸೆರಿತ್ ಶಹನಿಗೆ ಯಾದ್ದು ಮಾಡುವ ಮನಸ್ಸಿದ್ದಿಲ್ಲ. ಸ್ವಜಾತಿಯ ಅಭಿಮಾನಿಯಾದರೂ ಸಾಮಾನ್ಯ ಜ್ಯುದ ಪ್ರತಿಷ್ಠಾಪನೆಯ ಸಾಮಾನ್ಯವು ಅವನಲ್ಲಿ ಇದ್ದಿಲ್ಲ. ಬೇಗವು ಸಾಹೇಬ, ಕ್ಷಮಿಸರಿ. ಮೃತಬಾದಶಹನ ನಿಂದೆ ಮಾಡುವನೆಂದು ಭಾವಿಸಬೇಕಿರಿ ಆಗ ನಾನು ನಿಮ್ಮ ಉತ್ಸಾಹ ಬಲದಿಂದಲೇ ಅಜ್ಞನಶಹನ ಸಂಗ್ರಹ ಕಸ್ತುವೆತ್ತಿದ್ದೇನು; ಆದರೆ ಹತಭಾಗ್ಯ ಕಾಸಿಮನು ತನ್ನ ಪ್ರತಿಜ್ಞೆಯನ್ನು ನರವೇರಿಸಲು ಅಸಮರ್ಥನಾದನೆನು”

“ಕಾಸಿಮು, ತಾವಮಾಡಿಕೊಳ್ಳಬೇಡ; ಅದರಲ್ಲಿ ನಿನ್ನ ಅಪರಾಧವಿಲ್ಲ; ಮತ್ತು ಪ್ರಯತ್ನದ ಕೊರತೆಯಾಗಿಲ್ಲ ಎಲ್ಲ ಸಂಗತಿಯೂ ನನಗೆ ತಿಳಿದಿರುವದು. ದುಡ್ಯುವವು ನನ್ನದು; ಮತ್ತು ಮುಸಲ್ಮಾನ ಸಮಾಜದ್ದು! ನಿನ್ನ ಪ್ರಯತ್ನವು ನಿಷ್ಟಲಾಭಾಯಿತೆಂಬ ಲಜ್ಜೆಯಿಂದ ನೀನು ಈ ವರೆಗೂ ನನಗೆ ಮುಖ ತೋರಿಸಿಲ್ಲ. ನಿನ್ನ ಈ ಸುಧಾಗಾಡು ಮುಖವನ್ನು ತೋರಿಸಲು ನಾನೂ ಪ್ರಯತ್ನ ಮಾಡಲಿಲ್ಲ. ಕಾಸಿಮು, ನಿನ್ನ ಮೇಲೆ ನಿನ್ನ ಪ್ರೇಮ-ಅಂತಃಕರಣಗಳು ಎಷ್ಟುರುವವೆಂಬದು ನಿನಗೆ ಗೈತ್ತಿರುವದೇ?”

ಕಾಸಿಮು: “ಮಾತೇ!” ಎಂದನೆ.

ಬೇಗಮು:— ಕಾಸಿಮು, ನಾನು ಸಾಮಾರ್ಚಿಕ್ಯಾಯಾಗುವ ಆಶೀಯಂದ
ಲೇ ನಿನಗೆ ಯುದ್ಧವಾಡಲು ಪ್ರೋತ್ಸಾಹನ ಕೊಟ್ಟಿಲ್ಲ. ಆ ವಾತಿವಾ
ಬೇಗಮುಳು ಅಪ್ಪು ಸ್ವಾರ್ಥವರಾಯಣಳಿಂದು ತಿಳಿಯಬೇಡ. ಜಾತಿಯ
ಗೌರವವೇ ನನ್ನ ಹೇತುವು; ಆದರೆ ದೇವರೇ ಪ್ರತಿಕೂಲವಾದನು.
ಹಿಂದೂ ಜನರ ಜಯಭೇರಿಯು ಬಾರಿಸಿತು. ನನ್ನ ಪತಿಯು ಮರಣ
ಹೊಂದಿದನು. ನಿನ್ನ ಮಾರ್ಖಿಂತನಾಗಿ ಗೌಡಕ್ಕೆ ತಿರುಗಿ ಬಂದೆ;
ಆದರೂ ನಾನು ಹತಾಶಳಾಗಿಲ್ಲ. ಮರಣದ ಕಡೆಯ ಶ್ವಾಸದ ವರಿಗೆ
ಮೃತ್ಯುವಿನ ಕೂಡ ಯುದ್ಧ ಮಾಡಬೇಕ್ಕಿಲ್ಲವೇ? ಆ ಪ್ರಕಾರ ನಿನ್ನ
ಜೀವಂತನಿರುವ ಎಂಬದೇಂದೇ ಆಶೀರುಂ; ಮತ್ತು ಹಚ್ಚಿನ ಸುದ್ಯೈವ
ವೆಂದರೆ ಅಶಮಾನಷ ಕೋಣೆಯಲ್ಲಿ ಅವಳು ಸ್ವತಃ ಕಾಸಿಮುನ ಉಪಚಾರ
ಮಾಡುತ್ತದ್ದುಳು. ಅಶಮಾನ್, ಅಹಹಾ! ಸುಂದರ ಅಶಮಾನಷ ಮೇಲೆ
ಯೂ ನನ್ನ ಪ್ರೀತಿ ಬಹಳ. ಅಜೀಮನ ಮೇಲೆಯೂ ನನ್ನ ಮಮತೆ
ಬಹಳ; ಆದರೆ ಅವನು ಹಿಂದೂಪಕ್ಷಪಾತಿಯು. ಅವನ ಶಿಕ್ಷಣದಲ್ಲಿದ್ದ
ಅಶಮಾನಷೂ ಹಿಂದೂಪಕ್ಷಪಾತಿಯು. ಆಗೆಲಿ ಕಾಶೀಮು! ಅದರಲ್ಲಿಯೂ
ನಿನ್ನ ಮೇಲೆ ಅಶಮಾನಷು ಅನುರಕ್ತಿಂಧಾದನ್ನು ನೋಡಿ ಹಂದು ಬಗೆ
ಯಿಂದ ಸಮಾಧಾನ ಮಾಡಿಕೊಂಡೆನು; ಮತ್ತು ನಿನ್ನ ಅವಳ ಸೌಂದ
ರ್ಯಾಕ್ಕೆ ಮೋಹಿತನಾದದ್ದು ಕಂಡುಬಂತು. ಅಶಮಾನಷ ರೂಪಭಾಂಡಾ
ರವು ಅಕ್ಷಯ್ಯವಾದದ್ದು. ಇರಲಿ. ಮತ್ತು ನಮಗೆ ಅನುಕೂಲವಾದ
ಗಾಳಿಯು ಬಿಸಹತ್ತಿತು. ರಾಜಾ ಗಣೇಶನಾರಾಯಣನು ಸಾಮಾರ್ಚಿನ
ಪ್ರತಿನಿಧಿ ಎಂದು ಒಮ್ಮೆ ಕಾರಭಾರ ನಡಿಸ ಹತ್ತಿದನು; ಮತ್ತು ಅಶಮಾ
ನಷ ವಿವಾಹವನ್ನು ನಿನ್ನ ಸಂಗೆಡ ವರ್ಷಾಧವದನ್ನು ನಿರ್ಧರಿಸಿದನು. ಇದ
ರಿಂದ ನನ್ನ ಆಶೀಯು ದ್ವಿಗುಣಿತವಾಯಿತು; ಆದರೆ ಅಷ್ಟರಲ್ಲಿ ದಿಲ್ಲಿಯ ಬಾದ
ಶಹನೆ ಸೈನ್ಯವು ಬಂದು ನಿನ್ನ ಯುದ್ಧಕ್ಕೆ ಹೋದಿ. ಇತ್ತು ಗಣೇಶನಾರಾ
ಯಣನು ಮರಣ ಹೊಂದಿದನು. ನಿನ್ನ ವಿಜಯವನ್ನು ಹೊಂದಿ ತಿರುಗಿ
ಬರುವದರೀಷಗೆ ಎಲ್ಲ ಪರಿಸ್ಥಿತಿಯೂ ವಿವರಿತವು ಪುನಃ ಹಿಂದೂ-ಮುಸ
ಲ್ಯಾನರ ನೆಡುವೆ ಅಪ್ರೀತಿಯು ಯದುನಾರಾಯಣನ ಪ್ರತಿನಿಧಿತ್ವಕ್ಕೆ
ಮುಸಲ್ಯಾನರು ವಿರೋಧಿಗಳು. ನಿನ್ನ ಪ್ರಿಯ ಅಶಮಾನಷು ಯದು
ನಾರಾಯಣನ ಮೇಲೆ ಅನುರಕ್ತಿಂಧಾ ಇಷ್ಟೇ ಅಲ್ಲ, ಅವರವರ ನಡುವೆ

ಮುತ್ತಿನಹಾರ-ಉಂಗುರಗೆ ಆದಾನ-ಪ್ರದಾನವು. ಇದು ಮುಸಲ್ಲ್ಯಾನೆ ಸಮಾಜಕ್ಕೆ ಕಲಂಕ ಸ್ವರೂಪವು! ಕಾಶಿಮ, ನೀನು ಅವಕ ಮೇಲೆ ಅನಂತ ಉಪಕಾರವನ್ನು ವಾಡಿದ್ದೆಯಲ್ಲವೇ? ಆ ಉಪಕಾರವನ್ನುವರು ಜನಾಗಿ ತೀರಿಸಿದಳು.

ಕಾಸಿಮ:—ತಾಯಿ, ಇದು ವ್ಯಕ್ತಿಸಂಬಂಧ ವಿಷಯವಾಯಿತು ಧರ್ಮ ಮತ್ತು ಸಮಾಜಗಳಿಗೇನು ಸಂಬಂಧವು? ಇದರಲ್ಲಿ ಸಮಾಜ ಜಲಾಲುದ್ದೀನೆ ಮತ್ತು ಅಶಮಾನತಾರಾ ಇವರಿಬ್ಬರಲ್ಲಿ ಯಾರ ಕಡೆಗೂ ದೋಷವಿಲ್ಲ. ಯದುನಾರಾಯಣನು ಮುಸಲ್ಲ್ಯಾನ ಧರ್ಮದ ಪ್ರಕಾರ ಅಶಮಾನಳ ಸ್ವೀಕಾರ ಮಾಡಿರುವನು.

ಚೇಗೆಮ:—ಇದು ವ್ಯಕ್ತಿಗತವಾದರೂ ಇದರ್ಥ ಪರಿಣಾಮವು ಸಮಾಜ ಮತ್ತು ಧರ್ಮದ ಮೇಲೆ ಆಗೇ ಆಗುವದು ಸಾಮಾನ್ಯವಾದ ಹಿಂದು ಸಂಸಾರದ ವಿಷಯವಾಗಿದ್ದರೆ ಚಿಂತೆಯಿದ್ದಿಲ್ಲ. ಇದು ಸಾಮಾಜಿಕ ದೊಳಗಿನ ಅತಿ ಶ್ರೇಷ್ಠವಾದ ಹಿಂದು ಮನೆತನದ ವಿಷಯವು; ಮತ್ತು ಆ ಸಂಸಾರದ ವಚನಸ್ವಾ ಗೌಡದೇಶದ ಎಲ್ಲ ಮುಸಲ್ಲ್ಯಾನ ಜನಾಂಗದ ಮೇಲೆ ಆಭಾಧಿತವಾಗಿ ನಡೆಯುತ್ತದೆ. ಇದಲ್ಲದೆ ಇದು ಹೃದಯಗಳ ವ್ಯಾಪಾರವು, ಹಿಂದು ಮನೆ ಮುರಿದು ಮತ್ತೊಂದು ಮನೆ ಕಟ್ಟುವದು ಸುಲಭವು. ಆದರೆ ಹಿಂದು ಹೃದಯವನ್ನು ನಾಶಮಾಡಿ ಅನ್ಯ ಹೃದಯವನ್ನು ನಿರ್ಮಾಣ ಮಾಡುವದು ಅಷ್ಟು ಸುಲಭವಲ್ಲ. ಕಾಶಿಮ, ನೀನು ಹಿಂದುಮುಂದಿನ ವಿಚಾರ ಮಾಡಿ, ಭಾವನೆಯ ಭರದಲ್ಲಿ ನಿನ್ನ ಮುಂದೆ ಶ್ರುಚಟ್ಟಕೂಂಡು ನಿಂತ ಸಾಮಾಜಿಕ ಲಫ್ತಿಯನ್ನು ಅನಾದರ ಮಾಡಿ ಅನ್ಯರ ಪಾಲು ಮಾಡಿದೆ. ಇದೇನು ಸಣ್ಣ ಆವರಾಧವೇ? ಅಪ್ರಬುಧ್ಯಾದ ಅಶಮಾನಳು ಕವಟಯಾದ ಯದುನಾರಾಯಣನ ಬಾಹ್ಯಸ್ವರೂಪಕ್ಕೆ ಮೋಸ ಹೋಗಿರುವಳು. ಅವನು ವ್ಯಖಿಚಾರ ಲಾಲಸೆಯಿಂದ ಮುಸಲ್ಲ್ಯಾನ ಧರ್ಮ ಸ್ವೀಕರಿಸಿರುವನು. ಅನುಕೂಲ ನೇತೀಯ ಬಂದಾಗ ಅವನು ತನ್ನ ಶೃತಿಮ ಆವರಣವನ್ನು ಬಿಸುಟ್ಟ, ತನ್ನ ನಿಜ ರೂಪವನ್ನು ಧಾರಣ ಮಾಡುವನು. ಕಾಸಿಮ, ನೀನು ಬರೀ ಶೂರನಿರುವಿ; ಆದರೆ ರಾಜನಿತಿಜ್ಞನಲ್ಲ. ಸಿಟ್ಟಾಗ ಬೇಡ. ನಾನು ನಿನ್ನನ್ನು ಪುತ್ರನಂತೆ ಭಾವಿ ಸಿರುವೇನು. ತೇಜೋವಿಹಿನವಾಗೆಲು ಬಂದ ಮುಸಲ್ಲ್ಯಾನ ಗೌರವವು

ಸಿನ್ನಿಂದ ಉದ್ದಾರವಾಗಬೇಕು. ನನ್ನ ರಣಕೂರ ಕಾಶಿಮಾ ಇನ್ನಾಗು ದರೂ ಎಚ್ಚರಾಗು ಸುತ್ತಲಿನ ಪರಿಸ್ಥಿತಿಯ ನಿರಿಕ್ಷೆ ಮಾಡು ಅಪಾತ್ರ ರಲ್ಲಿ ನಿಶ್ಚಯವಿಡಬೇಡ.

ಕಾಸಿಮು:—ಸಾಮಾಜಿಕನ ವಿಷಯದಲ್ಲಿ ಮತ್ತೆ ಹಿಂದು ಹೊಸ ಯುದ್ಧವು ಆರಂಭವಾಗುವಂತೆ ತೋರುತ್ತದೆ. ಆ ವಿಷಯದಲ್ಲಿ ನಾನು ಈಗಲೇ ಜಾಗ್ರತ್ತನಾಗುವೆನು ಖಿದ್ದತ್ತ ಮಾಡಿಕೊಳ್ಳುವೆನು.

ಬೇಗಮು:—ನಿನ್ನ ಯಾವ ಸಿದ್ಧಾತೀಯಾಗಿ ಉಪಯೋಗಕ್ಕೆ ಬೀಳುವ ದಿಲ್ಲ. ನಿಮ್ಮ ಬಾದಕಹನು ಯಾವಾಗೆಲೂ ಆತಮಾನಕ ವಿಲಾಸ ಮಂದಿರದಲ್ಲಿ ಸ-ರಿ-ಗ-ಮ ಎಂದು ಹಾಸ್ಯ ಸಂಗೀತಮಗ್ನಿನು. ಆವನಿಗೆ ಸಾಮಾಜಿಕದ ಚಿಂತೆಯಲ್ಲಿ? ಸತ್ತರೆ ಮುಸಲ್ಮಾನರೇ ಸಾಯಲಿ. ಹಿಂದೂ ಸ್ವೇಷ್ಟವು ನಿಮ್ಮನ್ನು ಇಕ್ರಮಿಸಿದಾಗೆ ನೀವು ಮ್ಯಾಮರಿತು ಕ್ಷಾತಿರಬೇಕು ನಿಮ್ಮ ಪ್ರೀತಿಯ ಬಾದಕಹನು ಹಿಂದೂ ಜನರಿಗೆ ಆತ್ಮಸಮರ್ಪಣೆ ಮಾಡಬೇಕು. ಜಾಗ್ರತ್ತರಾದ ಹಲಕೆಲವು ಮಂದಿಗೆ ನೋಕ್ಕ ದೊರೆಯಬೇಕು. ತಿಳಿಯತೇ? ಹಿಂದೂ ಜನರ ಕವಟಿ ಶಾಸ್ತ್ರವನ್ನು ಕೇಳಿರುವಿಯಾ? ಹಿಂದುಗಳು ಮಸಲಾತ್ ನರಾಗಿಬಹುದು; ಆದರೆ ಮುಸಲ್ಮಾನರು ಹಿಂದುಗಳಾಗಲಿಕ್ಕೆ ಬರುವದಿಲ್ಲ.

ಕಾಸಿಮು:—ಹಾಗೆಲ್ಲ ಬೇಗಮಸಾಹೇಬ, ಮುಸಲ್ಮಾನರು ಹಿಂದುಗಳಾಗುವರು; ಆದರೆ ಬಾಹ್ಯಾಣರಾಗುವದಿಲ್ಲ ಆಂತ್ಯಜರಾಗುವವರು.

ಬೇಗಮು:—ಹಾಗಾದರೆ ತೀರಿಹೊಯಿತು. ಯಾವ ಹಿಂದುವು ಮುಸಲ್ಮಾನನಾಗುವನೇ, ಆ ಮುಸಲ್ಮಾನನು ಪುನಃ ಹಿಂದುವಾಗಲಿಕ್ಕೇನು ತಡ? ಅವನು ಅಂತ್ಯಜ ಹಿಂದುವಾದರೂ ರಾಜ್ಯಸತ್ತೆ ಇರುವದ ರಿಂದ ಎಲ್ಲರೂ ಮಾನಸೋದುವರು. ಇರಲಿ. ಕಾಸಿಮು, ಸದ್ಯದ ಯುದ್ಧದ ಹೇತುವೇನಿರಬಹುದು?

ಕಾಸಿಮು:—ಸಾತ್ತೋಡದ ರಾಜನಾದ ಅವನಿನಾಥನ ಪ್ರೇರಣೆಯಿಂದ ಈ ಯುದ್ಧವೆಂದು ಸುಧಿ ಕೇಳಿರುವೆನು.

ಬೇಗಮು:—ನೋಡು, ವಿಚಾರ ಮಾಡು ಮಗನ ವಿರುದ್ಧವಾಗಿ ತಾಯಿಯು ಯುದ್ಧಮಾಡುವದು ಜಗತ್ತಿನ ಇತಿಹಾಸದಲ್ಲಿ ಇದೇ ನೋಡಲಿನಷಾ. ಎಂಥ ವಿಚಿತ್ರವು!

ಕಾಸೀಮನಿಗೂ ಆತ್ಮಯರ್ಥವೇನಿಸಿತು. ಅವನು ಮನಸ್ಸಿನಲ್ಲಿ— ಸ್ವೇಹಮಯಿಯಾದ ತ್ರಿಶೂಲಾರಾಣಿಯ ಸ್ವೇಹಭಾಷ್ಯಯಲ್ಲಿ ಹಿಂದೂ ಮುಸಲ್ಮಾನರು ಸಮಾನಾಧಿಕಾರಿಗಳು ಯದುನಾರಾಯಣನ ಧರ್ಮ ತಾಂತ್ರಿಕವು ಅವಳಿಗೆ ಮನೋವ್ಯಥೆಯನ್ನು ಉಪಾಧಿದರೂ ಇಂಥ ಪ್ರಬಲ ರಾಜ್ಯದ ಮೇಲೆ ದಂಡತ್ತಿಬರುವ ವಿಚಾರವನ್ನು ಹೇಗೆ ಮಾಡಿದರು? ರಾಣಿಯು ತೇಜಸ್ಸಿನಿಯಾದರೂ ಈನಾರನ ಅತುಲ ಪರಾಕ್ರಮವು ಅವ ಹಿಗೆ ಗೊತ್ತಿರುವದು. ನಂತರ ಪ್ರಕಾಶ್ಯವಾಗಿ:— ಬೇಗಮಸಾಹೇಬ, ಇದು ಅಭಿವಾನದ ಯುದ್ಧವು. ಧರ್ಮತಾಂತ್ರಾಗಿಯಾದ ಪುತ್ರನ ಸಂಗಡ ಧರ್ಮಾಂಧ ಜನನಿಯ ಆಕ್ರಮಣವು. ಇದರಲ್ಲಿ ಹಿಂದೂ-ಮುಸಲ್ಮಾನ ಜಾತಿಯ ಸಂಬಂಧವಿಲ್ಲ.

ಬೇಗಮ:— ಕಾಸೀಮ, ನಿನ್ನ ಸ್ವಭಾವದಲ್ಲಿ ಬಹಳೇ ಹೆಚ್ಚು ಕಡಿಮೆ ಯಾಗಿರುವದು. ನಿನ್ನ ಮೌದಲಿನ ಸ್ವಾಭಿನಾನವೆಲ್ಲಿ ಹೋಯಿತು? ಇದು ಗುಲಾಮಗಿರಿಯ ಫಲವು ಸ್ವಲ್ಪ ಅವಧಿಯಲ್ಲಿಯೇ ಈ ಗತಿಯು. ಕಾಸೀಮ, ರಾಣಿಯು ಮಗನಿಗೆ ಬುದ್ಧಿಗಲಿಸಲಿಕ್ಕೆ, -ಶಿಕ್ಷಿಸಲಿಕ್ಕೆ ಬರುವ ಶಲ್ಲವೇ? ನಿಮ್ಮ ಬಾದಕರನು ಅವಳ ಬಗಲೊಳಗಿನ ಕೊಸಲ್ಲವೇ? ಅಂದ ಬಳಿಕ ಬಂದಿರಬಹುದು. ಎಂಥ ಮುಂದರು ನಿಷ್ಠೆ! ಅವಳಿ ಮಗನ ಸಿಂಹಾ ಸನವನ್ನು ದೃಢಮಾಡಲು ಬರುವಳು; ಮತ್ತು ನಿಮ್ಮ ತೇಷ ಸ್ವಾಭಿ ವಾನಕ್ಕೆ ಮಣ್ಣ ಕೊಟ್ಟು ಸಮಾಧಿ ವಾಡಲಿಕ್ಕೆ ಬರುವಳು. ನೀವೆಲ್ಲರೂ ಷಂಥರಾದ ಬಳಿಕ ಅವರ ಕಡೆಗೇನು ಅಪರಾಧವು?

ಕಾಸೀಮನು ದೃಢ ಸ್ವರದಿಂದ:— ತಾಯಿ, ಈಗ ಹೋಯಿತು. ರಾಜನೀತಿಯು ಸರಳ ಮಾರ್ಗದಿಂದ ನಡೆದವರನ್ನೇ ಹಾಣಿ ಮಾಡುವದು. ಹಿಂದೂ ಜನರು ನೆನ್ನು ಸಂಗಡ ಎಷ್ಟೇ ಆತ್ಮೀಯ ಭಾವದಿಂದ ನಡೆಯಲಿ, ಅವರು ನಮ್ಮನ್ನು ಮುಂದೆ ಬರಗೊಡುವದಿಲ್ಲ. ಅವರ ಸರಳ ವೃತ್ತಿಯು ಕವಟಿಪೂರಣವು. ಸಾಮಾಜಿಕ ಮುಸಲ್ಮಾನ ಧರ್ಮ ಸ್ವಾಕಾರವು ಮುಸಲ್ಮಾನರನ್ನು ಮಂಬ್ಯಾಗೊಳಿಸ, ಹಿಂದೂ ಸಾಮಾಜಿಕ ಸ್ವಾಪನೆಯ ಸಲುವಾಗಿ!

ಬೇಗಮ:— ಅದು ನುಖ್ಯ ಕಾರಣವು. ಇನ್ನು ಬೇರೆ ಉದ್ದೇಶ ನೆಂದರೆ, ಅತಮಾನಶ ಮೇಲಿನ ನೋಹವು. ಕಾಸೀಮ, ಪ್ರವೃತ್ತಿಯ

ದಾಸ್ಯತ್ವವು ಬಹು ಅನಧಿಕ ಮೂಲ ಕಾರಣವು. ನೇಮಿಡು! ಎಂಥ ಸದ್ಯಂತದಲ್ಲಿ ಹುಟ್ಟಿದ ಈತಮಾನಶು ಕಡೆಗೆ ಯಾವ ಸ್ಥಿತಿಗೆ ಬಂದಳು! ಕಡೆಗೆ ಹಬ್ಬಿ ಕಾಫರನೆ ದಾಸಿಯೇ? ಧಿಕಾರವು ಅವಶಿಷ್ಟವು! ಈಗೆ ರಾಜನೆ ಅಂತಹವುರಕ್ಕು ರಾಜಬೀದಿಯೊಳಗಿನ ವೇಶಾಗ್ರಹಕ್ಕು ಏನೂ ಹೇಳು ಕಡಿಮೆಯುಳಿದಿಲ್ಲ. ಪ್ರತಿದಿನ ನಾಚು-ಗಾಯನಗಳು. ಸ್ವೇಚಾಳ ಚಾರಕ್ಕೆ ಪ್ರತಿಬಂಧವಿಲ್ಲ. ಕಾಸಿಮು, ಇನ್ನು ನೆನ್ನಿಂದ ಅಲ್ಲಿರುವದು ಅಗುವದಿಲ್ಲ. ಅಂತಹವುರಕ್ಕು ಹೋಗುವ ಮನಸ್ಸಿಲ್ಲ. ನೀನು ತಾಯಿಯ ಮರಾರ್ಥದೇಯನ್ನು ರಕ್ಷಣ ಮಾಡುವಿಯೋ, ಇಲ್ಲವೋ? ಹೇಳು.

ಕಾಸಿಮು:— ಅಮೃತ, ಈಗ ನನಗೆ ಬಹಳ ಪರಾತ್ಮಾಪವಾಗಿದೆ. ಇದು ನಿಮ್ಮ ಮನೆಯು, ಇಲ್ಲಿ ಬೇಕಾದಂತೆ ಇರಬಹುದು. ಈ ಸೇವಕನು ನಿಮ್ಮ ಹುಕುಮಾನ ದಾಸನು. ಮುಸಲ್ಮಾನ ಸಮಾಜದ ಈ ವಿವಕ್ತಿನ ಪ್ರಸಂಗದಲ್ಲಿ ನಿಮ್ಮಂಥ ಬುದ್ಧಿಮತ್ಯಾದ ಬೇಗಮಳ ಉಪದೇಶದಂತೆ ನಡೆಯುವದೇ ವಿಹಿತವು ನಿವ್ರಿತಿಯೇ ಇದ್ದು, ನಿಮ್ಮನ್ನು ಜಾಗ್ರತ್ತಿಗೊಳಿಸಿರಿ. ಈ ಸೇವಕನು ಯಾವ ಕೊರತೆಯಾಗೆದಂತಹೂ ನಿಮ್ಮ ಸೇವೆಗೆ ಸಿದ್ಧಾನ್ತಿರುವನು.

ಅಂದಿನಿಂದ ನಸೆರತ್ತಿಬೇಗಮಳು ಕಾಸಿಮುನ ಹತ್ತರ ಕಿಲ್ಲೆಯಲ್ಲಿ ಯೇ ಇರಹತ್ತಿದಳು. ಅಲ್ಲಿ ಪ್ರತಿದಿನ ಹೋಸ ಹೋಸ ಆಲೋಚನೆಗಳು ನಡೆಯತತ್ತಿದವು. ಎಲ್ಲರೂ ಕಳಡಿ ಹಿಂದುಗಳ ಗೌಡದ ಆಕ್ರಮಣವನ್ನು ಸಿಷ್ಟಲ ಮಾಡುವ ಉದ್ದೇಶೀಗಳು ಸಿದ್ಧಾರ್ಥರು. ಅವರ ಈ ಕಾರಸಾಳ ನವ್ಯ ಹಿಂದೂ ಸೈನಿಕರಿಗೂ, ಅಧಿಕಾರಿಗಳಿಗೂ ತಿಳಿಯದಂತೆ ಜಾಗ್ರತ್ತವಾಗಿ ನಡಿಸಲ್ಪಟ್ಟು.

ಕಾಸಿಮುಖಾನನು ನಿಜವಾಗಿಯೂ ವಿದೇಶೀಯಾದನು!

೩

ಅಶಮಾನಶು ತನ್ನ ಪ್ರತಿಯ ಸಾರಂಗವನ್ನು ತೆಗೆದುಕೊಂಡು ಉದ್ಯಾನದಲ್ಲಿ ಬಾರಿಸುತ್ತ ಶುಭತ್ವದ್ದಳು. ಸಂಗಿತವು ಅವಶಿಷ್ಟದಯ ದಟ್ಟಯ ಭಾವನೆಯ ಪ್ರತಿಬಿಂಬವು.

ರಾತ್ರಿಯ ವೇಳದಲನೇ ಪ್ರಕರವು ಮುಗಿಯಲ್ಕು ಬಂದಿತ್ತು. ನಾಲ್ಕು ಕಡೆಗೆ ಸಿಸ್ತಬ್ಧವು. ಸಾರಂಗದ ವ್ಯಾದಿಮಧುರ ಸ್ವರವು ಆ ಸಿಸ್ತಬ್ಧ ತೀಯ ಭಂಗಮಾಡಿ ಹಿಂದು ಪ್ರಕಾರದ ಭಾವನೆಗೆನ್ನಾದವನ್ನು ಹುಟ್ಟಿಸಿತ್ತು. ಅಶಮಾನಷ ನಯನದ್ವಯಗಳು ಅಕ್ರಿಭರಿತವು. ಮುಖವು ಅರಕ್ತಮಯವು. ನೊರ್ದುವವರಂಗ ವೋಹಕವು ಅವಶು ಕೆಲಹೊತ್ತಿನ ಸೆಂತರ ಗಾನವನ್ನು ನಿಲ್ಲಿಸಿ, ಸಾರಂಗವನ್ನು ಬದಿಗಿಟ್ಟಿ, ಅಂಥಕಾರಮಯ ವಾದ ಉದ್ಘಾನದಲ್ಲಿ ಅಡ್ಡಾಡ ಹತ್ತಿದಳು ಅಷ್ಟರಲ್ಲಿ ಅವಶು ಹಿಂದಿನಿಂದ:—“ಅಶಮಾನ!” ಎಂಬ ಗೆಂಭೀರ ಸ್ವರವು ಕೇಳಬಂತು.

ಅಶಮಾನಷು ಚಮಕಿತಳಾಗಲಿಲ್ಲ; ಯಾಕಂದರೆ ಆ ಸ್ವರವು ಅವಶು ಚಿರಪರಿಚಿತವಾದದ್ದು; ಮತ್ತು ಅವಶು ಯಾರ ಧ್ವಾನಪರವಶಳಾಗಿದ್ದ ಜೋಗೆ, ಅವರ ಸ್ವರವೇ ಆದು. ಅವಶು ಹಿಂದಕ್ಕೆ ತಿರುಗಿ ತನ್ನ ಕೋಮಲವಾದ ಕೈಗಳನ್ನು ಮುಂದಕ್ಕೆ ಚಾಚಿ ತನ್ನ ಹೃದಯೇಶ್ವರನ ಬೆರಳನ್ನು ಹಿಡಿಕೊಂಡು ಉತ್ತುಕೆತೆಯಿಂದ:—“ಪ್ರಭೇಗೇ” ಎಂದಳು.

ಯಾದು:—ಅಶಮಾನ! ಇದೇ ರೀತಿ ಭಾವನಾವಶಳಾಗಿ ಎಷ್ಟು ದಿನಗಳನ್ನು ಕಳೆಯುವಿ?

ಅಶ:—ನನ್ನ ಭಾವನಾವಶಳಿಯನ್ನೇನು ನೇಡಿದಿರಿ!

ಯಾದು:—ನಿನ್ನ ಗಾಯನದ ಆಭಿಪೂರ್ಯವೇನು?

ಅಶ:—ನಿಮಗೆ ತಿಳಿಯದ ವಿಷಯವು ಅದಾವದಿರುವದು?

ಯಾದು:—“ನೀವು ಸರ್ವಸ್ವವನ್ನು ಕೊಟ್ಟಿರುವಿರಿ. ನೇನ್ನಿಂದ ಏನೂ ಕೊಡುವದಾಗುವದಿಲ್ಲ” ಇದು ಗಾಯನದ ತಾತ್ತ್ವಯವು; ಆದರೆ ಪರಿಸ್ಥಿತಿಯು ಕೇವಲ ಇದರ ವಿವರಿತವಿದ್ದು, ನೀನು ಉದಾರ ಮನಸ್ಸು ಇಂದಿನ ನನ್ನ ಅಪರಾಧವನ್ನು ಸ್ವೀಕರಿಸಿರುವಿ! ಅಶಮಾನ! ನಾನು ನಿನ್ನ ಸರ್ವಸ್ವವನ್ನೂ ಅಪಹರಿಸಿ, ಅದಕ್ಕೆ ಪ್ರತಿಫಲವಾಗಿ ಸ್ವಲ್ಪ ಸಹ ಕೊಟ್ಟಿಲ್ಲ; ಮತ್ತು ಕೊಡಲುಸಮರ್ಥನಿಲ್ಲ. ಅಶಮಾನ! ನಾನು ಹಿಂದು ಪ್ರೇಮಮಯ ಸಾಮಾಜ್ಯದಿಂದ ಓಡಿ ಬಂದಿರುವೆನು. ಹಿಂದಿ ಸರ್ವಸ್ವವನ್ನು ಅಪಹರಿಸಿ ಕೊಂಡು ಬಂದಿರುವೆನು. ಅಂದಬಳಿಕೆ ಅವಶು ಸಲುವಾಗಿ ನನ್ನ ಕರ್ಕವ್ಯಾಂತಿನಲ್ಲಿನೇನು? ನಾನು ವಿಕಾಸ ಫಾತುಕನೇ? ಹೃದಯಿಂದನೇ? ಇಲ್ಲ. ಹಾಗೆಂದಿಗೂ ಆಗೆನು. ನಾನು ಅವಶು ಸಾಫ್ತ್ವಮಿತ್ಯವ್ಯಾಂತ ಸ್ವತನ್ನು ಶೂಳಿ

ಜಾಗರೂಕನಾಗಿ ರಕ್ಷಣ ಮಾಡಲೇ ಬೇಕಾಗಿರುವದು. ಈ ಜನ್ಮದಲ್ಲಿ ಅಗ್ರಿದ್ವರ್ಣ ಈ ಜೀವನಾಚಯ ಕಾಲದಲ್ಲಿ ಅವಳ ಸ್ವತ್ತನ್ನು ಬಡ್ಡಿಗೆಬಡ್ಡಿ ಕೊಡಿಸಿ ಅವಳಿಗೆ ಕೊಡಲೇಬೇಕಲ್ಲವೇ? ಅಂದಬಳಿಕ ಅಶಮಾನಾ, ನಿನ ಗೇನು ಕೊಡಲಿ? ನಿನ್ನ ಸರ್ವಸ್ವವನ್ನು ಮಾತ್ರ ನಿನು ನನಗೆ ಅಪೀಸಿರುತ್ತೀ?

ಅಶಮಾನಾ:—ಹೃದಯೇತ್ತರ, ಹಾಗೇಕೆ ನಿಮ್ಮನ್ನು ತಿರಸ್ಕರಿಸಿ ಕೊಳ್ಳುವಿರಿ? ನೀವು ಉದಾರರೆಂದೇ ಆಕ್ಷಸಿಂದೆಯನ್ನು ಮಾಡಿಕೊಳ್ಳುವಿರಿ. ನೀವು ಈಗ ನನಗೆ ನನ್ನ ಯೋಗ್ಯತೆ ಮೂರಿ ಕೊಟ್ಟಿರುವಿರಿ. ನಿಮ್ಮ ವಿಶಾಲವಾದ ಹೃದಯ ಸಾಮಾಜಿಕದಲ್ಲಿಯ ಒಂದು ಮೂಲೀಯಲ್ಲಿ ಅಶ್ರಯ ಕೊಟ್ಟಿರುವಿರಲ್ಲ! ಅದೇ ನನಗೆ ಸಾಮಾಜಿಕವು. ಆ ಸಾಮಾಜಿಕದ ಅಧಿಕೃತಿಯಾದ ನನಗೆ ಪತರ ಕೊರತೆ? ಸಾಧಿತು ಹಕ್ಕಿನ ಧನದ ಆಶಯು ನನಗಿಲ್ಲ. ಆ ಧನವು ಹಾಗೆಯೇ ಜೀವೋಪಾನದಿಂದ ಇರಲಿ; ಮತ್ತು ದಿನದಿನಕ್ಕೆ ವ್ಯಧಿಯಾಗಲಿ ನನಗೆ ಅಷ್ಟುಯೇ ಇಲ್ಲ ಯಾರ ಪತಿಯು ದಾಂಪತ್ಯ ಪ್ರೇಮವೇ ಅಂತಿಮವೆಂದು ಭಾವಿಸದೆ ವಿಶ್ವಪ್ರೇಮ ವಿಭೋರನೇಕೇ, ಅಂಥವನ ಪತ್ನಿಯಾಗಿ ನನಗೆ ಅತ್ಯಷ್ಟಿಯೇ? ಇಲ್ಲ; ಅಷ್ಟ ಕಂಜಾವಣಿ ನಾನೆಲ್ಲ ನಿಮ್ಮದು ಪ್ರೇಮಸಾಗರವು. ನಾನು ಆ ಪ್ರೇಮ ಸಿಂಧುವಿನೊಳಗಿಂದ ಒಂದು ಬೊಗಸೆ ಜಲದಾನಕ್ಕೆ ಮಾತ್ರ ಪಾತ್ರಣ.

ಯದು:—ಅಶಮಾನೆ, ನಿನು ಬರಬರುತ್ತ ಭಾವನೆಯ ಮೂರ್ತಿಯಾಗಹತ್ತಿದಿ. ನಿನ್ನ ಸಂಗಿತ, ಮಾತ್ರ, ಆಚಾರ-ವಿಚಾರಗಳಿಲ್ಲವೂ ಪವಿತ್ರಹೇತುಪೂರಿತವು ಅವು ನನ್ನ ಸಮಾಜಕ್ಕೆತಗಳನ್ನೂ ದೂರ ಮಾಡುವವು. ನನ್ನ ಸಮಾಧಾನದ ಸ್ಥಳವೆಂದರೆ ನಿನೇ. ಕತ್ತಳ್ವೈ ಜಜ್ರರಿತ ನಾದ ನಾನು ಎಷ್ಟ್ವೇ ಸಾರೆ ನಿನ್ನ ಕಡೆಗೆ ಲಕ್ಷ್ಯವಿಟ್ಟು ನನ್ನ ಹೃದಯದ ಸಂಗಡ ಯುದ್ಧ ಮಾಡಿದೆನು. ಅಶಮಾನಾ, ವಿಪತ್ತಿನ ಮೇಲೆ ವಿವರಿಸಿ. ನಿನು ಒಮ್ಮೆ ಆ ಭಾವನಾ ರಾಜ್ಯವನ್ನು ಬಿಟ್ಟು ಈ ಜಡಸ್ವಸ್ವಿಗೆ ಬಾ; ನನಗೆ ದೊಡ್ಡ ಸಂಕಟವು ಬಂದಿರುತ್ತದೆ. ಅವನು ನನ್ನ ಸಂಗಡ ಯುದ್ಧಕ್ಕೆ ಬಂದಿರುತ್ತಾಳೆ.

ಅಶಮಾನಣಿ ಅಕ್ಷಯರ್ಥಿಂದರೆ:—ನಿಮ್ಮ ತೊಯಂತೆಯೇ ಇದೇನು?

ಯದು:— ಮಾತೆಯು ಬಹಳ ಅನಿಮಾನಿಯು. ಆ ತೇಜಸ್ಸಿನಿಯು, ಗೌಡದಲ್ಲಿ ಒಂದುಗಳೇ ಶ್ವಾಮಿತ್ವವನ್ನು ಅನುಭವಿಸಬೇಕೆಂಬದು

ಅವಶ ಅಪೇಕ್ಷೆಯು. ನಾನು ಅವಶ ಈ ಅಭಿಪ್ರಾಯವನ್ನು ಎಂದೂ ಸಮರ್ಥನೆ ಮಾಡಲಿಲ್ಲ; ಮತ್ತು ಅಂಥ ಅನುಕ ಧೈಯರು ಕಾಲಿನಿಯಾದ ತಾಯಿಯ ಸಂಪೂರ್ಣ ವಿರುದ್ಧವಾಗಿ ನಾನು ಈ ಕಲಸ ಮಾಡಿರುವೆನು. ಅಂದಬಳಿಕ ಅನೇಕವಾತವಾಗಿಕ್ಕೇ ಬೇಕು. ಈಗ ಅವಶು ಈ ಕೃತಫ್ಳ ಮಗನನ್ನು ದಂಡಿಸುವದಕ್ಕೆ ಬಂದಿರುವಶು.

ಆತಮಾನಃ—ನಿಮ್ಮ ಆಲೋಚನೆಯು ಏನಿರುವದು?

ಯಾದುಃ—ಈಗ ಮಗನ ಕರ್ತವ್ಯವನ್ನು ಮಾಡಿದರೆ ನಡೆಯುವಂತಿಲ್ಲ; ಗೌಡಸಾಮಾರ್ಪಿತನ ಸಂಬಂಧದಿಂದಲೇ ಕರ್ತವ್ಯವನ್ನು ಮಾಡಬೇಕಾಗುತ್ತದೆ.

ಆತಃ—ಹಾಗಾದರೆ ಯುದ್ಧವನ್ನು ಮಾಡುವ ಅಭಿಪ್ರಾಯವೇನು?

ಯಾದುಃ—ಅದೇ ವಿಚಾರವನ್ನು ಮಾಡುತ್ತಿರುವೆನು.

ಆತಃ—ಇದರಲ್ಲಿ ವಿಚಾರವೇನು? ತಾಯಿಯ ವಿರುದ್ಧವಾಗಿ ಮಗನು ಯುದ್ಧ ಮಾಡುವದು ನೀತಿಗೆ ಹಿತ್ವಿವದೇ?

ಯಾದುಃ—ಇಲ್ಲಿ ನೀತಿಗೆ ಅನುಸರಿಸಿ ಯಾವದಿರುವದು? ಮಗನ ಮೇಲೆ ತಾಯಿಯು ದಂಡತ್ತಿ ಬರುವದು ನೀತಿಯೇನು? ಅಂದಬಳಿಕ ಪ್ರತಿರೋಧವನ್ನು ಮಾಡಲೇಬೇಕಳ್ಳುವೆ?

ಆತಃ—ಹಾಗಾದರೆ, ತಾಯಿ ಮತ್ತು ಮಕ್ಕಳು ಎನ್ನುವ ಬಗೆಹೇಗೆ?

ಯಾದುಃ—ಆತಮಾನ, ತಾಯಿಯ ಅಭಿಪ್ರಾಯವು ನನ್ನ ವಿಷಯದಲ್ಲಿ ಏನಿರುವದು ಗೈತ್ತಿದೆಯೇ? ಅವಶು ಚಾಡಿದ ದರಬಾರದಲ್ಲಿ ತನ್ನ ಹಾಲಿಗೆ ನಾನು ಮೃತನೆಂದು ಭಾವಿಸಿರುವದಾಗಿ ಹೇಳಿರುವಶು.

ಆತಮಾನಃ—ತಾಯಿಯು ಸಾವಿರ ಸಾರೆ ಅನ್ನಲಿ; ಅದು ಆಶೀ ವಾರದವು. ತಾಯಿಯು ಅಭಿಮಾನದ ಭರದಲ್ಲಿ ಕಾಳಿ ಮಾತುಗೇಳನ್ನು ಆಡಿದರೂ ನೀವೈ ಬೇರೆ ಭಾವಿಸಿ, ತಾಯಿಯ ಆವಮಾನಗೊಳಿಸಬಾರದು. ಮಾತ್ರಪ್ರೇಮವು ಅಕ್ಷಯವಾದದ್ದು. ಸದ್ಯದ ಈ ಮಾತಾ-ಪುತ್ರರ ಯುದ್ಧವು ಈ ದುರ್ಘಟೆಯಾದ, ಮಾತ್ರಹೀನಳಾದ ನನ್ನ ಉದ್ದೇಶವಾಗಿ ಯಲ್ಲವೇ? ಅಂದಬಳಿಕ ನಾನು ಯುದ್ಧಮಾಡಗೊಡಲಾರೆನು. ನೀವೈ ಸಾಮಾರ್ಪಿರಿಂದು ತಿಳಿದು, ತಾಯಿಯ ಸಂಗಡ ಯುದ್ಧಕ್ಕೆ ನಿಂತರೆ, ಜನರು ನಿಮಗೆ ಏನು ಅನ್ನು ವರು ಬಳ್ಳಿರಾ? “ಹಿಂದಿದ್ದೇಷಿಯಾದ ಮುಸಲ್ಲಾನ

ಬಾದಕಹನು ಹಿಂದಿಜಾತಿಯ ನಾತಕ್ಯ ಬದ್ದ ಕಂಕಣನಾಗಿರುವನು.” ನೀವು ನೆಡಲೇ ಹಿಂದಿಜನರ ವಿಶ್ವಾಸವನ್ನು ಕಳೆದುಕೊಂಡಿರುವರಿ. ನಿಮ್ಮ ಉದ್ದೇಶವು ಯೋಗ್ಯವಿದ್ದರೂ ಕಣಡ ಅದು ವಿವರೀತವಾಗಿ ಪರಿ ಜಿಮಿಸುವದು. ನಿಮ್ಮ ಪ್ರಬಲ ಸೈನ್ಯದ ಮುಂದೆ ಸಾತ್ತಿಂಡ-ಭಾದುಡೀ ಸೈನ್ಯವು ಎಷ್ಟು ಹೊಕ್ಕು ನಿಲ್ಲಿವದು? ಮೇಲಾಗಿ ತೇಜಸ್ಸಿಯಾದ ಶ್ರವರಾ ರಾಣಿಯ ಉತ್ಸಾಹವಾಣಿಯಿಂದ ಹಿಂದಿ ಸೈನ್ಯವು ಜೀವದ ಮೇಲೆ ಉದಾರವಾಗಿ ಯುದ್ಧವಾಡುವದು. ನಾಥ, ಮುಂದಿನ ಆನಂದ ಪ್ರಸಂಗದ ವಿಚಾರವನ್ನೇ ಮಾಡಿನು. ಹಿಂದಿಜಾತಿಯ ಗೌರವವು ಹಿಂದಿ ಬಾದಕಹನಿಂದ ಚೆಳಣವಾಗಿ, ತಮ್ಮ ಪವಿತ್ರ ನಾವುದ ಹಿಂದೆ ಮಾತ್ರ ಫಾತುಕೆ, ಸ್ವಧರ್ಮದ್ವೀರ್ಖಿ, ಸ್ವಜಾತಿನಾಶಕ ಎಂಬ ವಿಶೇಷಣಗಳು! ಆದ್ದರಿಂದ ಪ್ರಸ್ತುತ ಪ್ರಸಂಗದಲ್ಲಿ ಯುದ್ಧವೇ ಬೇದ.

ಯದುನಾರಾಯಣನು ನಗುತ್ತಿ:— ಸ್ತ್ರೀಯೇ, ಹಾಗಾದರೆ ನಾನು ಈಗ ಏನು ಮಾಡಬೇಕಾಗಿ ಕರ್ತವ್ಯಕರ್ಮವನ್ನು ಬಿಟ್ಟು ಮುಂಧಬಾಲಕ ವೆಂತೆ ಸುಮ್ಮನೆ ಕೊಡಬೇಕಾಗಿ ತಾಯಿಯು ನನ್ನ ಅಪರಾಧವನ್ನು ಬಾಲಕನ ಅಪರಾಧದಂತೆ ಭಾವಿಸಿ, ಪ್ರೇಮಪೂರ್ವಕವಾಗಿ ಹಿಂದು ಹೊಡತವನ್ನು ಕೊಟ್ಟು ತರಗಿ ಬಗಲಲ್ಲಿ ಕುಳಿರಿಸಿಕೊಂಡು ರಮಿಸುವಳೆಂದು ಭಾವಿಸಿ ರುವಿಯೇನು? ಅತಮಾನ, ನಿಮ್ಮ ತಾಯಿಯು ಬಹು ಧರ್ಮಾಭಿಮಾನಿ. ಅತಿ ಕಲೆಹರಳು. ಅವಳ ವಿಷಯದಲ್ಲಿ ನನ್ನ ಅಪರಾಧಕ್ಕೆ ಪ್ರಾಯುಷಿತ್ತು ಎಲ್ಲ ಇನ್ನು ನಾನು ಯುದ್ಧವನ್ನು ಬಿಟ್ಟಿರೆ ಮುಸಲ್ತಾನ ಸಮಾಜವು ಸಂದೀಕರಿಸ್ತು ಈ ವರೀಗೆ ನಾನು ಮಾಡಿದ ಪರಯತ್ವವು ನಿಷ್ಪಲವಾಗುವದು. ನಾನು ಕಪಟಯಿಂದಿ, ಹಿಂದಿಧರ್ಮವಕ್ಕೂಪಾತಿಯಿಂದಿ ಅವ ವಾದ ಬರುವದು. ಪರಯತ್ವ ಪೂರ್ವಕವಾಗಿ ಸಂಪಾದಿಸಿದ ಕಾಸಿಮನ ಆದರವು, ಇಮ್ಮದಿಯಾದ ದ್ವೇಷರೂಪವನ್ನು ಹೊಂದುವದು. ಹಿಂದು ವೇಳಿ ನಾನು ಮುಸಲ್ತಾನ ಸಮಾಜವನ್ನು ಕಾಂತಗೋಳಿಸಿದನೇಂದು ಬಾವಿಸು. ಮುಂದೇನಾಗುವದೆಂಬದನ್ನು ಬಲ್ಲಿಯಾ? ಭಾದುಡಿಯ ಹಿಂದಿ ಸೈನ್ಯವು ಪ್ರತಿಬಂಧವಿಲ್ಲದ ಹಳ್ಳಿದ ನೀರಿನಂತೆ ಗೌಡವನ್ನು ಧ್ವಂಸ ಮಾಡುವದು. ಇಷ್ಟರಿಂದ ತಾಯಿಯು ಕಾಂತಳಾಗುವದಿಲ್ಲ. ಅವಳ ಮುಖ್ಯ ಬೀಟೆಯು ನಾನು. ನನ್ನ ಸಲುವಾಗಿ ನೀನು.....ಯದುನಾರಾ

ಯಣನೆ ಕಂತವು ಬಿಗಿಯಿತು; ಮತ್ತೆ ಅವನು:—ಅತಮಾನ್, ತಾಯಿಯ ಕೊಪವು ಶಾಂತವಾಗಬೇಕಾದರೆ, ನನ್ನ ಮತ್ತು ನಿನ್ನ ಅಸ್ತಿತ್ವವು ಈ ಜಗತ್ತಿನಲ್ಲಿ ಇಲ್ಲದಂತೆ ಆಗಬೇಕು. ಅತಮಾನ, ಈಗ ತಾಯಿಯ ಕೊಪವು ಜಾಹ್ಯವಿಯ ಹೋಭದಂತೆ ಇರುವದು. ಕಾರಣ ಆ ಪುಣ್ಯಸಲಿಲವು ಸ್ಥಿರಗಂಭೀರವಾಗೆನ ಸಮಯವನ್ನು ಸಾಧಿಸುತ್ತ ಚುಳ್ಳು, ಆ ನಂತರ ನಾವು ಅಲ್ಲಿ ವಿಂದು ಸಮಾಧಾನ ಹೊಂದಬೇಕು.

ಅತಮಾನ:—ಹಾಗಾದರೆ ಈ ಸೌಭಾಗ್ಯವತಿಯ ಹೃದಯಸಮಾರಿ ಬರು ಯಾವ ಮಾರ್ಗವನ್ನು ನಿರ್ಧರಿಸುವರು?

ಯದು:—ಪ್ರಯೇ, ನಿನ್ನಂತೆಯೇ ನನ್ನ ವಿಭಾರವೂ ಇರುವದು. ಈ ಪ್ರಸಂಗದಲ್ಲಿ ಬಾಹುಬಲವು ವ್ಯಘಟಿತ. ಈ ಯುಂದ್ದ ವನ್ನು ಆಂತರಿಕ ದಿಂದಲೇ ಜಯಿಸತಕ್ಕದ್ದು. ನಾನು ನಾಳಿಗೇ ಉರಲ್ಲಿ ಹೀಗೆ ದಂಗೇರಿ ಹೊಡಿಸುತ್ತೇನೆ:— ಸಮಾರಿಟನ ಜನಸಿಯು ಬರುವಳು; ಸ್ವರ್ಗೀಯ ಗೌಡ ಪ್ರತಿಸಿಧಿಯ ಪತ್ತಿಯು ಬರುವಳು. ಕಾರಣ ಎಲ್ಲರೂ ನೊತನ ವಸ್ತುಭರಣಗಳಿಂದ ಭೂಷಿತರಾಗಿ ಆವಶ್ಯಕ ಎದುಗೊಂಡು ಬರತಕ್ಕದ್ದು. ರಾಜಧಾನಿಯ ಎಲ್ಲ ಮಾರ್ಗಗಳೂ ಗುಡಿ-ತೊರಣಗಳಿಂದ ಕ್ಯಂಗಿರಸಲ್ಪಡತಕ್ಕದ್ದು. ಪ್ರತಿಯೇಂದು ತೊರಣದಲ್ಲಿ ನೊಬತ್ತು ಬಾರಿ ಸತಕ್ಕದ್ದು. ಕಪೂರ, ಜಂದನ, ಆಗ್ರಾ, ಲೋಭಾನ ಹೊದಲಾದವು ಗಳ ಸುವಾಸನೆಯಿಂದ ಗೌಡದ ವಾತಾವರಣವು ಸುಗಂಧಮಯಪಾಗಿ ಹೊಗೇಲಿ. ಬ್ರಾಹ್ಮಣರು, ಹೊಲವಿಗಳು, ಸೆಟ್ಟಿರು, ಸಾವುಕಾರರು ಎಲ್ಲರೂ ಹೊಗಿ ತಾಯಿಯನ್ನು ಎದುಗೊಂಡು ಬರತಕ್ಕದ್ದು. ಗೌಡ ದೇಶದ ಸಮಸ್ತ ಹಿಂದೂಸೈನ್ಯವು ನಿಶ್ಚಯವಾಗಿ ಮಾತೃಸೈನ್ಯವನ್ನು ಎದುಗೊಂಡು ಬರತಕ್ಕದ್ದು. ಮಾಸಲಕ್ಷಣ ಸೈನ್ಯವು ದುರ್ಗಂಶ್ವತ್ಯಯ ಕಾರ್ಯವನ್ನು ಮಾಡತಕ್ಕದ್ದು. ನಗರದಲ್ಲಿ ತಾಯಿಯ ಆಗಮನದ ಹೊದಲು ಹಿಂದು ವಾರದ ವರೆಗೆ ಎಲ್ಲರೂ ಆನಂದೋತ್ಸವಗಳನ್ನು ನಾಡತಕ್ಕದ್ದು. ದರಿದ್ರರಿಗೈ, ಭಿಕ್ಷು ಕರಿಗೂ ಇಚ್ಛಿತ ವಸ್ತುಗಳನ್ನು ಕೊಡತಕ್ಕದ್ದು. ಯಾರ ಇಚ್ಛಿಯೂ ಅಪೂರ್ಣವಾಗಬಾರದು. ತಾಯಿಯನ್ನು ಇಂದತಕ್ಕ ಗೃಹವನ್ನು ನಿರ್ಮಾಳಿ ಗೆಗೋಡಕದಿಂದ ಸಾರಿಸಿದತಕ್ಕದ್ದು. ನಿಷ್ಠಾವತಿಯರಾದ ಬ್ರಾಹ್ಮಣಕುಮಾರರು ತಾಯಿಯ

ಸೇವೆಗ ಸಿದ್ಧರಾಗತಕ್ಕದ್ದು. ಅತಮಾನ ನಮ್ಮ ತ.ಯ.ಯ. ಮುಸ
ಲ್ಕಾನರ ಮೇಲೆ ಇನ್ನೂ ಅವಿಶ್ವಾಸವ ತಾಳಿಲ್ಲ ಯಾಕಂದರೆ, ತನ್ನ ನಗರ
ವನ್ನ ಮುಖಲ್ಕಾನ ಸೈನಿಕರಿಗೆಪ್ಪಿಸಿ, ಹಿಂದಕಸೈನ್ಯವನ್ನ ತಕ್ಕಂಡು
ಬಂದಿರುವಳು. ನಮ್ಮ ಸೈನಿಕರೂ ಅವರನ್ನ ಕಂಡಕ್ಕಾಡಲೇ ಸಹೇಳಿದರ
ರಂತೆ ಆಲಿಂಗಿಸಿ ಕರೆದುಕೊಂಡು ಬರತಕ್ಕದ್ದು.

ಅತಮಾನ:—ಪ್ರಭೋ! ನಾವು ಈ ಸುಂದರ ನೋಟವನ್ನ ಎಲ್ಲಿ
ಕುಳಿತು ನೋಡಬಹುದು?

ಯಾದು:—ನಾವು ಆದನ್ನ ಕೋಟಿಯೊಳಗಿನ ಎತ್ತರವಾದ ಸ್ಥಳದ
ಮೇಲಿಂದ ನೋಡುವಾ.

ಅತಮಾನ:—ಕೆಲ್ಲಿ ಯೊಳಗಿಂದಲೇ?

ಯಾದು:—ಹೋದು! ನಾನು ತಾಯಿಯ ಹೆಡರಿಕೆಯಿಂದ ದುರ್ಗದಲ್ಲಿ
ಅಶ್ರಯಹೊಂದಬೇಕಾಗಿದೆ. ಅದರ ಹೊತ್ತು ಅನ್ಯ ಸಿರಾವದ ಸ್ಥಳವೆಲ್ಲಿ?

ಅತಮಾನ:—ದುರ್ಗದಲ್ಲಿ ಕಾಶೀಮಂಬಾಸಿರುವನಲ್ಲ?

ಯಾದು:— ಅವ್ಯೇಕ ಭಯಪಡುವೆ?

ಅತಮಾನ:—ಬೇಡ; ಕಾಶೀಮನ ಸ್ವಾಧೀನಕ್ಕೆ ಹೋಗೆವದು
ಬೇಡ. ಬೇರೆ ಸ್ಥಳವನ್ನ ನೋಡಿರಿ.

ಯಾದು:— ಪ್ರಿಯೇ, ಕಾಶೀಮನು ವೀರನು; ಸುಗೇಣೀಯು.
ಇಷ್ಟೇಕ ಭಯಪಡುವೆ?

ಅತಮಾನ:— ಎಲ್ಲವೂ ನಿಜ; ಆದರೆ ಅವನು ನನ್ನ ಶತ್ರುವು.
ಹೆನ್ನೆ ನನ್ನಿಂದ ಭಗ್ನಮನೋರಫವಾಗಿರುವನು.

ಯಾದುನಾರಾಯಣನ ಕುಶಾಹಲವು ದ್ವಿಗುಣತವಾಯಿತು. ಆವನು:—
ಎನು, ಭಗ್ನಮನೋರಫನೇ? ಆದು ಹೇಗೆ? ಎಲ್ಲವನ್ನೂ ಸ್ವಾಷಾವಾಗಿ ಹೇಳು,
ಎಂದನು. ಆಗ ಅತಮಾನಳು ಎಲ್ಲ ಸಂಗತಿಯನ್ನೂ ಹೇಳಿದಳು. ಯಾದುನಾ
ರಾಯಣನು ವಿಷಾದದಿಂದ:—ಈ ವರೀಗೆ ನನಗೇಕೆ ಹೇಳಿದ್ದಿಲ್ಲ? ಇರಲಿ.
ಈಗ ಬೇರೆ ವಿಚಾರ ಮಾಡಲಿಕ್ಕೆ ಅವಕಾಶವಿಲ್ಲ. ನಾನು ಇನ್ನು ದುರ್ಗಕ್ಕೆ
ಹೋಗೆಲೇ ಬೇಕಾಗಿದೆ.

ಅತಮಾನ:— ಎನು? ಇಂದೇ— ಈ ರಾತ್ರಿಯಲ್ಲಿಯೇ ಹೋಗೆವೀಂಬಾ?

ಯಾದು:—ಹೋದು. ಈಗಲೇ ಹೋಗಬೇಕಾಗಿದೆ. ನಸೆಂತ ಬೇಗ

ಮಂಳಿ ದುರ್ಗದಲ್ಲಿ ಹೋಗಿದ್ದು, ಏನಾದರೂ ಕಾರಸಾಫಾನವಿದ್ದರೆ, ಈ ಮಧ್ಯರಾತ್ರಿಯಲ್ಲೇ ನಡೆದಿರಬಹುದು ಕಾಸೀಮನು ತಕರನಾದರೂ ಅವನ ಹಿಂಡುದ್ದೇವವು ಇನ್ನೂ ಪೂರ್ಣವಾಗಿ ಅಳಿದಿಲ್ಲ. ಅದನ್ನು ಈಗಲೇ ನಾಶ ಪಡಿಸದಿದ್ದರೆ, ಆದು ಪ್ರಜ್ಞಲಿಸಿ ನಮ್ಮ ಈ ಹಿಂಡು-ಮುಸಲ್ಕು ನೇರ ಐಶ್ವರ ಇವೂರತಿಯನ್ನು ಭಷ್ಟಮಾಡಿ ಬಿಡುವದು. ಹಳ್ಳೀದು. ಅತ ಮಾನ್ಯ, ಈಗ ನಾನು ತಡಮಾಡುವಂತಿಲ್ಲ ಹೋಗಿ ಬರುತ್ತೇನೆ. ನಾನು ಬರುವದು ವಿಲಂಬವಾದರೆ, ನೀನು ಸ್ತುತಿ ದುರ್ಗಾಕ್ಷಿ ಬಾ. ಮುಂದೆ ಹೋಗಿ ಎಲ್ಲ ವ್ಯವಸ್ಥೆಯನ್ನೂ ಮಾಡಿದುವೆನು, ಎಂದಂದು ಹೊರಟಿನು.

2

ಮಧ್ಯರಾತ್ರಿಯ ಸಮಯವು

ಗೌಡರಾಜ್ಯದ ಹಿಂಡುಸೈನಿಕರು ಸ್ತುತಿ-ಗೀತ-ಅಟ-ನೋಟ ಮೊದಲಾದ ವಿಲಾಸಗಳಲ್ಲಿ ಮಗ್ನಾರಾಗಿರುವರು. ಇಂದು ಸೇನಾಪತಿಯಾದ ಕಾಸೀಮಿಖಾನನು ದಿಲ್ಲೀ ಸೈನ್ಯದ ಪೂರ್ವದ ವಿಜಯವನ್ನು ಸ್ತುರಿಸಿ, ಹಿಂಡುಸೈನಿಕರಿಗೆ ಪೂರ್ಣ ವಿಶ್ವಾಂತಿಯನ್ನು ಕೊಟ್ಟಿದ್ದನು ಕೆಲವು ಹಿಂಡು ಅಧಿಕಾರಿಗಳಿಗೆ ನೊದಲು ಇದು ವಿಚಿತ್ರವೆನಿಸಿದರೂ ಶಾಂತತಾಪೂರ್ಣ ಪರಿಸ್ಥಿತಿಯಲ್ಲಿ ದುಷ್ಪ ವಿಚಾರಕ್ಕೆ ಆಸ್ತಿದವಾಗಿಲ್ಲ. ಈ ನೊದಲು ಸೇನಾಪತಿಯಾದ ಕಾಸೀಮಿಖಾನನು ಹಿಂಡು-ಮುಸಲ್ಕುನ ಸೈನ್ಯದ ವಸತಿಸಾಫಾನಗಳನ್ನು ಬೇರೆ ಬೇರೆ ಮಾಡಿ, ಹಿಂಡು ಸೈನಿಕರ ಕಸ್ತೂಪಗಳನ್ನು ಕೊತಲ್ಯಾದಿಂದ ತನ್ನ ಸಾಪ್ತಾಧಿಕೀನ ಪಡಿಸಿಕೊಂಡಿದ್ದನು; ಮತ್ತು, ಕಸ್ತೂಪಾರದ ಮೇಲೆ ತನ್ನ ವಿಶ್ವಾಸುಕ ಮುಸಲ್ಕುನ ಅಧಿಕಾರಿಗಳನ್ನು ನಿಯಮಿಸಿದ್ದನು ಇಂದಿನ ಉತ್ಸವದ ವಿಚಾರವೂ ಸಹ ಹಿಂದು ಬಗೆಯ ಆ ಕಾರಸಾಫಾನದ ಘಳವೇ ಆಗಿದ್ದತು.

ಕಾಸೀಮಿಖಾನನು ತನ್ನ ಕೋಣೆಯಲ್ಲಿ ಷಿಬ್ಬನೇ ವಿಚಾರಕಾರ್ಯತ ನಾಗಿ ಕುಳಿತ್ತಿದ್ದನು. ಮಧ್ಯರಾತ್ರಿಯು ವಿಶಿರುತ್ತ ಬಂದಿದ್ದರೂ ಅವನಿಗೆ ನಿದ್ದೆಯು ಬರಲಿಂಬಲ್ದು. ಅಷ್ಟರಲ್ಲಿ ಆಕಸ್ತಾತ್ತಾಗಿ ನಡೆತು ಬೇಗವಳು ಅಲ್ಲಿಗೆ ಬರಲು, ಕಾಸೀಮ್‌ನ ಎದ್ದು ಮಯಾರ್ದೆಯಿಂದ ಅವಳನ್ನು ಸನ್ಯಾಸಿಸಿದನು. ಈಗ ನೇರಿತು ಬೇಗಮಳು: — ಕಾಸೀಮ! “ಮುಸಲ್ಕುನ ಧರ್ಮ ಸ್ವಿಕರಿಸಿದ ನಿಮ್ಮ ಆ ಹಿಂಡು ಬಾದಕರನು ಮುಸಲ್ಕುನ

రాజ్యద సల.వాగి ఎష్టు దక్కనిరువనేంచదు ఈగలాదరు తిళియశే?" ఎందు.

శాసిమః—ఆమ్రా, ఇన్ను ఈ కాసిమను ఆ ముసల్కానే వేవధారియాడ హిందూ బాదతకన మేలే ఎందిగే నంబిగెయిన్ని ట్ప్పున్నే నన్న భూర్యంతియు దూరవాగిదే. ఆమ్రా, ముసల్కానే సమాజవై మాయెయింద మోక్షగేణండు అంధవాగిద్దు, తన్న అంజనదిందలే పూర్వ జాగ్రత్తవాగిరువదు.

నసెరిత్తచేంగమః—ఎల్లపు నిజత్తు; ఆదరే భాదుడియ హిందూ స్మేన్స్టున్న నిష్టు మేలే దండేత్తి హొరటిద్దు, అథ దారియ మేలే బందిరచకుదు. ముందేను విచారమై?

శాసిమః—ఇందు బేళగాగువదరీళగే ముసిమబానే సంగేశ స్మేన్స్టువన్ను కఠిసువ వ్యవస్థి మాదిద్దేనే బేళగాగువష్ట రల్లి స్మేన్స్టువై రాజధానియింద బకు దూర హోగేవంతే వ్యవస్థి మాదిరునేను.

నసెరిత్తచేంగమః—కాగాదరే హిందూజనర ఈ ఉత్సవవై నిష్టు కౌతల్యద హిందు భాగవిరచ.దల్లవే?

శాసిమః—హోదు.

నసెరిత్తచేంగమః—హోదు శాసిమ. శళిదుశేణండ సామూర్జ్యవన్ను భలదిందలు, కౌతల్యదిందలు సంపాదిసబేకాగిదే. ఇరలి. ఆ ముఖ్య విషయద విచారమేను?

శాసిమః—నాచిన దరబారదల్లి సామూర్టిన ఆభిప్రాయ వన్ను తళశోణండు పనాదరీణందు నిధార మాడబేకాగిదే.

నసెరిత బేః—(తిరస్కారదింద) ఆ దరబారమే నిష్టు అవనతి యన్న మాదిదే. మాతుమాతిగే దరబార-దరబార! ముసల్కా నిర మంగలాపేస్కేయా ఆ దరబారదల్లి దేలరీయువదెందు నంబిరు ఏరేను? నిష్టు ధమంద్యేషియ హత్తుర నిష్టు ధమంపదేక శేశు ఏరా? ఆపరాధియే న్యాయాధికనాగిరువల్లి అవను ఆపరాధద విచారణ మాడువదేను? శాసిమ-భూర్యంత శాసిమ! నిష్టు ఆ

ಎಲ್ಲ ಹುಚ್ಚು ಚೂಡಿರವನ್ನು ಬಿಡು ಇಲ್ಲದಿದ್ದರೆ, ನಿಮ್ಮ ಎಲ್ಲ ಪ್ರಯತ್ನಗಳು ನಿಷ್ಪಲವಾಗಿ, ಕಡೆಗೆ ನೀನು ವಿಶ್ವತ್ವಿಗೆ ಗುರಿಯಾಗಬೇಕಾಗುವದು. ನಿಮ್ಮ ಸಾಮಾರ್ಪಣೆ ಮಾಂತ್ರಕನಿರುವನು. ಆವನು ತನ್ನ ಸವಿಮಾತುಗಳಿಂದ ನಿನ್ನನ್ನು ಮೋಹಗೇಳಿಸುವನು ನಿಷ್ವ ಆ ಮೋಹಪಾಠದಿಂದ ಮುಕ್ತ ರಾಗದಿದ್ದರೆ ನಿಮ್ಮ ಆವನತಿಗೆ ಮೇರೆಯೇ ಇಲ್ಲ.

ಕಾಶೀಮ: — ತಾಯಿ, ಈ ಸಾರೆ ಕಾಶೀಮನು ಹಾಗೆ ಮೋಹ ಹೊಗೇವಂತೆ ಇಲ್ಲ. ಆವನು ಸಾಮಾರ್ಪಣಿಗೇ ಎಚ್ಚರ ಹುಟ್ಟಿವಂತೆ ಮಾಡುವನು. ವಜೀರ ಮೋದಲಾದವರು ಸಹ ಸಾಮಾರ್ಪಣ ಲಾಂಗೊಲ ಚಾಲನವನ್ನು ಮಾಡಕತ್ತಿರುವರು. ಆವರಿಗೇ ಸಹ ತಿಳಿಯುವಂತೆ ಮಾಡುವೆನು.

ನಿನ್ನ ವಿಚಾರದಂತೆ ಈ ಕಾರ್ಯವು ಸಾಧಿಸುವದಿಲ್ಲ; ಆದರೆ ಪ್ರತಿಪಕ್ಷಿಗೆ ಆವ ಕಾಶ ಮಾತ್ರ ಸಿಕ್ಕು, ಆವನು ಎಚ್ಚರಗೊಳ್ಳುವನು. ದೇಹದ್ವ ಆಜಗರವೇ ಮುಸಲ್ಪಾನಸಾಮಾರ್ಪಣವನ್ನು ಸುತ್ತು ಹಾಕಿ ಬಿಗಿದಿರುವದು. ಇಷ್ಟೇ ಅಲ್ಲ, ನಿಮ್ಮೊಲ್ಲರ ಮೇಲೆ ಹೆಡೆಯನ್ನೆತ್ತಿಕೊಂಡು ನಿಂತಿರುವದು. ಹಿಮ್ಮೊಲ್ಲೆ ಅದರ ಹೆಡೆಯನ್ನು ಕತ್ತಿರಿಸದಿದ್ದರೆ ಮುಸಲ್ಪಾನಸಾಮಾರ್ಪಣದ ಮೃತ್ಯುವೇ ನಿಶ್ಚಯವು.

ಕಾಶೀಮ: — ಹಾಗಾದರೆ ನಿಷ್ವ ಹೇಳಿದಂತೆ.....

ಬೇಗಮ: — ಹೇಳಿದಂತೆ ಅಂದರೇನು? ಆ ಪ್ರಕಾರ ಮಾಡಲಿಕ್ಕೇ ಬೇಕು ಮೋದಲು ಯಾವ ಕಾರ್ಯವನ್ನೂ ಮಾಡುವಂತಿಲ್ಲ. ಗುಪ್ತ ವಾಗಿ ವೈರಿಯ ನಾಶ ಮಾಡಿ, ನಂತರ ಎಲ್ಲ ಜನರಿಗೇ ತಾವು ಎಂಥಂಧನದಲ್ಲಿ ಸಿಕ್ಕಿದ್ದೆವೆಂಬದನ್ನು ತಿಳಿಸಿ ಹೇಳು.

ಕಾಶೀಮ: — ಆಮಾತ್ರ, ಆಗ ಜನರಿಗೆ ತಿಳಿಸಿ ಹೇಳುವದು ಕಷ್ಟವಲ್ಲವೇ?

ಬೇಗಮ: — ಆದೇಕ ಕಷ್ಟವು? ಎಲ್ಲರೂ ಸ್ವಾಭಾವಿಕಾನರಹಿತರಾಗಿಲ್ಲ. ಭಯದಿಂದ ಕೆಲವರು, ಸ್ವಾಭಾವ ಸಲುವಾಗಿ ಕೆಲವರು ಆವನ ಪ್ರತಿಯನ್ನು ಸಂಪಾದಿಸಿರುವರು. ಆದೇ ಜನರು ಆವನ ಪತನದ ತರು ಪಾಯ ನಿನ್ನ ಕಾಲ ಮೇಲೆ ಹೆಡಳಿಂಬಿರುವರು. ಯಾಕೆ ಕಾಶೀಮ, ಭಯವಧುವಿಯೇನು? ಇಡೀ ಜಾತಿಯ ಕಲ್ಪಾಷಾಂಕ ನಿನ್ನ ಹಿಂದು

ವ್ಯಕ್ತಿಯ ಜೀವನವು ಹೆಚ್ಚಿನದಾದಿತೇನು? ಕಾಸೀಮು! ನೀನು ವೆಡಲಿನ ರಣಕೂರ ಕಾಸೀಮುನೆಲ್ಲ! ಶಿನ್ನಸ್ವಭಾವಪರಿವರ್ತನೆಯಾಗಿರುವದು. ಜಾತಿಗೌರವಕ್ಕಿಂತ ಆತ್ಮಗೌರವವೇ ನಿನಗೆ ಈಗ ಪ್ರಧಾನ್ಯವಾಗಿರುವದು. ನಿಮ್ಮ ಸ್ವಾತಂತ್ರ್ಯ ಧೀಕಾರವು! ನಿನ್ನ ಇಟ್ಟಿತ ರಮಣ್ಯ. ನಿನ್ನನ್ನು ಅಪಮಾನಗೊಳಿಸುದ್ದು, ಪುನಃ ನೀನು ಅವಳ ಪ್ರಿಯಪಾತ್ರನ ಸೇವೆಗೆ ಸಿದ್ಧಾನಾಗಬೇಕೇ? ಇಮ್ಮು ಪಾರುವಹಿನನಾಗಿರುವೆಯಾ! ನಿನ್ನ ಪ್ರೇಮದ ಪ್ರತಿದ್ಯುಂದ್ರನೂ, ಸಮಾಜ-ರ್ಜುಂಗಳ ಕರ್ತುವೂ ಆದವನನ್ನು ಸಹೇದರನೇಂದು ಭಾವಿಸಿ ಕುನಿಂತ ನಾಶನೆಯಾ? ಹೀಗಿದ್ದ ಮೇಲೆ ಹಿಂದಿಜನರ ವಿಂದಿ ಸ್ವೇಷಿಸಿದ್ದು ಎಂತೆ ಕಳುಹಿಸುವೀ ಆ ವಿಚಾರವೇ ಬೇಡ.

ಕಾಸೀಮನ ಮುಖವು ಕೆಂಪಾಯಿತು; ಕಣ್ಣಗಳು ವಿಸ್ತೃತವಾದವು; ಶ್ವಾಸೇಣಾಫ್ಫಾವು ವೇಗದಿಂದ ಸಾಗಹತ್ತಿತು

ನಸೆಂತ್ರ ಬೇಗಮಣು ಮತ್ತೆ:—ನನ್ನ ಕಾನಿಯೇನೂ ಇಲ್ಲ ಇದರ ಪ್ರತ್ಯಯವು ಮುಂದೆ ಹಂದು ದಿವಸ ನಿಮಗೇ ಬರುವದು. ಆಗ ಉಪಾಯವೇ ಇಲ್ಲ. ಹಸಿದ ಸಿಂಹವು ವಂಜರದಲ್ಲಿ ಸಿಕ್ಕು, ಸರ್ಕಾರಿನಲ್ಲಿ ಬೆಕ್ಕಿನಂತೆ ತಿರುಗಾಡುವದಲ್ಲ! ಆ ಪ್ರಕಾರ ನಿಮ್ಮ ಸ್ಥಿತಿಯಾಗುವದು. ಇನ್ನು ನೆನ್ನ ಪ್ರಯೋಜನವೇನು? ನಾನು ಹೊಗಿಬರುತ್ತೇನೆ, ಎಂದು ಹೊರಟಣು.

ಕಾಶೀಮನು ಅವಳ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು:— ಅವಾಯ, ಮಕ್ಕಳ ಮೇಲೆ ಕೋಪಗೊಂಡರೆ ಹೇಗೆ?

ನಸೆಂತ್ರ ಬೇಗಮ:— ಕಾಶೀಮ, ಇನ್ನೇಕೆ ಆ ಸಂಬಿಳಿಧನವು? ಹಂದು ಕಾಲದಲ್ಲಿ ನಿನ್ನ ಮೇಲೆ ನೆನ್ನ ಸಥಿಯಿತ್ತು. ಇನ್ನೇಕೆ ಆ ವಿಚಾರವು?

ಕಾಶೀಮ:—ಅಮ್ಮಾ, ಇನ್ನು ಎರಡನೇ ಮಾತು ಬೇಡ ನಿನ್ನ ಶ್ಯಾಮಿಯ ಸಲುವಾಗಿ, ಜಾತಿಯವರ ಕಲಾಘಣದ ಸಲುವಾಗಿ ನಾನು ಏನು ಮಾಡತಕ್ಕದ್ದೆಂಬದನ್ನು ಸ್ವಷ್ಟವಾಗಿ ಹೇಳು.

ನಸೆಂತ್ರ ಬೇಗಮಣು ಕಾಸೀಮನ ಕಡೆಗೆ ಹಮ್ಮೆ ದಿಟ್ಟಿಸಿ ನೋಡಿ:— ಕಾಶೀಮ, ಮಾಡುವಿಯಾ?

ಕಾಶೀಮ:—ನಾನು ದುಂಬಲಹಸ್ತದಿಂದ ಕಸ್ತ್ರಧಾರಣ ಮಾಡಿಲ್ಲ. ನನಗೆ ಆತ್ಮಪ್ರತಷ್ಠೆಯು ಬೇಡ. ಜಾತಿಯ ಕಲಾಘಣವೇ ನೆನ್ನ ಮಂಗ

ಲವು ನಿನ್ನ ಯಾವ ಆಜ್ಞೆಯನ್ನು ಪಾಲನೆ ಮಾಡತಕ್ಕದ್ದು? ಹೇಳಿ. ಬೇಗಮು:— ಕಾಶೀಮಾ! ಕಾ:— ‘ಅಮ್ಮಾ’
ಬೇಡ:— ‘ಇಂದು ರಾತ್ರಿಯೇ ಬೇಕು’ ಕಾ:— ‘ಮನು ಬೇಕು?’
ಯಾದುನಾರಾಯಣನ ಥ್ರಣ್ಮುಂಡವು ಕಾಶೀಮಾ, ತಾಯಿಯ
ಇಚ್ಛೆಯನ್ನು ಪೂರ್ಣ ಮಾಡು ನನ್ನ ಪತಿಫೋತುಕನ ಶಿರಸ್ಸನ್ನು ನನಗೆ
ಪುರಸ್ಕಾರವೆಂದು ಕೊಡು! ಕಾಶೀಮಾ, ಭಯಪಡಬೇಡ. ಅಂತಹಪುರದ-
ಕರುನಮಂದಿರದೇಶಗ ಹೋಗುವ ಗುಪ್ತವಾಗಿವನ್ನು ನಾನು ತೋರಿ
ಸುತ್ತೇನೆ. ನೀನು ಸ್ವತಃ ಅವರ ಶಿರಸ್ಸನ್ನು ಭೇದಗೊಳಿಸತಕ್ಕದ್ದು.
ಎರಡೂ ಶಿಕಾರಿಗಳು ಸುಖ್ಯಾಪ್ನದಲ್ಲಿ ಮಗ್ನಿರಂಗಿಂಬಹುದು. ಅವಂಗೆ
ಜಿರಕಾಲ ನಿದ್ರೆಯು ಸುಖಿವನ್ನು ಕೊಡು. ಬಾ, ನನ್ನ ಸಂಗಡ ಬಾ!
ಹೇಗೆಂದು ಅವಳು ಕಾಶೀಮಾನ ಶೈ ಹಿಡಿದು ಜಗ್ಗಿಕೊಂಡು ಹೋರಬಳ್ಳ.

೪

ಲ್ಲಿ—ಟೀಗಳ ಮೇಲೆ ಹಿಮ್ಮಿಂದೊನ್ನೆ ಕಾಲುಸಪ್ಪಣವು ಕೇಳಬಂತು. ಇಬ್ಬರೂ ಚಮಕಿರಾದರು. ಹಿಬ್ಬ ಚೂರನು ಶುದುತ್ತು
ಬಂದು ಕುನ್ನಿಸ ಮಾಡಿ:— ಖಿದಾವಂದ, ಬಂದಕಹನು ಕಿಲ್ಲೆಯಲ್ಲಿ
ಬಂದಿರುವನು, ಎಂದು ಹೇಳಿದನು. ಕಾಶೀಮಾನು ಚಮಕಿನಾಗಿ ಎಂಂದೇ
ನಾಯಿತು? ಎಂದು ಕೇಳಲು, ದೂತನು:— ‘ಖಿದಾವಂದ, ನಮ್ಮ
ಸ್ವೇಂದ್ರನು ಇನ್ನು ಕಿಲ್ಲೆಯಿಂದ ಹೋರಬಿಳುವ ಉದ್ದ್ಯೋಗದಲ್ಲಿತ್ತು.
ಬಾದಕಹನನ್ನು ನೇರಿಡಿದ ಕೂಡಲೇ ಜನರು ಅಲ್ಲಿಂದಲ್ಲೇ ಸರಿದುಕೊಂ
ಡರು. ಸೇನಾಪತಿ ಮುನಿಮಿಶಾನನು ವೈದಲು ತಪ್ಪನ್ನೊಪ್ಪಿಕೊಳ್ಳು
ಲಿಲ್ಲ. ಅವಿಕಾರಿಯಾನನು ಮಾತ್ರ ಬಾದಕಹನ ಪಾದಗಳ ಮೇಲಿ ಬಿದ್ದು,
ಹಿಮ್ಮಿಕೊಂಡು ಹ್ಯಾಮೆ ಬೇಡಿದನು,’ ಎಂದು ಹೇಳಿದನು. ಈ ಸಂಗತಿ
ಯನ್ನು ಕೇಳಿ, ಇಬ್ಬರೂ ಸ್ತುಂಭಿತರಾದರು ಖಾನನು ದೂತನನ್ನು
ಕುರಿತು:— ‘ಮುಂದೇನಾಯಿತು?’ ಎಂದು ಮತ್ತೆ ಕೇಳಿದನು.

ದೂತ:— ಬಾದಕಹನು ನಗುತ್ತು, ‘ಮುನಿಮಿಶಾನ, ನನಗೆ ಸುದ್ದಿ
ಯನ್ನು ಕೊಡ ತಿಳಿಸದೆ. ಯಾದ್ದಾಕ್ಕೆ ಹೋರಬುವ ಅವಕ್ಯಕತೆಯಾದ್ದಿಲ್ಲ.
ಇರಲಿ, ಆದದ್ದು ಆಗಿಹೇಯಿತು. ನೀವು ಸ್ವೇಂದ್ರಿಕಂಗ ಅಭಯವನ್ನು

ಕೈಟ್ಟು, ವೇಷಪರಿವರ್ತನೆಯನ್ನು ಮಾಡಿಕೊಂಡು ಕಾಶೀಮಾರ್ಬಾನನ ಕೈಗೆಯಲ್ಲಿ ಬರ್ಪಿ' ಎಂದು ಹೇಳಿ, ಹಿಂದೂ ಸ್ವೀಕಿರ್ತ ಬಿಡಾರದ ಕಡೆಗೆ ಹೊರಟುಹೊಡನು ಇನ್ನು ಆವರು ಬರಬಹುದು, ಎಂದು ಹೇಳಿ, ಹೊರಟುಹೊಡನು ಕಾಶೀಮನು ಜಿಂತೆಯಿಂದ ಕೈಗೆಯಲ್ಲಿ ಆಡ್ಡಾಡ ತತ್ತ್ವದನು.

ಅಗ ನಸೆರಿತ ಬೇಗೆಮಣಿ:—ಕಾಶೀಮ, ಮತ್ತೇನು ಜಿಂತೆ ಮಾಡುವಿ? ದೇವರ ಅನುಗ್ರಹದಿಂದ ಶಿಕಾರಿಯು ತಾನಾಗಿಯೇ ನಿನ್ನ ಹತ್ತರ ಬಂದಿರುವದು ಹಂಡೀ ಕ್ಷೇತ್ರದಲ್ಲಿ ನಿನ್ನ ಶತ್ರುವಿನ ನಾಶ ಮಾಡು. ಈ ಸುಷಂಧಿಯನ್ನು ರಳಕೊಳ್ಳಬೇಡ! ಎಂದಂದು, ಉನ್ನಾದಳಂತೆ ಕಾಶೀಮನ ಕಡೆಗೆ ನೋಡುತ್ತು ವಿಕಟಿಹಾಸ್ಯ ಮಾಡಹತ್ತಿದಣಿ

ಇವ್ವರಲ್ಲಿ ಬಾಡಕಹನು ಅಲ್ಲಿಗೇ ಬಂದನು. ಕಾಶೀಮಾರ್ಬಾನನೇ ಮಸ್ತಕವು ಅನ್ನಿಂದ ತಾನೇ ಬೋಗಿಗ್ತು; ಅವನು ಶುನಿಇಸ ಮಾಡಿದನು.

ಯದುನಾರಾಯಣನು ಮುಗ್ಗೆಣಸೆಗೆಯ ಗಂಭೀರಸ್ವಂದಿಂದ:— ಖಾನಶಾಹೇಬಿ, ಗೌಡಸಾಮಾರ್ಟಿನು ದುರ್ಗದಲ್ಲಿ ಆಶ್ರಯ ಬೇಡಬಂದಿರುವನು ನಾನು ನಿವ್ಯಾ ಅತಿಥಿಯು ಇದೇನು? ಬೇಗೆಮಣಾಹೇಬಿಂದಾ ಇಲ್ಲೇ ಇರುವರಲ್ಲ! ವೇದಲು ನೋಡಿರಲಿಲ್ಲ; ಹೀಗೆ ಮಾಡಬೇಕು, ಎಂದು ತಲೆ ಬೋಗಿಗ್ಗಿಸಿದನು.

ನಸೆರಿತ ಬೇಗೆಮಣಿ ಮುಖವು ಕಂಪಡಿತು. ಶರೀರವು ನಡುಗೆ ತತ್ತ್ವತು ಅವಣಿ ಕರ್ಕಣದಿಂದ:— ಕಾಶೀಮ, ವೇದಲು ಈ ಸ್ವಿತಾನನ್ನು ಕೊಲ್ಲಿ. ಸುಮ್ಮನೆ ಏಕೆ ಸಿಂತಿರುವಿ? ಎಂದು ಜೀರಿದಣಿ. ಕಾಶೀಮನು ಸುಮ್ಮನೆ ನಿಂತನು. ಬೇಗೆಮಣಿ ಮತ್ತೇ:— ಕಾಶೀಮ, ಭಯಾಪಡಬೇಡ! ಈಗ ಅನ್ಯವಿಚಾರವು ಬೇಡ ವೇದಲು ಇವನೆ ನಾವು ಕೇಷ ಮಾಡಿ. ಎಂದಣಿ ಆದರೂ ಕಾಶೀಮನು ನಿಕ್ಷಲನು. ನಸೆರಿತ ಬೇಗೆಮಣಿ ಧ್ವಯಾವು ಕಡಿಮೆಯಾಯಿತು ಅವಣಿ ವಿಕಟಿಹಾಸ್ಯದಿಂದ:— ಕಾಶೀಮ, ನನ್ನ ಹೊಟ್ಟಿಯಲ್ಲಿ ಬಹಳ ಸಂಕಟವಾಗೆತ್ತಿದೆ. ಇನ್ನು ತಡೆಯಿನು. ಎಲ್ಲೆ ಸೇಡಿ ಕಾಶೀಮ! ತತ್ತಭಾಗ್ಯಕಾಶೀಮ!! ಪತ್ರ ಓರ ರಕ್ತವು ಇಂದ್ರ್ಯ “ಇಡಿಯಾಗಿರುವದೇನೇ? ಆಗಲೆ. ಇನ್ನು ನಾನು ಸಹಿಸಿನು. ‘ಎಲ್ಲೆ ಪತಿಘಾತಕನೇ, ಪರಾಕ್ರಮ ಸೋಗೆ’ ಎಂದಂದು

ತನ್ನ ವಹುಷಳದಲ್ಲಿ ಮುಂಚ್ಚಿಟ್ಟುಕೊಂಡು ಬಂದ ಕರಾರಿಯನ್ನು ವೇಗದಿಂದ ಮೇಲಕ್ಕೆ ಎತ್ತಲು, ಸಿಟ್ಟನ್ನೆ ಭರದಲ್ಲಿ ಅದು ಅವಶ್ಯ ಮುಂಗ್ರೋವ್ ಜುಣ್ಣ, ರಕ್ತವು ಭರದಿಂದ ಹರಿಯಹತ್ತಿತು. ಅದರಿಂದಲವಳು ನೆಲಕ್ಕೆ ಬಿದ್ದ ಶು.

ಕಲ್ಪನಾತೀರವಾದ ಈ ಅನಧೀಕ್ಷಿಪಾತದಿಂದ ಸಾಮಾಜಿಕನು ದಂಗು ಬಳಿದಿದ್ದನು. ಆದರೂ ಸ್ವಲ್ಪ ಹೈತಿನಲ್ಲಿಯೇ ಸುಧಾರಿಸಿಕೊಂಡು ಕುಳಿತು ಬೇಗಮಳ ಕ್ಷಯನ್ನು ನೀರಿನಿಂದ ತೊಳೆದು ಪರಿಷ್ಕಿಸಲು, ಅವಶ್ಯ ನೆರಗಳು ಹರಿದಿದ್ದವು. ಸ್ವಲ್ಪ ಹೈತಿನಲ್ಲಿಯೇ ನಸೆರಿತಬೇಗಮಳ ಪ್ರಾಣವು ಕೂಡ ಹೊಗಿ ಬಿಟ್ಟತು! ಆಗ್ ಸಾಮಾಜಿಕನು:—‘ಕಾಶೀಮ’ ಎಂದನು.

ಕಾಶೀಮ:— ಸಾಮಾಜಿ, ನೀವು ಈಗೆ ನೇನ್ನ “ಬಂದಿ”ಯಾಗಿ ರುವಿರಿ, ಎಂದನು. ಕೂಡಲೇ ಸಾಮಾಜಿಕನು ಸುತ್ತಮುತ್ತು ನೋಡಲು ಸತತ ಸ್ವೇಚ್ಛರು ಅವನನ್ನು ಸುತ್ತಿಗೆಟ್ಟಿಕೊಂಡು ನಿಂತಿದ್ದರು ಆಗ ಯದುನಾರಾಯಣನ ರಕ್ತವು ಉಕ್ಕೇರಿ ಅವನು ತನ್ನ ಬೊಂಕಕ್ಕೆ ಕ್ಷೇಹಾಕಲು, ಅಲ್ಲಿ ಖಡ್ಗನೇ ಇದ್ದಿಲ್ಲ!

ಕಾಸಿಮನು ತಿರಸ್ವಾರದಿಂದ ನಗೆತ್ತಿ:—ಗೌಡಸಾಮಾಜಿನಂಥ ವೀರನೆ ಬಳಿಯಲ್ಲಿ ಸದಾ ಶಕ್ತಿವಿರುವದು ಯೋಗ್ಯವು; ಆದರೆ ನೀವು ಅತಿಥಿಯಾಗಿ ಬಂದ ಕಾರಣ ನಿಮ್ಮ ಗ್ರಹಣಣ ಎಲ್ಲ ಭಾರವನ್ನೂ ವಹಿಸಿ, ನಿಮ್ಮನ್ನು ಪ್ರೇಮರಹವ ವೇಳೆಹ ಶೃಂಖಲೆಯಿಂದ ಬಂಧಿಸಿ, ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳುವೆನು. ಸಾಮಾಜಿ, ಚಿಂತೆ ಮಾಡಬೇಕಿರಿ. ನೀವು ಸುರಕ್ಷಿತ ಸ್ಥಳದಲ್ಲಿ ಇದುವಿರಿ, ಎಂದು ಅನ್ನವಷ್ಟರಲ್ಲಿ, ಆತಮಾನ ತಾರಾಳು ಧೃತಗತಿಯಿಂದ ಅಲ್ಲಿಗೂ ಬಂದಳು; ಮತ್ತು ಅವಶ್ಯ ಅಲ್ಲಿಯ ಧೃತವನ್ನು ತೆನಾಗಿ ನಿರೀಕ್ಷಿಸಬಹುದಶು. ಆತಮಾನಂ ಆಗಮನದಿಂದ ಕಾಸಿಮನು ಚಂಚಲನಾದನು. ಸೈನ್ಯದ ವೇಷ್ಟನೆಯ ಬಂಧನವೂ ಕಡಿಮೆಯಾಗಿತ್ತು. ಆದರೂ ಕಾಸಿಮನು ಧೈಯ ತಂದುಕೊಂಡು ಆತಮಾನಂ ನ್ನು ಕುಳಿತು:— ತಹಜಾದಿ, ಬಂದೆಯಾ? ಜಲೋದಾಯಿತು. ಯೋಗ್ಯ ಸಮಯಕ್ಕೆ ಬಂದೆ. ಎಲ್ಲ ಸಂಗತಿಯೂ ತಿಳಿದಿರಬಹುದು ಇಂದು ಗೌಡಸಾಮಾಜಿನು-ನಿನ್ನ ಹೃದಯೇಶ್ವರನು ಈ ಕ್ಷುದ್ರ ಸೇವಕನೆ ಹತ್ತಿರ ಆಶ್ರಯಕ್ಕೆ ಬಂದಿರುವನು. ಈಗ ಅಧಿತಿಸತ್ತಾರಕ್ಕೆ ವ್ಯಾರಂಭವಾಗಿರುವದು.

ಅಕ್ಷಮಾನಶು ಹುಬ್ಬುಗಂಟಕ್ಕಿ:— ಸೇನ್ಸಾಪತೀ, ಕಾಸಿಮಾನ,
ಎಂದಶು

ಕಾಸಿಮಾನ:— ತಹಜಾದಿ, ಸೇವಕನಿಗೆ ತಃಕುಂ ಆಗಬೇಕು.

ಅಕ್ಷಮಾನ:— ದಿಲ್ಲಿಶ್ವರನನ್ನು ಸೋಲಿಖಿದ ವೀರ ಕಾಸಿಮಾನಿಗೆ
ಇಂಥ ವ್ಯವಹಾರವು ಯಾಗೈನ್ನೇ? ತರಣ ಬಂದ ಸಾಮಾರ್ಟಿನ ಸಂಗಡ
ತು ರೀತಿ ನಡಕೊಳ್ಳುವದು ಅಗೌರವವು. ನಿನ್ನಂಥ ರಣಕೇಸರಿಯು
ವಿಚಾರ ಮಾಡಬಾರದೇನು?

ಕಾಸಿಮಾನ:— ತಹಜಾದಿ, ನಿನೇ ಹೇಳು. ವಿಜಯವನ್ನು ಪಡೆದ
ರಣಕೇಸರಿಗೆ ನಿನ್ನಿಂದ ಎಂಥ ಪುರಸ್ಕಾರವು ದೊರೆಯಿತು? ತಹಜಾದಿ,
ಈಗ ನಾನು ಆ ಗೌರವವನ್ನು ಬಯಸುವದಿಲ್ಲ. ಕ್ವಮೇ ಮಾಡಬೇಕು.
ಅದಕ್ಕೆ ಪ್ರತಿಫಲವು-ನನ್ನ ಸಮಾಜದ ಆಪಮಾನವು-ದೇಶರಿಗೆ ವದಲ್ಲವೇ?

ಅಕ್ಷಮಾನ:— ಕಾಶೀಮ, ಹೀಗೇಂಕೆ ಮಾತಾಡುತ್ತೀ? ಹೀಗಿದ್ದರೆ,
ಅಂದಿನ ದಿವಸ ನಿನೇ ಸಾಮಾರ್ಟಿನಾಗಿತಕ್ಕಿದ್ದಿತ್ತು; ಮತ್ತು ಸಾಮಾರ್ಟಿನನ್ನು
ಅಂದಿನ ದಿವಸವೇ ಗೂಡದ ಹೊರಗೆ ಹಾಕತಕ್ಕಿದ್ದಿತ್ತು. ಇರಲಿ.
ಇನ್ನು ಆ ಮಾತು ಏಕ? ವೇದಲು ಸಾಮಾರ್ಟಿನನ್ನು ಮುಕ್ತ ಮಾಡು
ವಿಯೋ ಇಲ್ಲವೋ? ಹೇಳು.

ಕಾಶೀಮ:— ತಹಜಾದಿ, ಈಗ ಆ ಮಾತು ತಕ್ಕೆವಿಲ್ಲ.

ಅಕ್ಷಮಾನ:— ಯಾರ ಎದುರಿಗೆ ಹೀಗೆ ಮಾತಾಡುವಿಯೇಬದು
ಗೊತ್ತಿದೆಯೋ?

ಕಾಶೀಮ:— ಗೊತ್ತಿದೆ. ಚೆನ್ನಾಗಿ ಗೊತ್ತಿದೆ. ಬಾದಕಹ ಸ್ವಿಫ್ಟು
ದ್ವಿನನ ಪ್ರತಿಯೂ, ಅಜೀಮಶಕ್ನ ಪ್ರತಿಯೂ, ಸಾಮಾರ್ಟಿ ಜಲಾಲು
ದ್ವಿನನ ಪತ್ತಿಯೂ ಆದ ಆಕ್ಷಮಾನತಾರಾಳ ಎದುರಿಗೆ ಈ ಮಾತಾಡು
ತ್ತೀನೆ ತಹಜಾದಿ, ಕಾಶೀಮನು ಈಗ ನಿನ್ನ ಕಣ್ಣಿನನ್ನು ಹೆದರು
ವವನಲ್ಲ. ನೀನು ಸಾಮಾರ್ಟಿನ ಚಿಂತಯನ್ನು ಬಿಟ್ಟು, ಅರಮನೆಗೆ
ಹೊಗು. ಬೇಕಾದರೆ ಎದುರಿಗೆ ಇದ್ದು ಕಾಶೀಮನ ವ್ಯಘರಪ್ರೇರಿದ
ಪ್ರತಿ ತೆಕ್ಕಿಧವನ್ನು ಕಣ್ಣಿನ ನೀತಿಯಲ್ಲಿ ನೀಡು, ಎಂಬು ಸಂಕೇತವನ್ನು ಮಾಡಲು,
ಇಬ್ಬು ದಾತನು ಬಂದು ಕುನ್ನಿಸ ವಾಡಿ ನಿಂತನು. ಕಾಶೀಮನು
ಅವನಿಗ ಬೇಡಿಯನ್ನು ತೆಗೆದುಕೊಂಡು ಬರಲಿಕ್ಕು ಹೇಳಿದನು,

ಆರೂಪಾನಳು ಕೊನೆದಿಂದ:— ಶಾಶೀಮ, ಸಾಮಾರ್ಪಿತನ ಅಂಗ ಸ್ವರ್ಕ ಮಾಡುವದು ನಿನ್ನಿಂದ ಸಾಧ್ಯವಿಲ್ಲ. ನಾನು ಸ್ವತಃ ಸಾಮಾರ್ಪಿತನನ್ನು ಮಂತ್ರ ಮಾಡುವೆನು ಸಾಮಾರ್ಪಿತವಿದ್ದರಿಂದೇ, ಎಂದು ಅಂದು ಮುಂದೆ ಹೋಗಲು, ಸೈನಿಕರು ಮರ್ಯಾದೆಯಿಂದ ಹಿಂದೆ ಸರಿದು ದಾರಿಯನ್ನು ಕೊಡಲು, ಆರೂಪಾನಳು ಹೋಗಿ ಸಾಮಾರ್ಪಿತನ ಕ್ಷೇತ್ರದಲ್ಲಿ

ಸಾಮಾರ್ಪಿತನು ಈ ವರಿಗೆ ಏನೂ ಮಾತಾಡದೆ ಇಬ್ಬರ ಮಾತುಗಳನ್ನು ಕೇಳುತ್ತ ನಿಂತಿದ್ದನು. ಆರೂಪಾನಳ ಆಗಮನದಿಂದ ಕ್ಷೇತ್ರಕಾಲ ಅವನ ಮನಸ್ಸು ಜಂಚಲವಾಗಿದ್ದರೂ ಮತ್ತೆ ಸ್ಥಿರತೆಯನ್ನು ಹೊಂದಿತು. ಅವನು ಆರೂಪಾನಳನ್ನು ಕುರಿತು:—ಆರೂಪಾನ, ಇದೆಂಥ ನಿನ್ನ ವಿಚಾರವು? ಗೌಡಸಾಮಾರ್ಪಿತನು ತನ್ನ ಕ್ಷೇತ್ರಗಳಿನ ಸೇನಾವತಿಯ ಬಂದಿಯಾಗಿ, ಹಂಡತಿಯ ಕ್ಷೇತ್ರದಲ್ಲಿ ಮಾಡಿದುಕೊಂಡು ಮಂತ್ರನಾಡನಿಂದು ಆಪಕ್ಷೇತ್ರಯನ್ನು ಹೊರಬೇಕೇ? ಇದು ಆರ್ಕಫು. ಸಾಮಾರ್ಪಿತಪುತ್ರಯಾದ ಸಾಮಾರ್ಪಿತಯೇ, ಜಂಚಲಭಾಗಬೇಡ ಬಂಧಿತ್ಯವೇ ನಮ್ಮ ಇಟ್ಟಿಕವು ಹಿಂದೂ-ಮುಗಲ್ಯಾನರನ್ನು ಪ್ರೀತಿಯ ಬಂಧನದಿಂದ ಬಂಧಿಸುವದೇ ನಮ್ಮ ಹೇತುವು ಈ ಕಾರ್ಯದ ಸಲುವಾಗಿ ನಮ್ಮ ಜೀವದ ಮೇಲೆ, ಆತ್ಮಗೌರವದ ಮೇಲೆ ತಿಲಾಂಜಲಿ ಕೊಡಬೇಕು. ಆದ್ದರಿಂದ ಆರೂಪಾನ! ಖಾನೆಸಾಹೇಬರ ಇಚ್ಛೆಯಂತೆ ಅವರಿಗೆ ಕೆಲಸಮಾಡಗೊಡು. ಎಲ್ಲ ಸೈನಿಕರೇ, ಕರ್ಕಣವ್ಯಚ್ಯಾತರಾಗದೆ ಸೇನಾವತಿಯ ಆಜ್ಞೆಯಂತೆ ದಕ್ಷತೆಯಿಂದ ಕೆಲಸಮಾಡಿರಿ. ಬರಬೇಕು, ಖಾನೆಸಾಹೇಬ ಬರಬೇಕು. ನಾನು ಸಿದ್ಧನಿರುವೆನು. ನನ್ನನ್ನು ಬಂಧಿಸಬೇಕು ತಡಮಾಡಬೇಕಿರಿ ಯಾಕಂದರೆ, ಇನ್ನು ಮನಿಮಖಾನ. ಅವಿಳಿನಖಾನ ಗುಣರಾಜುರಾಯ ವ್ಯೋಮಲಾದವರು ಬರುವರು ಹಾಗಾಗರೆ ನಿವ್ವಾ ಕಾರ್ಯಕ್ರೆ ವಿಫ್ಫ್ರ ಬಂದಿತು. ಆರೂಪಾನ! ದೂರ ಹೋಗು ವಿನಿಕಾರಣ ಅಡ್ಡಿ ಮಾಡಬೇಡ ಬಾ, ಕಾಶೀಮಖಾನ, ಬೇಗ ಬಾ!! ಇತ್ತೋ ನೋಡು. ನಾನು ಕ್ಷೇತ್ರದೇಹಿನಿಲ್ಲತ್ತೇನೇ, ಎಂದು ಕ್ಷೇತ್ರಮಂದೆ ಮಾಡಿಕೊಂಡು ನಿಂತನು.

ಆರೂಪಾನಳ ಕಣ್ಣಗಳು, ಆಶ್ರಭಿತನಾದವು ಆವಳು ಕಾಸೀ ವನ ಪ್ರದೀಪ ಹತ್ತು ರ ವೇಳಾಲಬಿ ಕಾಜೆಂಬಿಕೆಂತು ಕುಳಿತು, ಮುಖವನ್ನು ವೆಲ್ಲಕ್ಕೂ ದೀನಸ್ವರ್ದಿಂದಃ— ಉಸ್ತು, ಹಾಗಾಡರೆ

మేడలు నన్నన్న బంధిసు. సామార్టిసిగే మాడతక్క ఎల్ల వ్యవస్థియన్నొ నన్గే మాడు. ఆపరాధినియు నాను. ఆనథేద మంల కారణశు నాను. కాసిము, నీను నన్న మేలి ఆనంత ఉపకార మాడిరువి; కెలిష ప్రసంగేదల్లి మృత పితన అంతమ వ్యవస్థియన్న మాడిరువి; ఆదరి నాను మాత్ర నిన్న ఉదారతనద ప్రతిఫలంపవాగి నిన్న ఆకాభంగ మాడిరువేను. కాసిము, ఇదొందు సారే నన్న ఉదార ర్యాదయవన్న తేఱిసి మేడలు నన్నన్న బంధిసు. నన్న అపేక్షేయేనూ ఇల్ల. సామార్టిన సన్నధానదల్లిర చేయించదే నన్న ఇచ్ఛియు ఆదన్న పూళిక మాడు. ఖండక్కామ్మ అణ్ణ నంతే తేఱికాకులలోద ఈ సహోదరియ మానవన్న కాయ్య దుపి. ఈగ మత్త ఈ సహోదరిగి,-నిన్న మగిగే కడెయ భీష్మ యన్న నిఁడు, ఎందు సెరగొడ్డిదశు.

సామార్టిన నివ్వపట-నిభ్రయ వత్తనదింద కాతీమన మనస్స మేడలే రుషుయ్యాడహత్తత్తు. ఆకమానశ ద్వేష్యద చేఇ కెయలు, సహోదరపనేంచ సంబోధనపూ ఆవన ర్యాదయవన్న మత్తమ్మ అల్లూ లి రల్లూ లివాగి మాడితు. ఆ ఏరిన కణ్ణ గాళు నిఁంసింద తుంబిచవు. ఆవను ఆకమానశ క్షేట్రిదు ఎచ్చిసు, ఆవశ కణ్ణీరన్నొరిసుత్త:— ఆకమాన, నన్న ప్రియసహోదరి, ముద్దువుగసవే, నిను ఇష్ట దివస ‘‘అణ్ణ కాసిము’’ ఎందు నన్నన్న యాక కరెయలిల్ల? ఈ కాసిమమను రాజ్యవన్నొ, ఆత్మ ప్రతిష్టేయన్నొ, ఐక్యయువన్నొ, ఇజ్ఞిసువదిల్ల. ఇందిన దివస నిను ననగ శంఖ భార్త్యమయాదయు ఇడి జగత్తిన ఎల్ల సుఖ క్షీంతలూ కేళ్ళినదు. ఈ మేడలు నన్నన్న ప్రిథిసుత్తుద్దై ప్రేమవు జ్వాలామయవు. ఆదరింద కాంతయు దూరీయువంతల్ల; ఆదరి ఈ సహోదర ప్రేమవు నివ్వాజవు. ఆకమాన, నన్న పూరుషసహోదరి, ఇన్నొమ్మె “అణ్ణ కాతిమ!” ఎందు సంబోధిసు కేళువా

ఎ.కె.ఎమాధ.-ర స్పూరదింద ఆకమానశు:—భాయిక కాసిము,

ಅಣ್ಣು ಕಾಸಿಮು, ಎಂದು ಅಂದಶು.

ಆಗ ಕಾಸಿಮನು ತನ್ನ ಕೃಗಳಿಗೆ ತಾನೇ ಸರಪಡಿಯನ್ನು ಬಂಧಿಸಿ ಕೊಂಡು:—“ಸಮಾಖ್ಯ, ನಾನು ಬಂದಿಯು. ನನಗೆ ದಂಡನೆಯನ್ನು ಮಾಡು. ನಾನು ರಾಜದೈತ್ಯಾಗಿಯು. ದೇಶದೈತ್ಯಾಗಿಯು. ನಿಮ್ಮ ಹಿಂದೂ-ಮುಸಲ್ಮಾನರ ಏಕ್ಯದ ಶತ್ರುವು. ನನ್ನ ಅವರಾಧದ ವಿಚಾರಕೆ ಮಾಡಿರಿ,” ಎಂದನು.

ಆಗ ಸಾಮಾಜಿಕನು ವೇಗದಿಂದ ಬಂದು ಕಾಸಿಮನೆ ಬಂಧನವನ್ನು ಬಿಡಿಸಿ, ಅವನನ್ನು ಅಪ್ಪಿಕೊಂಡು:—ಕಾಸಿಮ, ದ್ಯೇವ, ಅಷ್ಟುಯೇ, ವೈರತ್ತು ನೊದಲಾದ ಎಲ್ಲ ಕಲಂಕಗಳೂ ಈ ಅಭಾಗಿನಿಯಾದ ನೆಸಿರಿತ್ತೀ ಬೇಗಮಳ ರಕ್ತದ ಸಂಗಡಲೇ ಹರಿದು ಹೊಗಿನೆ. ನಮ್ಮಿಬ್ಬರ ಹೃದಯ ಯುದ್ಧ ದಿಂದಲೇ ಇಬ್ಬರಿಗೂ ಸಂಧಿಯಾಗಿರುವದು, ಎಂದು ಹೇಳಿ, ನಸೆ ರಿತ್ತೀ ಬೇಗಮಳ ಕಡೆಗೆ ನೋಡಿ:—ಕಾಸಿಮ! ಅಶಮಾನ!! ಪತಿಫಾತ ಕನ ಮೇಲೆ ಆದಾವ ಸ್ತೀಯು ದಯೆ ತೊರಿಸುವಳು? ಪಾನ! ಇವಳು ದಾರುಣವನ್ನೊಪದಿಂದಲೇ ಮರಣ ಹೊಂದಿದಶು ಭಾಯಿ ಕಾಸಿಮ, ನೀನು ಇವಳ ಸ್ತೀಹಕ್ಕೆ ಪಾತ್ರನಾಗಿದ್ದೆ. ನಾನು ಶತ್ರುವಾಗಿದ್ದೆನು ಈಗ ಮಾತ್ರ ನಾವಿಬ್ಬರೂ ಇವಳಿಗೆ ಅಷ್ಟೀ. ನೊದಲು ಇವಳ ಸತ್ಯಾರವನ್ನು ಮಾಡುವಾ, ಎಂದು ಸಾಮಾಜಿಕನು ಅವಳ ಕಾಲುಗಳನ್ನೂ, ಕಾಸಿಮನು ಅವಳ ತಲೆಯನ್ನೂ, ಅಶಮಾನಳು ಅವಳ ನಡುವಿನ ಭಾಗವನ್ನೂ ಎತ್ತಿ ಕೊಂಡು ಹಳಗೆ ಹೊಡರು. ಸೈನಿಕರು ಅವರನ್ನು ಹಿಂಬಾಲಿಸಿದರು.

ಖೀ

ರಾಣಿ ಶ್ರೀಪುರಾದೇವಿಯು ಗೌಡ ರಾಜಧಾನಿಗೆ ಬಂದು ಇಂದಿಗೆ ಇದು ದಿನಸಗೆಳಾಗಿರುವವು. ಈ ವರ್ಷ ದಿನಸ ನೇರದಲ್ಲಿ ಅಹೋರಾತ್ರ ಉತ್ಸವಗಳು ನಡೆದಿದ್ದು, ಈ ಉತ್ಸವದಲ್ಲಿ ನಗರದಲ್ಲಿಯ ಎಲ್ಲ ಹಿಂದೂ-ಮುಸಲ್ಮಾನರು ಒಮ್ಮೆನ್ನಿನೆಂದ ಮೀಲಿತರಾಗಿದ್ದರು.

ಇಂದು ಶ್ರೀಪುರಾರಾಣಿಯು ಗೌಡದರಬಾರದಲ್ಲಿ ಪಭೇಗಳಿಸಿ, ಗೌಡ ನಗರದ ಎಲ್ಲ ಪ್ರಮುಖ ಸದಾರರೂ, ಮಂತ್ರಿಗಳೂ, ಸಾಮಾನ್ಯಜನರೂ ಕಳಿದ ಬರಬೇಕೆಂದು ಆಜ್ಞಾ ಪತ್ರ ಕಳುಹಿಸಿದ್ದಳು ಸಾಮಾಜಿಕನ ಸಭಾ ಮಂಟಪದಲ್ಲಿ ರಾಣಿಯ ದರಬಾರವು ಉತ್ತಮ ರೀತಿಯಿಂದ ವ್ಯವಸ್ಥೆ

ಗೊಳಿಸಲ್ಪಟ್ಟತ್ತು. ಸೈನಿಕರು ಅಲ್ಲಲ್ಲಿಗೆ ನಿಂತು ಗದ್ದಲವಾಗೆದಂತೆ ವ್ಯವಸ್ಥೆ ಮಾಡುತ್ತಿದ್ದರು. ಸಾಮಾರಂಭನೆ ಸಿಂಹಾಶನೆವು ತಿಳಿಸ್ತೇವು. ಅದರ ಮುಂಭಾಗದ ಹಂಡು ಬದಿಗೆ ಮಾಡಿರು ಆಸನಗಳನ್ನು ಮಂಡಿಸಿದ್ದರು. ಹಂಡರಲ್ಲಿ ಶ್ರೀಪುರಾರಾಣಯು; ಉಳಿದ ಎರಡು ಆಸನಗಳಲ್ಲಿ ಆವೃತ್ತಾಧರ ಮಹಾರಾಜನೂ. ಕಾಲಿಕಿತೆ ರೀರಭಟ್ಟೆನ್ನು ಕುಳಿತ್ತಿದ್ದರು ಸಭಾಸಾಧನದ ಹಂಡು ಮಗ್ಗಲಿಗೆ ಗೌಡಪ್ರಜೆಗಳೂ, ಇನ್ನೊಂದು ಮಗ್ಗಲಿಗೆ ರಾಣಿಯ ಕಡೆಯ ಜನರಳ ಕುಳಿತ್ತಿದ್ದರು. ಸಭೆಯು ನಿಶ್ಚಯಿತ್ತಾನೆ.

ಭಟ್ಪಾಚಾರ್ಯರು ಎದ್ದು ನಿಂತು:—ಎಲ್ಲೆ ಗೌಡನಗೆರದ ಮಹಾ ಜನರುಗಳಿಂದ, ನಾವು ನಿಮ್ಮಿಂದ ಕಲ್ಪನಾತೀತವಾದ ಆದರ-ಸತ್ಯಾರ್ಥನ್ನು ಹೊಂದಿರುವೆವೆ. ಇದರಿಂದ ನಮ್ಮ ರಾಣಿಯು ಬಕಳ ಸಂತುಷ್ಟಿ ಇಂದಿನವರು ಜಗತ್ತಿನಲ್ಲಿಯ ಯಾವ ಯುದ್ಧದ ಪರ್ಯಾವರಣೆಯೂ ಈ ಬಗೆಯಾಗಿ ಆಗಿರಲಿಕ್ಕಿಲ್ಲ! ಇಂಥ ಪ್ರಸಂಗದಲ್ಲಿ ಪರಷ್ಪರರು ತಮ್ಮ ಮನೋಭಿಷ್ಟವನ್ನು ನಿಷ್ಪತ್ತಿಪಡಿಸಾಗಿ ಹೇಳುವ ಸಲುವಾಗಿಯೇ ಇಂದಿನ ಈ ಸಭೆಯು. ರಾಣಿಯು ಇನ್ನು ಬೇಗನೆ ಸ್ವದೇಶಕ್ಕೆ ಹೊರಡುವಳು ಕಾರಣ ರಾಣಿಯು ಹೇಳುವ ಮಾತುಗಳನ್ನು ಎಲ್ಲರಳ ಸಮಾಧಾನದಿಂದ ಕೇಳಿ ತಮ್ಮ ಅಭಿಪೂರ್ಯವನ್ನು ಹೇಳತಕ್ಕದ್ದು, ಎಂದು ಹೇಳಿ ಕುಳಿತುಕೊಂಡನು.

ನಂತರ ಶ್ರೀಪುರಾರಾಣಿಯು ಎದ್ದು ನಿಂತು:—ಎಲ್ಲೆ ಬಂಧುಗಳೇ, ನಿಮ್ಮ ಸತ್ಯಾರ್ಥಿರದಿಂದ ನಾನು ಪ್ರೀತಿಭಾಗಿದ್ದರೂ ನಮ್ಮ ನಿಮ್ಮ ಪ್ರೀಮುಂಬಂಧವು ನಿನ್ನ ಸ್ವರ್ಗಿಯ ಪತಿಯ ಪರವಾಗಿ, ಎಂದು ಭಾವಿಸಿರುವೆನು ಅವರ ಮುಖ್ಯ ಹೇತುವು ಹಿಂಡೂ-ಮಂಸಲ್ಪಾನರ ವಿಕ್ರಾಂತಿ! ನನ್ನ ಇಚ್ಛೆಯೂ ಅದೇ ಇರುವೆನು. ಹಿಗಿದ್ದುರೂ ಕೂಡ ನಾನು ಹಿಂಡೂಸ್ವಿನ್ಯಾತಕ್ಕೊಂದು ಯುದ್ಧಕ್ಕೆ ಏಕ ಬಂದಿರಬಹುದೆಂಬದು ವಿಚಾರ ಮಾಡತಕ್ಕ ಸಂಗತಿ ಯಲ್ಲವೇ? ನಿಮ್ಮ ಆದರ-ಸತ್ಯಾರ್ಥಿರದಿಂದ ನಾವು ಸಂತೋಷಪಟ್ಟಿದ್ದರೂ ಇವ್ಯಾರಿಂದ ಶ್ವರೂಪಿ ನಾವು ತಿರುಗಿ ಹೇಗೆಬಹುದೆಂದು ನೀವು ಭಾವಿಸಬೇಕಿರಿ, ಎಂದಂದು ಸುಮ್ಮಾನಾದಳು. ರಾಣಿಯ ಮಾತುಗಳಿಂದ ಜನರಲ್ಲಿ ಸ್ತಲ್ಪ ಗಡಿಬಿಡಿ ಹುಟ್ಟುತ್ತು. ಆಗ ಜೀವನರಾಯನೆಂಬ ಮಂತ್ರಿಯು ಎದ್ದು ನಿಂತು:—ಮುಸಲ್ಪಾನೆ ಮಂತ್ರಿಗಳೇ ಮತ್ತು ಮುಸಲ್ಪಾನೆ ಬಂಧುಗಳೇ, ರಾಣಿಯ ನನ್ನಿನೆ ಯಾವ ತಾಸದಿಂದ ಇಲ್ಲಿಗೆ ಬಂದಿರುವಳೇ,

ಅದನ್ನು ವಿಚಾರ ಮಾಡಿದರೆ ಅವಳ ಮಾತುಗಳು ಯೋಗ್ಯವೇ ಸರಿ ಆದ್ದರಿಂದ ನಾವು ಚೀರೆ ರೀತಿ ಭಾವಿಸದೆ, ನಮ್ಮ ಪೂಜ್ಯ ಮಾತೃಸ್ತರೂಪ ರಾಣಿಯ ಮನೋಭಿಷ್ಟ ಪೂಜ್ಯ ಮಾಡಲಿಕ್ಕೆ ಎಲ್ಲರೂ ಸಿದ್ಧಾರಾಗಿರತಕ್ಕದ್ದು ಕಾರಣಾತ್ಮಕ ಅಭಿಪ್ರಾಯವನ್ನು ಶಾಂತ ಮನಸ್ಸಿನಿಂದ ಕ್ರಿಳಿಕೊಳ್ಳುತ್ತಕ್ಕದ್ದು, ಎಂದು ಹೇಳಿದನು.

ಆಗ ಅವನಿನಾಥನು ಎದ್ದು ನಿಂತು:— ಮುಸಸ್ತಾನೆ ಬಂಧುಗಳೇ, ನಿಮ್ಮಿಂದ ಈ ಪ್ರಕಾರದ ಆದರ-ಸತ್ಯಾದವ ಉಪಭೇಗಿಸುವದಕ್ಕಿಂತ ಯುದ್ಧವೇ ನಮ್ಮ ಹಿತದ ಮಾರ್ಗವಾಗಿತ್ತು. ನೀವು ಮಾಡಿದ ಆದರ-ಶಾಂತಿವರ್ಗಳಿಂದ ನಮಗೆ ಸುಖವೇನಿಸಲಿಲ್ಲ. ಇವು ನಮ್ಮ ಜೀವಂತ ಶ್ರಾದ್ಧದ ಸಿದ್ಧತೀಯಂತೆ ಭಾಷವಾಯಿತು. ನಿಮ್ಮ ಅತಿಧಿಸತ್ಯಾರ-ದಿನ ದರಿದ್ರರಿಗೆ ಹಾಕುವ ಮಿಷ್ಟನ್ನು ಭೋಜನಗಳು, ಸತ್ಯನಂತರ ಪಿತೃಗಳ ಸಲುವಾಗಿ ಮಾಡುವ ಅನ್ನದಾನದಂತೆ ಕಲ್ಪನೆಯಾಗಿದೆ. ನಾವು ಸಮ ಕ್ಷಮೆ ಇದ್ದು, ನಮ್ಮ ಜೀವಂತ ಶ್ರಾದ್ಧವನ್ನು ಸಾಗರದಿಂದ ಮಾಡಿಸಿ ಕೊಂಡಂತಾಯಿತು; ಆದರೆ ಇದರಲ್ಲಿ ವಿಚಿತ್ರವೆಂದರೆ ಇಷ್ಟೆಲ್ಲ ಸಿದ್ಧಪಡಿಸಿದ ಮನುಷ್ಯನು ಮಾತ್ರ ಈ ವರೀಗೆ ಒಮ್ಮೆ ಶಕ ನಮ್ಮ ದೃಷ್ಟಿಗೆ ಬೀಳಿತ್ತುಳ್ಳನು. ಇದು ಎಂಥ ಅತಿಧಿ ಸತ್ಯಾರಪ್ಯೋ ತಿಳಿಯಂದು! ಈ ಪ್ರಕಾರ ಮಾಡಿದ್ದ ನಮ್ಮ ಸತ್ಯಾರಪ್ಯೋ, ಅವಮಾನಪ್ಯೋ ನನಗಂತೂ ತಿಳಿಯಂದು.

ಆಗ ಕಾಶಿಮಿಖಾನನು ಎದ್ದು ನಿಂತು— ಸಾತ್ತೋಡರಾಜನು ದುಃಖದಲ್ಲಿರುವನು. ಮಾತನ ಮೇಲಿಂದಲೇ ಆವನ ಮನೋಹರವನೇಯ ಕಲ್ಪನೆಯಾಗುವದು ಕಾರಣ ಈ ಬಗ್ಗೆ ಅವನಿಗೆ ಸಮಾಧಾನವಾಗುವಂತೆ ಉತ್ತರ ಹೇಳುವದು ನಮಗಂತೂ ಶಕ್ಯವಿಲ್ಲ. ಇನ್ನು ಪರಮ ಪೂಜ್ಯ ಮಹಾರಾಣೀಯವರು ತಮ್ಮ ಇಚ್ಛೆಯನ್ನು ತಿಳಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇವೆ.

ಭಟ್ಟಾಚಾರ್ಯರ ಮಹಾಕಯನು ಎದ್ದು ನಿಂತು—:ನಿಮ್ಮ ಆದರ ಸತ್ಯಾರಪ್ಯ ಅನಂಭವ ಮಾಡಿದ ಮೇಲೆ ಆ ವಿಷಯವಾಗಿ ದೂಷಣ ಮಾಡುವ ಕಾರಣವಿಲ್ಲ; ಮತ್ತು ನಮಗೆ ನಿಮ್ಮ ಸಾಮಾಜಿಕನೂ ಬೇಡ; ಅವನು ಇಲ್ಲದಿರುವದೇ ನಮಗೆ ಉತ್ತಮವು. ನಮ್ಮ ಮುಖ್ಯ ಉದ್ದೇಶ ವೆಂದರೆ:—“ಗೌಡವು ಹಿಂದೂ ಜನರಿದು; ಇದು ಮುಸಲ್ಮಾನರದಲ್ಲ”

ముసల్కూనరిగింత హిందుగళ స్వామిత్వపు కెళ్ళినదు. ముసల్కూనరు ఇత్తోచేగి బందవరు. ఆవరిగే హిందుజనర ఆజార-విజారగళ గేంధపు కూడ తిళియద్ద రింద హిందూ ధముద కానియు ఒకళ వాగి ఆగహత్తరువదు. ముసల్కూనరు నెమ్మ ఆతిథిగళు. ఆవరు నెమ్మ రాజభత్రద లేళగే కాంతతేయింద పాశవాడికోండిరబకుదు. అవర సుఖోపభోగిగళ అనుకూలతేయన్న నావు మాడికోడు త్తేనే; ఇదే నెమ్మ ముఖ్య కేతువు.

ఆగ గౌడ దరబారద వజీరసాకేబరు ఎద్దు నింతు:—
భట్టాజాయిర మాకు ఒకు భాగేదింద నిజవిరుత్తునే. గౌడసింకాసనవు హిందూ జనరింద సాధా షితవాదద్దు. నావు హోసదాగి బందవరు. అల్లదే, జనశంఖ్యైయిందలూ నావు కడిమేయిరుత్తేనే. ఇదే ల్లవు నిజవు; ఆదరి సామాజ్యాధికారవు చిరకాల కిందే జనాంగదవర ఒడెతనద్దల్ల సామాజ్య ప్రతిష్ట మాడిదవరెందు అదర మేతిశదా ఆవర స్వామిత్వపు నేడేయలారదు. హాగాగిద్దరి ఇష్టాందు జాతిగళ ఉత్సవ-అపక్షణగళూ జీవకానియూ ఆగుత్తిద్దల్ల; మత్తు భారతద ముఖల స్వామిత్వపు అనాయిరందాగిరుత్తుత్తు ఇదల్లదే స్వగీయి గణేకనారాథయిఖానే మహారాజరు తానే బాదకతరాగుత్తద్దరు ఇన్న హిందూ జనర రిఫి నెడావలిగళన్న తిళియదే, నమ్మింద అపరాధగళాగువ సంభవవిరువదు; ఆడరి పతిసూన పరిస్థితియల్ల హిందుగళు భయపడున కారణిల్ల. యాకందరే హిందూ జనర నెడావాట గొత్తుద్ద హిందూ రాజవుక్కనే ముసల్కూన ధము స్వీకరిణి బాదకతనాగిరుత్తానే.

ఆగ త్రిపురాదేవియు స్వతః ఎద్దు నింతు:—వజీరసాకేబు, నిమ్మ స్వస్థ మాకుగళన్న కేళ ననగే ఒకళ ఆనందవాగిరువదు. సామాజ్యవు యావాగులూ యావ జాతియవరదూ స్వత్తునెదల్ల. ఇదు నిజవు. విజయలష్టుయు యార కేళరళల్ల మాలేయన్న కాకువళో, ఆవరే సామాజ్యద ఒడెయరు. హింగే తిళిదే నావు యుద్ధకే బందిద్దేవు. నిమ్మ ఆమంత్రణవ స్వీకరిణి, మృషష్టన్న

ಭೋಜನಕ್ಕೆ ಬಂದಿದ್ದಿಲ್ಲ; ಆದರೆ ನೀವು ಮಾತ್ರ ಹೇಡಿಗೆಂತೆ ಯುದ್ಧಕ್ಕೆ ಅಂಜಿ ಹಿಪ್ಪಂದಸುಳಿಂಚಕ ಪತಾಕೆಯನ್ನು ತೆಗೆದುಕೊಂಡು ಅರ್ಥದಾರಿಯ ಮೇಲೆ ಬಂದು ನೆನ್ನು ಸತ್ಯಾರ ಮಾಡಿದಿರಿ; ಮತ್ತು ಈ ಪದು ದಿವಸ ಗಳ ತನಕ ವಿಶೇಷ ಉತ್ಸವ ಮಾಡಿದಿರಿ. ಇಪ್ಪೆಲ್ಲ ಮಾಡುವ ಕಾರಣ ವೇನಿತ್ತು? ಯುದ್ಧ ಮಾಡುವದು ನಿವ್ಯಾ ಕರ್ಮವ್ಯಾವಾಗಿತ್ತು. ಇದರ ಮೇಲಿಂದ ನಾವು ಜಯಕಾಲಿಗಳಾದ್ದರಿಂದ ನೆನ್ನು ಒಡೆತನವು ಗೌಡದ ಮೇಲೆ ಇರುವದೆಂದು ಶಿಧ್ಯಾವಾಗುವದು. ವಜೀರ ಸಾಹೇಬ, ಹಿಂದುಗೆಂತು ಇನ್ನೂ ಹತವೀಯರಾಗಿಲ್ಲ. ನೀವು ಹಿಂದುಗೆಂತು ಪ್ರಾಧಾನ್ಯ ವನ್ನು ಸ್ವೀಕರಿಸದಿದ್ದರೆ ಹಿಂದುಗಳಾದರೂ ನಿವ್ಯಾ ಅಧಿಕಾರವನ್ನೇ ಕೇವನ್ನಿಸಬೇಕು? ಇದಲ್ಲದೆ, ಇನ್ನು ಮುಂದೆ ನಿವ್ಯಾ ವರ್ತಮಾನ ಗೌಡ ಸಾಮೃಟನಿಗೂ, ಭಾದುಡೀ ಮನೆತನಕ್ಕೂ ಏನೂ ರಕ್ತ ಸಂಬಂಧವಿಲ್ಲ. ಹಿಂದುಧರ್ಮಕಾಸ್ತ್ರದಂತೆ ಧರ್ಮತಾತ್ಮಗವು ಅದ ಮೃತ್ಯುವಿಗೆ ಸಮಾನವು! ಇಂದಿಗೆ ಗೌಡಸಿಂಹಾಸನಕ್ಕೆ ಕುಳಿತನನು ಭಾದುಡೀ ರಾಜಪುತ್ರನ ಪ್ರೇತಾತ್ಮನು!! ಪ್ರೇತಾತ್ಮಕ್ಕೆ ಸಿಂಹಾಸನದ ಬಾಧ್ಯತೆಯಿಲ್ಲ. ಕಾರಣ ಈ ಸಿಂಹಾಸನದ ಸ್ವಾಮಿತ್ವವು ಭಾದುಡೀ ರಾಜನುನೆತನದ ಹಕ್ಕುದಾರನಾದ ಅನುವಾಂಶಿಕನಾಗಿ ನಿಂತಿರುತ್ತಾನೆ. ಅವನೇ ನಿಜವಾದ ಬಾದತಕನು. ಕಾರಣ ನಾವು ಅವನನ್ನು ಸಿಂಹಾಸನದ ಮೇಲೆ ಕ್ರಾಂತಿಕಾರಿ ಬಂದಿರುವೆನ್ನು. ಉಚ್ಚಾರು ಕುಲದ ಹಿಂದುವು ಮುಸ್ಲಿಂಗಳನಾಗಿ ಸಿಂಹಾಸನದ ಮೇಲೆ ಕಾಳಿತರುವನು ಇದಕ್ಕಿಂತ ಹಿಂದು ಜನಾಂಗದ ಆವಮಾನವು ಹೆಚ್ಚಿಗೆ ಆಗತಕ್ಕದ್ದೇನು? ವಜೀರಸಾಹೇಬ, ಧರ್ಮಾಂಶಾವೆಂದರೆ ಧರ್ಮದ ಅಪರಿಮಿತ ಹಾನಿಯು. ಇದರ ಕಲ್ಪನೆಯು ನಿಮಗೆ ಹೇಗೆ ಆಗಬೇಕು? ಪರಧರ್ಮವನ್ನು ಬುದ್ಧ-ವಿಶ್ವಾಸಗಳ ವರವಾಗಿ ಸ್ವೀಕರಿಸಿದರೆ ಅದು ಕ್ಷಮ್ಯವು; ಆದರೆ ಸಾಮೃಜ್ಯಲಾಲ ಸೇ, ಮತ್ತು ವಿಷಯಾಖಾಲಕ್ಕೆ ಮರುಳಾಗಿ ಬಾಲಕರ ಆಟದಲ್ಲಿಯ ಪರಿವರ್ತನೆಯಂತೆ ಮಾಡಿದ ಸ್ವಧರ್ಮತಾತ್ಮಗವು ಅಕ್ಷಮ್ಯವು. ಅಂಥ ಗುಂಡು ಕರ ಆವರಾಧಿಗೆ ನೀವು ಸಹಜವಾಗಿ ಆಶ್ರಯ ಕೊಟ್ಟಿರುವಿರಿ. ಸಾಂಪಾದಿಕಾರಾಂಶ ಭಾದುಡೀ ರಾಜವಂಶದ ಕೇತೀಗೆ ಕಲಂಕವನ್ನು ಕಟ್ಟಿದ ಕಲಾಗಾರನಿಗೆ ಸರ್ವಶ್ರೀವ್ಯಾವಾದ ಸನ್ಯಾಸ ಮಾಡಲಿಕ್ಕು

ನಿಮಗೆ ಸ್ವಲ್ಪದರೂ ಹೇಯವು ಹಾಟ್ಟಬಾರದೇನು? ನಮ್ಮೆ ಮತ್ತು ನಿಮ್ಮ ರಾಜ್ಯಗಳ ಪ್ರೇಮದ ಸ್ವೀಕರಿಸಲವು ಇದೇ ಏನು? ವಜೀರ ಸಾಹೇಬ, ಮುಸಲ್ಮಾನರು ಇಷ್ಟ ಸ್ವಾಧಿಗಳಿಂದು ನಾನು ತಿಳಿದಿದ್ದಿಲ್ಲ.

ರಾಜಾ ಜೀವನೆರಾಯನು ಎದ್ದು ನಿಂತು:—“ರಾಣಿಯ ವಾತಿಗೆ ಮುಸಲ್ಮಾನ ಪಕ್ಷದ ಪರವಾಗಿ ನಾನು ಪ್ರತ್ಯುತ್ತರವನ್ನು ಕೊಡುತ್ತೇನೆ. ಮಾತಾ-ಶ್ರೀಪೂರಾದೇವಿಯವರ ಅಭಿಪೂರ್ಯದಂತೆ ಮುಸಲ್ಮಾನರು ಕೃತ ಘ್ರಣೆಗಳು ಸ್ವಾಧಿಗಳು ಆಗಿದ್ದರೆ ನೀವು ಭಾದುಡೀ ರಾಜ್ಯದ ಸಂರಕ್ಷಕೆಯ ಭಾರವನ್ನು ಮುಸಲ್ಮಾನ ಸೈನಿಕರಿಗೇ ಹಿಷಿಸಿ ಬಂದ ಬಗೆ ಹೇಗೆ? ನಿಮ್ಮ ಏಕಮಾತ್ರ ವಂತಕ-ವರ ಅನೇಕವಾರಾಯಣನನ್ನು-ನಿಮ್ಮ ಸರ್ವಸ್ವವನ್ನು-ಮುಸಲ್ಮಾನರ ಮೇಲೆ ನಂಬಿಗೆ ಇರದಿದ್ದರೆ, ಆವರ ಸ್ವಾಧಿನ ಪಡಿಸುವದು ಶಕ್ಯವೇ ಹೇಗೆ? ನಿಮ್ಮ ವ ನಿಖಿಲ ತಾವದಿಂದ ನೀವು ಹೀಗೆ ಮಾತಾ ದುತ್ತಿರುವಿರಿ. ಇದಲ್ಲದೆ, ಮುಸಲ್ಮಾನ ಸಮಾಜವು ಬಲಹಿನವಾಗಿಲ್ಲ. ಮಹಾತ್ಮಾ ಗಾಂಧಿನಾರಾಯಣನ ಮೇಲಿನ ಮುಮತ್ತಿಯಿಂದ ನಿಮಗೆ ತಲೆ ಬಾಗಿಸಿರುವದು. ಯಂದುನಾರಾಯಣನು ಈಗ ಮುಸಲ್ಮಾನರ ಧರ್ಮ ಸ್ವೀಕರಿಸಿದರೆ ಆ ತಪ್ಪಿಗೆ ಮುಸಲ್ಮಾನಂ ಪಾಲುಗಾರರಲ್ಲ. ಅವರು ಯಂದುನಾರಾಯಣನಿಗೆ ಆಶ್ರಯಕ್ಕಿಟ್ಟಿದ್ದು ಮುಸಲ್ಮಾನರ ಉದಾರತನವನ್ನು ವ್ಯಕ್ತಪಡಿಸುತ್ತದೆ; ಯಾಂದರೆ ಸ್ವರ್ಗವಾಸಿ ಮಹಾರಾಜರು “ಅಶಮಾನತಾರಾನ ಗಭ್ರಸಂತಾನವೇ ಗೋಡದ ಉತ್ತರಾಧಿಕಾರಿಯು” ಎಂದು ನಿಶ್ಚಯ ಮಾಡಿದ್ದರು. ಇನ್ನು ಅಶಮಾನತಾರಾಳು ಸ್ವಯಂ ಪ್ರೇರಣೆಯಿಂದ ಯಂದುನಾರಾಯಣನೇ ‘ಪತಿ’ ಎಂದು ನಿರ್ಧರಿಸಿದ್ದಾರು. ಇದರಲ್ಲಿ ನಿಮ್ಮ ಪುತ್ರನ ವಿವಯಲಾಲಸೆಯು ಎಷ್ಟೂ ಇಲ್ಲ. ಆವನು ತನ್ನ ತಂದೆಯ ವಚನವನ್ನು, ದೇಕದ ಹಿತವನ್ನು ಬಯಿಸಿ ಅಶಮಾನಳ ವಿವಾಹವನ್ನು ಮಾಡಿಕೊಂಡನೆ; ಮತ್ತು ಹಿಂದೂಮತದಂತೆ ಅವಳ ವಿವಾಹವು ಶಕ್ಯವಿಲ್ಲಿಂದು ತಿಳಿದು, ಉಪಾಯಗಾಣದೇ ಆವನು ಮುಸಲ್ಮಾನ ಧರ್ಮ ಸ್ವೀಕರಿಸಿರುವನು. ಆವನಿಗೆ ಮುಸಲ್ಮಾನರು ಆಶ್ರಯ ಕೊಡಿದ್ದರೆ, ಸ್ವಧರ್ಮತಾಗಿಯಾದ ಯಂದುನಾರಾಯಣನು ದಿಕಾಭ್ರಷ್ಟನಾಗಿ ಉಭಯಜಾತಿಗಳ ಒಕ್ಕತೆಯನ್ನು ಮಾಡಿ, ಉಭಯ ಜಾತಿಗಳ ಕರ್ತೃವಾಗಿ ನಿಲ್ಲಿತಿದ್ದನೆ. ಆ ವಿವಯದಲ್ಲಿ ಮುಸಲ್ಮಾನರು ಆವರಾಧ

ವನ್ನೇನೂ ವಾಡಿಲ್ಲ. ಭಾದುಡಿರಾಜಕುವರನನ್ನು ಪ್ರೇಮದಿಂದ ಬಗಲ್ತೊಳಗೆ ಕುಳ್ಳಿಂಖಿಕೊಂಡಿರುವರು' ಎಂದು ಹೇಳಿದನು.

ಕೊಡಲೀ ಅವನಿನಾಥನು ಉದ್ದೇಶದಿಂದ ಎದ್ದು ನಿಂತು:—ರಾಮ! ರಾಮ! ನಿವೃ ಮಾತ್ರ ಮುಸಲ್ಪಾನರ ಪಕ್ಷವನ್ನು ಜನ್ಮಾಗಿ ಸಮರ್ಥನೆ ಮಾಡಿದಿರ ಹಿಂದೂಧರ್ಮದ ಮೇಲೆ ಅವರು ಅನೆಂತ ಉಪಕಾರವನ್ನು ಮಾಡಿರುವರಲ್ಲವೇ? ಮಹಾರಾಣೇ, ನಿನ್ನ ಮಾತನ್ನು ಕೇಳಿ, ಇಲ್ಲಿಯ ವರಿಗ ಬಂದಂಥ ನಾನೇ ವಾಖಿಯನು ಬೇಡ! ರಾಣೇ, ಇನ್ನು ಹೆಚ್ಚುಕಾಲ ಈ ನಾತಾವರಣದಲ್ಲಿ ಇರುವದು ಬೇಡ!! ಹಿಂದಕ್ಕೆ ತಿರುಗು; ಇಲ್ಲವೇ ಈ ಮುದುಕನಿಗೆ ಅಪ್ರತಿಯನ್ನು ಕೊಡು. ನಾನು ಮುಸಲ್ಪಾನರ ಎಂಜಲವನ್ನು ತಿನ್ನುವ ಹಿಂದೂಕುಲಾಂಗಾರನ ರಾಜ್ಯದಲ್ಲಿ ಇರಲಾರೆನು. ನಾನು ವೈದಲೀ 'ಇವರಾದರ-ಸತ್ಯಾರಗಳಿಗೆ ಮರ್ಜಾಗಬೇಡ; ಬಂದ ಪ್ರಕಾರ ಯಾಧ್ಯವನ್ನು ಮಾಡು' ಎಂದು ನಿನಗೆ ಹೇಳಿದೆನು. ಕಡೆಗೆ ಅವರು ವೈಸದಿಂದ ನವ್ಯನ್ನು ಮರಣ ನಾಡಿದರು. ಇನ್ನು ಇವರು ಕೊಡುವ ಹಾರ-ತುರಾಯಿಗಳನ್ನು ಹಾಕಿಕೊಂಡು ಆನಂದದಿಂದ ಹಿಂದಕ್ಕೆ ತಿರುಗು, ಎಂದಂದನು

ಆಗ ಕಾಲಿಕಿತೋಽಭಟ್ಪಾಚಾರ್ಯರು ಎದ್ದು ನಿಂತು:— ರಾಜ್ಞಾ, ಇಷ್ಟೇಕೆ ಹತಾಶನಾಗಿ ನಿಟ್ಟಿಸಿರು ಬಿಡುತ್ತೀ? ನಾವು ಭೂತಕಾಲವನ್ನು ಮರೆತು, ವರ್ತಮಾನ ಕಾಲದಬಗ್ಗೆ ನಿಶ್ಚಿತ ಮಾಡಿಕ್ಕೆಳ್ಳಬೇಕಾಗಿದೆ. ಕಾರಣ ಎಲ್ಲರ ಆಭಿಶರ್ವಯ ವನ್ನು ಶಾಂತಕನೆಂದು ಕೇಳಿಕ್ಕಬೇಕಾಗಿರುತ್ತದೆ ನಿನು ನಿನ್ನ ಪುತ್ತಿಯಾದ ಕಿತ್ತೇ.. ಯಾಲ ವಾಗಿ ಚಿಂತಿಸೂಡಬೇಡ. ಅವಣ ಹಿಂದೂ ಸಾಧಿಸ್ತು. ವಾಸಲ್ಪಾನರ ಸಂಸರ್ಗದಿಂದ ಜಾತಿ ಭ್ರಮ್ಮವಾಗುವದೆಂಬ ಮಾತು ಅಯ್ಯೋಗ್ಯವು ಕಲಿಕಾಲಕ್ಕು ನುಷಾರವಾಗಿ ಇನ್ನು ಈ ದೇಶವು ರಾಸ್ತೀಕನುಯವಾಗಲಿಕ್ಕೇ ಬೇಕು. ಇರಲಿ. ನಾವು ಮುಸಲ್ಪಾನರ ನಾತಮಾಡಲಿಕ್ಕೆ ಬಂದಿಲ್ಲ. ಹಿಂದೂ ಸಂತಾನವು ಮುಸಲ್ಪಾನ ಧರ್ಮ ಸ್ವೀಕರಿಸಿ ಹಿಂದೂ ಧರ್ಮದ ಶಕ್ತಿಯಾಗಬಾರದೆಂದು ಆ ಕುಸಂತಾನದ ನಾತಕಾಗಿ ಬಂದಿರುವೆನ್ನ ಮಾತ್ರದನು ಸೇಫಿಸಿ ನಾಥವನ್ನು ಸುಲಿದನೇ; ಅಲ್ಲಾ ಉದ್ದೀನನೇ ಶ್ರೀಯಾರ ಮಾನಭಂಗ ಮಾಡಿದನು. ಇವು ಹಿಂದು ವೇಳೆ ಸಹನ ಮಾಡತಕ್ಕುವು; ಅದರೆ ಇದೇನುಂತಿಗೆ

ఓందూ పుత్రను ఓందూ ధవంద తత్త్వా! అంతేయే తాయియు, వరమ కరువామయి జననియు ధవంభివూనేక్కుఇసుగే ఆపత్క్ష ప్రేమక్కు బెంచికష్ట యాద్భుత్కు బందిరువళ్లవే?

ఆగ రాణియు ఎమ్మ నింతా:—నన్న ప్రియ ముఖల్మనే ప్రజీ గళీ, భుజశ మాతుగళీకి? నన్న కడెయ మాతుగళన్న కేళిరి. నిమ్మ వత్సమాన బాదతకనెన్న స్వాధినే పడిపిం, ఎందు నావు కేళత్తేనే. ఇదక్కు నిమ్మ ఆభిశార్యయేను?

రాణియ మాతుగళింద గౌడప్రజీగళల్లి గడిబిడియుంటా యుతు. ఆగ సేనాపతియాద కాసిమహానెను ఎద్ద సింతు:— అమ్మా, సామార్చిను ఈగ నన్న ఆక్రయక్కు బందు ఆతథియాగి దుగ్ధదల్లిరువను. శరణు బందవరన్న కైడున బగే హేగే? నానూ నిమగే పుత్రసమానెను కారణ నాను నిమగే ఆత్కసమవాణి మాడిరువేను మాడతక్క శాసనవన్న ననగే మాడతక్కద్దు!!

రాణిగే ఆక్రయఫేనిసితు. ఆవళు:—“సేనాపతియాద కాసిమహానే, గౌడ సామార్చిను తన్న సేనాపతియ ఆక్రయదల్లి రువేనెంబ మాతు ననగే ఒకశ సోచిగవేనిసుత్తదే ఇదు విచిత్ర వల్లవే?”

కాసిమహానెను నగుత్త:—అమ్మా, ఇదరల్లి విచిత్రవేను? ముఖల్మనేధవం స్వీకరిసిద ఓందూసామార్చినెంబువదు విచిత్ర వల్లవే! కత్తవ్యపరాయణ మగెన సంగడ తాయియు యుద్ధక్క బరువదు సోచిగవల్లవే? ఇదే ప్రకార దిక్కు తోచడ సామార్చిను సేనాపతిగ మరీహొక్కరువదూ విచిత్రవు!

రాణి:—సామార్చినిగ దిక్కు తోచడంతక మతిగెంపంతక ప్రసంగవేను బందితు?

కాసిమ:—తాయియ రోషవు! సామార్చిను మాత్కవిన ఆభిమానదింద భీతనాగిరువను.

రాణి:—నిమ్మంథ ఆతిరథి మహారథికరు ఆవన భయవన్న

ದೂರ ಮಾಡಲಿಕ್ಕೆ ಅಸಮರ್ಥರಾದಿರೇನುಂಟಿ ಆತನ ಆ ಅಂಜಿಕೆಯೂ ನನಗೆ ವಿಚಿತ್ರತರವಾಗಿ ಕಾಣಿಸುತ್ತದೆ.

ಕಾಸಿಮ:—ಅಮ್ಮಾ, ವಿಚಿತ್ರವೇನುಂಟಿ ತಾಯಿಯ ಹುಬ್ಬುಗೆಂಟೆ ಸಿಂದಲೀ ಮಕ್ಕಳ ರಣನಿತಿ-ರಾಜನಿತಿಗಳೆಲ್ಲವೂ ತಲೆಕೆಳಗಾಗಿ ಹೇಗೆಗೆ ತ್ವರೆ. ಈ ಗೊಡಸ್ಯೇನ್ನವೂ, ದಿಲ್ಲಿಕ್ಕೂರನ ಸ್ಯೇನ್ನವನ್ನು ಸೋಲಿಸಿತ್ತ ಕಾಸಿ ಮನ್ನಿ, ಇಂಥ ಕಾಸಿವುನನ್ನು ಸೋಲಿಸಿದ ರಣಕೂರ ಸಾಮಾಜಿಕನೂ ಹೀನವಿಯರಾಗಿಲ್ಲ; ಆದರೆ ತಾಯಿಯ ಮುಂದೆ ಆ ಕಕ್ಷೀಯೆಲ್ಲವೂ ಲೋಪವಾಗಿದೆ; ಆದ್ದರಿಂದಲೀ ದುರ್ಜಯವಾದ ಗೊಡವು ನಿಮ್ಮ ಪಾದ ಸೇವೆಗೆ ಸಿದ್ಧವಾಗಿರುದು; ಮತ್ತು ಕರಣ ಬಂದಿರುವದು.

ರಾಣಿ:—ಕಾಸಿಮ, ಈಗಿನ ಯಂಗವು ಹೂಸದಾಗಿ ತೋರುತ್ತದೆ. ಪೂರ್ವಕಾಲದ ಆಚಾರ-ವಿಚಾರಗಳು ಬದಲಾಗುತ್ತಿರುತ್ತವೆ.

ಕಾಸಿಮ:—ಅಮ್ಮಾ, ಜಿರಕಾಲವೂ ಹಿಂಡೆ ಯಂಗವಿರುವದಿಲ್ಲ. ದೇಶಕಾಲಕ್ಕನುಸರಿಸಿ ಹೆಚ್ಚು-ಕಡಿಮೆಯಾಗುವದು. ತಾಯಿ, ನಿಮ್ಮ ಪುತ್ರನು ಸಾಮಾನ್ಯನಲ್ಲ. ಅವನು ಪ್ರವೃತ್ತಿಯ ದಾಸನಲ್ಲ. ಕರ್ತವ್ಯದ ಕ್ರೀತದಾಸನು. ಕರ್ತವ್ಯದ ಆಹಾರಕ್ಕೆ ಕರುಣಾಮಯಿಯಾದ ತಾಯಿಯ ಬಗಲ್ಲಿಕೆಗಿಂದ ಪ್ರೇಮದ ಬಂಧನವನ್ನು ಹರಿದೂಗೆದು ಬಂದಿರುವನು. ಅವನ ಹೇಸರು ಮಾತ್ರ ಬೇರೆಯಾಗಿರುವದು. ಆದೇ ಹೃದಯವು ಈಗಲೂ ಇರುತ್ತದೆ. ಅಮ್ಮಾ, ಈ ಪಾಖಿಂಧ ಕಾಸಿಮನು ಈ ವೇದಲು ಅವನ ವೈರಿಯಾಗಿದ್ದನು. ಅಶವಾನತಾರಾಳಿ ನನ್ನ ಪ್ರಿಯವಸ್ತುವು; ಆದರೆ ನಿಮ್ಮ ಪುತ್ರನು ಈ ನೈರ್ತ್ಯವನ್ನು ಶಕ್ತಿನಾದ ನನ್ನ ಬಂದಿಯಾಗಿ ನಾಶ ಮಾಡಿದನು. ಅಮ್ಮಾ, ಏನು ಹೇಳಲಿ? ನಿಮ್ಮ ಮಗನು ಹಿಳ್ಳೇ ಜಾಡು ಗಾರನಿರುತ್ತಾನೆ!

ರಾಣಿ:—ಕಾಸಿಮ, ಮುಸಲ್ಮಾನರ ಸ್ವಜಾತಿ ಹೇಮವು ಹೊಗಳ ತಕ್ಕಂಥಾದ್ದು; ಆದರೆ ಈ ಪ್ರಕಾರ ಅಂಥವಾಗುವದು ಯಂತ್ರವಲ್ಲ.

ಕಾಸಿಮ:—ಈ ಮುಸಲ್ಮಾನ ಸಮಾಜವು ನಿಮ್ಮ ಪುತ್ರನಿಗೆ ಸಿಂಹಾಸನ ಕೊಟ್ಟಿರುತ್ತಿದ್ದಿಲ್ಲ; ಆದರೆ ನಿಮ್ಮ ಪುತ್ರನು ಕಲ್ಪನಾ ತೀತವಾದ ಆತ್ಮವಿಸರ್ಜನೆಯಿಂದ ಎಲ್ಲರನ್ನೂ ದಂಗುವಡಿಸಿದನು ಎಲ್ಲ ಕಾರಣಾನಿಗೆ ಮಣಿ ಪಾಲಾದವು! ಅಗ್ಗಳು ನಿರ್ವಿಯಾವಾದವು!!

ತೋಹತ್ಯಂಖಲೆಯು ಪುಷ್ಟಮಾಲೆಯಾಯಿಗು ಮಾತೇ, ಅನನಿಂದ ನಿಮ್ಮ ಗೌರವವು ಕಲ್ಪನಾತೀತ ಶ್ರೇಷ್ಠವೆನಿಸಿರುವನು ಅಂಥ ನಿಮ್ಮ ಶುಕ್ರನು ತನ್ನ ಸಮಸ್ತ ಅಧಿಕಾರವನ್ನು ಯುದ್ಧದ ವಿನೇ ಸವಾರ್ಪಿಸಿ ದುರ್ಗದಲ್ಲಿ ಬುಡಿ ಹೊಗಿ ಅಡಗಿಕೊಂಡು ಶಂಕಿತರುವನು. ಅದ್ದರಿಂದ ಸಮಸ್ತ ಗೌರವ ನಿಮಗೆ ಕರಣ ಬಂದಿರುವದು; ಮತ್ತು ಆದು ತನ್ನ ಇಡೀ ಗೌರವ ಐಶ್ವರ್ಯಕ್ಕೆ ಪ್ರತಿಯಾಗಿ ಸಾಮಾರ್ಪಿಸಿ ಭಿಕ್ಷೆಯನ್ನು ಬೇಡುತ್ತದೆ.

ಕಾಲಿಕಿಶೀರನು ಎದ್ದು ನಿಂತ್ತಾ:— ಈಗೇ ಅಂತಃಕರಣದ ಸುಲುಗಿಯು ನಡೆದಂತೆ ತೊರತ್ತದೆ ಇರಲಿ. ಕಾಸೀಮು, ಈ ಕ್ಷಮೆಗೆ ಪ್ರತಿಫಲವಾಗಿ ಹಿಂದೂ ಜನರಿಗೆ ದೇಶದರೂಪದೇನು?

ಕಾಸೀಮು:—ಹಿಂದೂ ಜನರಿಗೆ ಮುಖಲ್ಯಾನರ ಜೀವನೇ ಪ್ರತಿಫಲವು. ಸಾಮಾರ್ಪಿಜಲಾಲುದ್ದಿನೆನೆ ಕಾಲದಲ್ಲಿ ಕಾಸೀಮುಖಾನ ಸೇನಾವತಿಯ ಪಾಣವಿನಾವ ವಲೆಗೆ ಹಿಂದೂ ಜನರ ಮತ್ತು ಸಮಾಜದ ಮೇಲೆ ಮುಖಲ್ಯಾನರಿಂದ ಸ್ವಲ್ಪ ಸಕ್ಷಾತ್ಕಾರ್ಯ ಕುದೆದೆಲೆ ಇ ಬಗ್ಗೆ ನನ್ನ ಜೀವವನ್ನು ಆಡಬು ಇಡೆತ್ತೇನೆ. ಈ ನಮ್ಮ ರಾಜ್ಯದಲ್ಲಿ ಹಿಂದೂ-ಮುಖಲ್ಯಾನರು ಅಣ್ಣತಮ್ಮಂದಿರು ಹಿಂದೂ-ಮುಖಲ್ಯಾನಕೆಂಜ್ಞಿ! ಭಾರತ ಮಾತಾರಿಜ್ಞೀ! ಎಂದನು ಕೂಡಲೆ ಎಲ್ಲಿರೆ ನ್ಯಾಕಿನಾಗಿ ಹ್ಯಾ ಜ್ಯೆ ಕಾರ ಮಾಡಿದರು. ನಂತರ ಕಾಸೀಮುಖಾನನು ಜೀವನರಾಯನನ್ನು ಕರೆದು:—ದಿವಾಣಿ ಬರಿ ಚೀಕು ಸಾಮಾರ್ಪಿಸು ಈ ಸಂಧಿ ಪ್ರವನ್ನ ಸ್ವರೂಪದಿಂದ್ದು ತನ್ನ ಕೃದಯದಲ್ಲಿಯ ರಕ್ಷಿತಿಂದ ಬರಿಉಂವನು. ಪ್ರಣಾಳವಾಗಿ ಉದಿರಿ, ಎಂದು ಜೀಬಿನೆಳಿಗಿಂದ ಹಂದು ಕಾರೀದವನ್ನು ತೆಗೆದುಕೊಂಡ್ದುನು. ಜೀವನ ರಾಯನು ಬುಡಲಿಕ್ಕು ಎದ್ದು ನಿಂತನು. ಈ ಶತ್ರುದ ಆಭಿಪೂರ್ಯವು:—

“ನನ್ನ ಧರ್ಮಾರ್ಥರವು ಹಿಂದೂ-ಮುಖಲ್ಯಾನರ ಐಶ್ವರ್ಯದ ಸಲುವಾಗಿ; ಮತ್ತು ನಾನು ಆ ಉದ್ದೇಶಕ್ಕಾಗಿ ರಾಜದಂಡನನ್ನು ಕ್ಷಯಲ್ಲಿ ತೆಗೆದುಕೊಂಡಿರುವೇನು; ಮತ್ತು ಪ್ರೇರಣ ನಿಧಿಯಾದ ತಾಯಿಯ ಬಂಧನವನ್ನು ಕಡಿದುಕೊಂಡು, ಧರ್ಮನಿಷ್ಠನಾದ ರ್ಯಾಕುರನಿಗೆ ಮಾನಸ್ತುಪನನ್ನು ಉಂಟುಮಾಡಿ, ಕಾಲಿಕಿಶೀರಾಚಾರ್ಯರಂಥ ಪಂಡಿತ ಮಹನೀಯರ ಅಶೀವಾರದದಿಂದ ಪಂಚಿತನಾಗಿ, ಪ್ರವೃತ್ತಿಯಾಯ ಸಾಧ್ಯನಿತ್ಯಯ ಕೃದಯವನ್ನು ಕ್ಷತ್ರಿಕ್ಕತಮಾಡಿ, ಏಕವಂತ ಶ್ರೀರೂಪನಾರ್ತಿ ಶ್ರವಣಾರಾಧ್ಯಾನನನ್ನು ದೂರ ನೈಕಿ, ನಾನು ಈ ವಿಷ್ಣುಪೂರ್ಣ ಕಂಡೀರ ಕಷಣವ್ಯ

ಭಾರವನ್ನು ವಹಿಸಬೇಕಾಗಿರುವದು. ಇದರ ಉದ್ದೇಶವು ಹಿಂದೂ-ಮಹಾ ಲಕ್ಷ್ಯನರ ನಿರ್ಮಾಪನೆ. ಎರಡೂ ಜಾತಿಯ ಜನರ ಜೀವನಗಳ ಪ್ರೇಮ ಮಿಲನವು. ಹಿಂದೂ ಜನರ ರಾಜ್ಯದಲ್ಲಿ ನಾನು ಜನಿಸಿದ್ದರಿಂದ ನಾನು ಹಿಂದುವು; ಮುಸಲ್ಮಾನ ಧರ್ಮ ಸ್ವೀಕರಿಸಿದ್ದರಿಂದ ಮುಸಲ್ಮಾನನು ನನಗೆ ಎರಡೂ ಧರ್ಮಗಳು ಸಮಾನವು ಕಾರಣ ನಾನು ಪೂರ್ಣ ಸಮರ್ಪಣೆಯಿಂದ ನಡೆಯುದೆನೆಂದು ಈಗ ಪ್ರತಿಜ್ಞೆ ಮಾಡಿ ಹೇಳುತ್ತೇನೆ.

ನನ್ನ ಅಧರ್ಮತೆಗೆ ಕೊವಗೊಂಡು ಮಾತೆಯು ಯುದ್ಧಕ್ಕೆ ಬಂದಿರುವದರಿಂದ ಈ ಆಜ್ಞೆ ಬಾಲಕನು ತನ್ನ ಕ್ಷಮಾದ್ವಿಚಾರದಂತೆ ಸರಿ ಕಂಡ ಮಾರ್ಗವನ್ನು ಅನುಸರಿಸಿರುವನು; ಮತ್ತು ಮಾತೆಯ ಪ್ರಸನ್ನತೆಯ ಸಲುವಾಗಿ ಇಡೀ ಗೋಡವು ಕ್ಷೇತ್ರಕ್ಕೆ ಹೊಂಡು ನಿಂತಿರುವದು. ಆದ್ದರಿಂದ ನಾನು ಆವರೆಲ್ಲರಿಗೂ ಖಚಿತವಾಗಿರುತ್ತೇನೆ. ನನ್ನ ಮುಖ ದರ್ಕನದಿಂದ ಅವಳ ಹೃದಯವೇದನೆಯು ಸಮ್ಮತಿಗೊಂಡು ಅನೇಕರ್ಥಗಳಾಗಿಬಾರದೆಂದು ನಾನು ಅವಳ ಚರಣದರ್ಕನಕ್ಕೆ ಭೀತನಾಗಿರುವೆನು. ಕಾರಣ ದೂರದಿಂದಲೇ ಮಾತೆಯ ಚರಣವಂದನೆ ಮಾಡಿ, ದೈಸ್ಯಭಾವದಿಂದ ಅವಳ ಕರುಣಾ ಭಿಕ್ಷೆಯನ್ನು ಬೇಡುತ್ತೇನೆ.

ಮಕ್ಕಳ ಸಂಗೆದ ತಾಯಿಯ ಜಯವು ಶಾಶ್ವತವಾದದ್ದು; ಸರ್ವಕಾಲದಲ್ಲಿಯೂ ಶಾಶ್ವತವು; ಆದರೂ ನಾನು ಈ ಯುದ್ಧದ ಫಲಪೂರ್ತಿಯ ಸ್ವರೂಪವಾಗಿ-ಪ್ರಿಯಕುಮಾರ ಅನೂಪನಾರಾಯಣನ ಸಲುವಾಗಿ-ಹಿಂದು ವಿಷಯದಲ್ಲಿ ಪೂರ್ಣ ಸಮ್ಮತಿಯನ್ನು ಕೊಡುವೆನು. ಧರ್ಮಾಂತರ ಮಾಡಿದ ಕಾರಣ ಶಾಸ್ತ್ರಸಮ್ಮತದಂತೆ ಭಾದುಡಿರಾಜ್ಯದ ಮೇಲಿನ ನನ್ನ ಸ್ವಾಮಿತ್ವವು ತಾನೇ ಇಲ್ಲದಂತಾಗಿದೆ. ಅನೂಪನಾರಾಯಣನೇ ಆದಕ್ಕೆ ವಾರಸನು; ಮತ್ತು ಇಂದಿನಿಂದ ನಾವು ಭಾದುಡಿರಾಜನನ್ನು ಸಾಮಂತರಾಜನೆಂದು ಎಣಿಸದೆ ಪೂರ್ಣ ಸ್ವತಂತ್ರ ಸಾಮಾಜಿಕನೆಂದು ತಿಳಿಯುತ್ತೇವೆ; ಮತ್ತು ಅವರ ಈ ಯುದ್ಧದ ವಿಜಯಚಿಹ್ನೆಗಳನ್ನು ನಾನ್ನ ರಾಜಭಾಂಡಾರವು ಪೂರ್ಣವಾಗಿ ಎದುರಿಗೇ ಇರುವದು. ಅವರು ಬೇಕಾದ ವಸ್ತುಗಳನ್ನು ಹಿಂತುಬಹುದು; ಮತ್ತು ಬೇಗ ಅನೂಪಕುಮಾರನನ್ನು ಸಿಂಹಾಸನದಮೇಲೆ ಕೂಡ್ರಿಸಿ ಮನಸ್ಸಿಗೆ ಸಮಾಧಾನವನ್ನು ಮಾಡಿಕೊಳ್ಳಬೇಕು. ಮತ್ತು ನನ್ನ ಇಟ್ಟತ ಉದ್ದೇಶವು ಈಡೀರುವಂತೆ ಆತೀವಾದದವನ್ನು ಮಾಡತಕ್ಕದ್ದು.

ನನ್ನ ಪರಮಪೂಜ್ಯ ಮಾತೆಯ ಹಾಗೆ ಶ್ವತರ, ಪುರೀಹಿತ ಮತ್ತು

ನನ್ನ ಸ್ವಜಾತಿಯ ಸಮಸ್ತ ಹಿಂದುಬಾಂಧವರಿಗೆ ನನ್ನ ಕಡೆಯ ವಿನಾತಿ ಯೇನಂದರೆ:— ಯದುನಾರಾಯಣನೇ ಅಸ್ತಿತ್ವವು ಇನ್ನು ಇಲ್ಲ. ಆವನು ಮರಣ ಹೊಂದಿರುವನು, ಎಂದು ಯಾರೂ ಎಂದೂ ಭಾವಿಸ ಕೂಡದು. “ಯದುನಾರಾಯಣನೇ ಜಲಾಲುದ್ದಿನನ್ನು! ಜಲಾಲುದ್ದಿನನ್ನೇ ಯಾದು ನಾರಾಯಣನು!! ನನ್ನ ನಿವೇದನವು ಇಲ್ಲಿಗೆ ಮುಗಿಯಿತು.

ದರಬಾರವು ಗಭೀರ ನಿಶ್ಚಯವು. ರಾಣಿಯ ಎರಡೂ ಕಣ್ಣಗಳು ಅತ್ಯಭರಿತವು. ಕಾಲಿಕಿಶೀರಾಚಾರ್ಯರು ಅಂಗೈಯ ಮೇಲಿ ಶಿರವನ್ನಿಟ್ಟು ಕೊಂಡು ಚಿಂತಾಕೃಂತರಾಗಿ ಮೌನದಿಂದ ಕುಳಿತುಬಿಟ್ಟಿರು. ರಾಜಾ ಅವನಿನಾಥನು ಹಿಂದು ದೀಪ್ರವಾದ ನಿಟ್ಟಿಸಿರು ಬಿಟ್ಟನು. ಎಲ್ಲ ಜನರೂ “ಹಿಂದು-ಮುಸಲ್ಕುನಕೀಜ್ಞೆ! ಭಾರತಮಾತಾಕೇ ಜ್ಞೆ! ಯದುನಾರಾಯಣ ಮಹಾರಾಜಕೇ ಜ್ಞೆ!! ಸಮಾಷಿ ಜಲಾಲುದ್ದಿನ ಮಹಾರಾಜಕೇ ಜ್ಞೆ!!! ಅಲ್ಲಾ ಹೋ ಆಕಬರ! ಎಂದು ಜಯ ಜಯ ಕಾರ ಮಾಡಿದರು. ಸಭೆಯು ವಿಸರ್ಜನೆಯಾಯಿತು.

ಉಪಸಂಹಾರ.

ಒಹಳ ದಿವಸಗೇ ತರುವಾಯ ಭಾದುಡೀ ನಗರದಲ್ಲಿ ಮತ್ತೆ ಉತ್ಸವದ ವಾಢ್ಯಗಳು ಬಾರಿಸಹತಿತ್ವವೇ. ಹಂಡೇ ಮುಹೂರ್ತದಲ್ಲಿ ಎರಡು ಶುಭಕಾರ್ಯಗಳು. ಅನೇವನಾರಾಯಣನೇ ರಾಜ್ಯಾಭಿಷೇಕವು; ಮತ್ತು ವಿವಾಹವು ಉತ್ಸವದ ಹಂದು ತಿಂಗಳ ಪೂರ್ವದಲ್ಲಿಯೇ ದೇಶ-ದೇಶಾಂತರಕ್ಕಿನಿಮಂತ್ರಣ ಪತ್ರಿಕೆಗಳು ಕಳುಹಿಸಲ್ಪಟ್ಟವು. ಭಾದುಡೀ ಪ್ರಜಿಗಳೆಲ್ಲ ಆನಂದಮಗ್ನರು; ಆದರೆ ನವಕಿಶೀರಿಯು ಮಾತ್ರ ಪಾಪ! ಆ ಆನಂದದಲ್ಲಿ ಅವಳ ಪಾಲಿಗೆ ಸುಖವೇ ಇದ್ದಿಲ್ಲ. ಹೃದಯದಲ್ಲಿ ದಾರುಷವಾದ ಅಶಾಂತಿಯು! ಲಾವಣ್ಯದ ಭಗ್ನಾವಶೇಷಿಯಾದ ಕಿಶೋರಿಯು ಇನ್ನು ರಾಜಮಾತೆಯಾಗುವಳು; ಕಾರಣ ಆವಳು ಜುಲುಮೆಯಿಂದ ಆನಂದವನ್ನು ತಂದುಕೊಳ್ಳಬೇಕಾಗಿದೆ. ಆವಳು ತನ್ನ ನಿರ್ಜನವಾದ ಕೋಣೆಯಲ್ಲಿ ಕುಳಿತು ಬಹಳವಾಗಿ ಚಿಂತಿಸಿದಳು. ಮನಸ್ಸಿಗೆ ಸಮಾಧಾನವೇ ಇಲ್ಲ. ಆವಳು ಮನಸ್ಸಿನಲ್ಲಿ:-“ಅನೇವನು ರಾಜನಾಗುವನು; ನಾನು ಇನ್ನು ರಾಜಮಾತೆಯು. ಯುದ್ಧಕ್ಕೂ ಹೊರಡುವ ಪೂರ್ವದಲ್ಲಿ ಯದುನಾರಾಯಣನು ಮಾಡಿದ ಆಶೀರ್ವಾಚನವು ಆವಳ ಸ್ಥಾರಣೆಗೆ ಬಂತು. ಪತಿಯು ಭವಿ

ವ್ಯದಾಪನೆಯು ಸಫಲವಾಯಿತು. ನಾನು ರಾಜವೂಕೀಯು. ಅವರು ಗೊಡ ಸಾಮಾರ್ಪಣಿಸಿರು! ಇಂಥ ಪ್ರಸಂಗದಲ್ಲಿ, ಇನ್ನಿವರು ಕೂರಿಸಿದ ಮಂಗಲ ಪ್ರಸಂಗದಲ್ಲಿ ಅವರಿಗೆ ನಿಮಂತ್ರಣ ಕಳಿಸತಕ್ಕೂ ದ್ವ್ಯಾಮಿ, ಎಂದು ಬರೆಯುವ ಸಾಹಿತ್ಯಗಳನ್ನು ತೆಗೆದುಕೊಂಡು ಬರೆಷ್ಟುಹೊಂತು ಆಲೋಚಿಸಿ, ಕಡೆಗೆ ಹಿಂದು ಪತ್ರವನ್ನು ಬರೆದಳು. ಆ ಪತ್ರದ ಸಂಗತಿಯೇನಂದರೆ:—

ಶ್ರೀ

ಅನಂತ ಮಹಿಮಾನ್ಯತ ಗೊಡ ಸಾಮಾರ್ಪಣಿಗೆ:—

ಬರುವ.....ಮಾಸದ.....ನೇ ದಿವಸ ಕ್ಯಾಲಾಸವಾಸಿ ಗತೇತ ನಾಲಾಯಣ ಮಜೂರಾಜಾಜಿರ ಪೌತ್ರನಾದ ಅನ್ನಿವನಾಲಾಯಣನ ವಿವಾಹ ಮತ್ತು ಓಜ್ಯಾಭಿಷೇಕಗಳನ್ನು ನೆಂದೇರಿಸುವಡು ಗೂತ್ತಾಗಿದೆ. ಈ ಸಮಾರಂಭಕ್ಕೂ ತಾವು ಬೇಗಿನು ಸಹಿತರಾಗಿ ಒರಬೇಕೆಂದು ಅವೇಷ್ಟಿಸುತ್ತೇನೇ. ತಂದೆಯು ತೆಸರಿನಿಂದಲೇ ಮಾನ್ಯ ಪಾಜಿಯವು ರೂಢಿಯ ಮಾತ್ರ; ಅದರೆ ಇಲ್ಲಿ ಆ ರೂಢಿಯನ್ನು ವಿಷಿರಿಸ್ತೂ ಮತ್ತು ಪತ್ರದಾಪರದಿಂದ ನಿಮಂತ್ರಣ ಪತ್ರಿಕೆ ಕಳಿಸಿದ್ದಷ್ಟು ಕ್ವಮಿಬೇಕು ಇತಿ.

ತನ್ನ ಆಜ್ಞಾಧಿನೇ, ಭಾವೀ ರಾಜಮಾತ್ರಾ. ನವಕಿರ್ತೇರಿದೇವಿ.

ಅವಳಿ ತನ್ನ ಆ ಪತ್ರವನ್ನು ತ್ರಪುಂಡೇವಿಗೆ ಸಂಪೂರ್ಣವಾಗಿ ಬುದ್ಧಿಮೂರಿಸಿ, ಗೊಡ ನಗರಕ್ಕೂ ಕಳಿಸುವ ವ್ಯವಸ್ಥೆಯನ್ನು ಮಾಡಿದಳು.

ಅಶಮಾನೆತಾರಾಳ ಹೊಟ್ಟೆಯಲ್ಲಿ ಭಾವೀ ಗೊಡ ಸಾಮಾರ್ಪಣನು ಜನಿಸಿರುವನು ಅವನಿಂದ ಆಮೋದನೆಂದು ನಾಮಕರಣ ಮಾಡಿದ್ದರು. ಪತಿ-ಪತ್ನಿಯರು ಬಾಲಕನ ಶ್ರೀರಾ-ಮಿನೋದಗೆಳಲ್ಲಿ ಮಗ್ಗುರಾಗಿ ಆತೇತದುಃಖವನ್ನು ಮರೆಯಕ್ಕೆ ದ್ವರ್ಬಾಲಿ ಆಗಿ ದೂಡಿಸು ಬಂದು ನವಕಿರ್ತೇರಿಯ ಪತ್ರವನ್ನು ಕೊಟ್ಟಿನು. ಸಾಮಾರ್ಪಣನು ಪತ್ರವನ್ನು ಬುದ್ಧಿ ಕಂಪಿತ ಹಷ್ಟು ದಿಂದ ಆದನ್ನು ಅಶಮಾನೆಳ ಶ್ವೇತ ಕೊಟ್ಟಿನು. ಅವಳಿ ಉದ್ಯೋಗದಿಂದ ಆ ಪತ್ರವನ್ನು ಜಲವು ಸಾರಿ ಬುದ್ಧಿದಳು. ಅವಳಿ ಕಣ್ಣಿಳಿಗಿಂದ ಎರಡು ಹನಿಗಳು ಉದುರಿದವು. ನಂತರ ಪತಿಯನ್ನು ಕಂರಿತು:—ಮುಂದೆ ಏನು ವಿಚಾರ ಮಾಡಿರುವಿರಿ? ಎಂದು ಕೇಳಿದಳು. ಆಗ ಸಾಮಾರ್ಪಣನು:—ಅಶಮಾನ, ಏನು ಹೇಳಲಿ? ನನಗೆ ಏನೂ ತೋಚದು; ಆ ಸರಳ ಹೃದಯದ ಲಾವಣ್ಯಮುಖಿಯಾವ ಸಾಧ್ಯಾಯ ಹೃದಯದಲ್ಲಿಯ ಜ್ಞಾಲೆಯನ್ನು ಕಾಂತಮಾಡುವ ಉಪಾಯವಿಲ್ಲದಾಗಿದೆ.

ಅಶಮಾನ:—ನಡೆಯಿರಿ ಕಾಗಾದರೆ, ನಾನೆಲ್ಲಾರೂ ಹೋಗೋಣ.

ಸಾಮಾರ್ಪಿಃ:—ಅಶಮಾನ, ಹೋಗೆಲು ಇದು ತತ್ವ ಸಮಯವಲ್ಲ. ಹೋದರೆ, ಅಲ್ಲಿಯ ಎಲ್ಲ ಉತ್ಸವ-ಉನಂದಗಳು ವಿರಸವಾಗುವವು; ತಾಯಿಯ ಅಭಿಮಾನಾನಾಗ್ನಿಯು ದ್ವಿಗುಣತವಾಗಿ ಪ್ರಜ್ಞಲಿಸುವದು. ಸಮಾರಂಭದಲ್ಲಿ ಯಾವ ಹಿಂದುವೂ ಅನ್ವೇತಿಕಣ ಮಾಡಲಿಕ್ಕಿಲ್ಲ.

ಅಶಮಾನ:—ಹಾಗಾಟಿ ಆಮಂತ್ರಣವನ್ನು ಮನ್ಮಿಸಿ ಪತ್ರಕ್ಕೆ ಉತ್ತರ ಕ್ಷಳಿಸಬೇಕಳ್ಳಿವೇ ನನಗೆ ಅನ್ವಯಪನ್ಮೂಲ ಅಷ್ಟೇ, ಆಮೋದನೂ ಅಷ್ಟೇ; ಕಾರಣ ನಾನೇ ಪತ್ರದಳಿತ್ತರ ಬರೆಯುತ್ತೇನೆ. ಎಂದು ಪತ್ರ ಬರೆದಳು.

ತೀ

ತೀ|| ಸಿತಾ ಸಮಾನ ಮಹಾರಾಣ ನವಕಿಶೋರಿದೇವಿಯಾ ಸನ್ಮಿಥಾನಕ್ಕೆ:

ಮಂಬಾಸ್ಯಿತ ಗೌಡ ಸಾಮಾರ್ಪಿಃನ ಹೈಸರಿಸಿಂದ ಕಳುಹಿಸಿದ ಆಮಂತ್ರಣ ಪತ್ರಿಕೆಯು ಮುಚ್ಯಿತು. ಎಲ್ಲರಿಗೂ ವಂತದಡಿನೆಂದವಾಯಿತು. ಗೌಡರಾಜ್ಯದಲ್ಲಿಯ ಎಲ್ಲ ದೇವಾಲಯ-ಮನೀಂದ್ರಗಳಲ್ಲಿಯೂ ಭಾವಿರಾಜ ದಂಪತಿಗಳ ಕಲಾಳಣ ಕಾಮನಾಥಾವಾಗಿ ಉತ್ಸವಗಳು ನಡೆಯುವಂತೆ, ಮತ್ತು ದರಿದ್ರಿಗೆ ಅನ್ವಯಾಸ-ವಕ್ರದಾನಗಳು ದೊರೆಯುವಂತೆ ವ್ಯವಸ್ಥೆ ಮಾಡಿದೆ. ಖಂತಿಯಾದ ಜೀವನರಾಯೇ ಸಂಗೇದ ಅಭಿಪ್ರೇತಿದ ಸಾಮಾನುಗಳನ್ನೂ, ಕಾಣಿಕೆಗಳನ್ನೂ ಕಳಿಸಿದೆ ಉತ್ಸವಕ್ಕೆ ಒರುವ ಅತೀವ ಇಚ್ಛಿಯಿದ್ದರೂ, ಶೆಲ ಇಂತರಿಕ ಕಾಣಗೆಂದ ಉಲ್ಲಿಕಾಗಲಿಭಿ; ಕ್ಷಮೆ ಸಿರಿ. ಶರ್ವಸಾಪ್ತಿಯಾದ ಭೇದವಂತನೆನ್ನು ಶಾರುಖಾ:-ದಂಪತಿಗಳ ದೀಪಿಕ ಕಲಾಳಣ ಕಾಮನೆಯನ್ನು ಪ್ರಾಣ ಪ್ರಾಣ ಪರಾರ್ಥಿಸುತ್ತೇನೆ. ನಿಮ್ಮ ಉದಾರ ಕೃದಯಾಲ್ಲಿ ಸಾಮ್ಯ ಸಹಿತ, ಶಪುರಾಧಿಗಳ ಕ್ಷಮೆಯಾಗೆವ ದೆಂದು ನಂಬಾತ್ತೇನೆ ನಿಮ್ಮ ಆಚಾರ್ಯ ಧೀನ-ಪ್ರೇರಣಾಶಾಂಕ್ಷಿ, ಅಶಮಾನತಾರಾ.

ಪತ್ರವನ್ನು ಶಿದಿ ಯಂದುನಾರಾಯಣನೆ ಹಂಡು ದೀಪ್ರಿ ಶಾಸ್ವತವನ್ನು ಬಿಟ್ಟಿನು!

ವಿವಾಹ ಸಮಾರಂಭವೂ, ರಾಜಾಳಾಭಿಪ್ರೇತವೂ ಯಥಾಸಾಂಗವಾಗಿ ಜರುಗಿದ ನಂತರ ಜೀವನಂಾಯನು ಎಲ್ಲರ ಅಪ್ರಾಣಿಯನ್ನು ಪಡೆದು, ನಂತರ ಕಿಶೋರಿದೇವಿಯ ಬಳಿಗೆ ಬಂದನು. ಆಗ ಅವಳು ಅಂದದ್ವಿ:—ನಿಮ್ಮ ಸಾರ್ವಭೋಮರಿಗೆ ಎಲ್ಲ ಸಂಗತಿಯನ್ನೂ ತಳಿಸಿರಿ. ಆಹೋರಿನ ಪೆಟ್ಟಿಗೆ

ಯನ್ನು, ಪತ್ರವನ್ನು ಅಶಾನತಾರಾಳಿಗೆ ಕೊಡಿರಿ, ಎಂದು ಹೇಳಿದ್ದು. ಆ ಪಕಾರ ಅವನು ಅವುಗಳನ್ನು ತಂದು ಕೊಡಲು, ಅಶಾನಿಂದು ಉತ್ಪನ್ನ ಕರ್ತಯಿಂದ ಪತ್ರವನ್ನು ಓದಿದ್ದು. ಆ ಪತ್ರದ ಅಭಿಪೂರ್ಯವು ಹಿಗಿದ್ದಿತು;

ತೀ

ಸುಮಂಗಲೆಯಾದ ಪ್ರಿಯ ಅಶಾನಿಂದಿಗೆ:- ತೀ ಹರಿಕೃಪೆಯಿಂದಲೂ ನಿಮ್ಮ ಅಶಿವಾದದಿಂದಲೂ ಎಲ್ಲ ಕಾರ್ಯವೂ ಯಥಾ ಸಾಂಗವಾಯಿತು. ನನ್ನ ಅಮಂತ್ರಣಕ್ಕೆ ವಾನಕೆಂಟ್ಟು ಲೋಕವನ್ನು ಕಾರ್ಯದ್ವಾರ್ತೆ ಅಭಾರಿಯಿರುತ್ತೇನೆ; ಮತ್ತು ನಿಮ್ಮ ದಾನಕ್ಕೆ ಪ್ರತಿದಾನವನ್ನು ಕಣ್ಣಿಸತಕ್ಕ ಶಿಷ್ಯಾಜಾರದಂತೆ, ನಾನೂ ನಿವಾಗೆ ಏನಾದರೂ ಕೊಡಬೇಕ್ಕಾದ್ದರಿಂದಿರಿ ಅದರೆ ನನ್ನ ಪ್ರಿಯ ಸಹೇಳಿದರಿ, ನಾನು ನಿನಗೆ ಏನು ಕೊಡಲಿ? ನನ್ನ ಹತ್ತರ ಏನು ಉಳಿದಿದೆ? ನನ್ನ ಸರ್ವಸ್ವವೂ ನಿನ್ನ ಅಧಿನವೇ ಆಗಿದೆ; ಅದರಿಂದ ನಾನು ರಾಜಶಾಸ್ತ್ರವನ್ನು ಏನೂ ಕೊಡದಿದ್ದರೆ ಸಾಮಾಜಿಕಿಗೆ ಕೋವ ಬಂದಿತು. ತಂಗೀ, ನನ್ನ ಸೌಭಾಗ್ಯ ಚಂದ್ರಮನು ನಿನ್ನ ಭಾಗಾಂಶ ಕಾರ್ತದ ಮೇಲೆ ಉದಯಿಸಿರುವನು. ಅಂದಬಳಿಕ ನನ್ನ ಸೌಭಾಗ್ಯ ಸಳಜಕ ವಸ್ತುಗಳ ಮೇಲೆ ನಿನ್ನದೇ ಅಧಿಕಾರವು ಅವುಗಳನ್ನೇ ನೀನು ಧರಿಸತಕ್ಕದ್ದು.

ಪ್ರಿಯಸಹೇಳಿದರಿ! ನೀನು ನನ್ನ ಸೌಭಾಗ್ಯದ ಅಧಿಕಾರಿಯಾದ್ದರಿಂದ ಪತ್ರ ಸಹಿತ ಸುಖವಾಗಿ ಇರು, ಎಂದು ಅಶಿವಾದಿಸುತ್ತೇನೆ ದರ್ಶನಾ ಪೇಕ್ಕೆಯು ಅತಿಶಯವಿದ್ದರೂ ಈ ಜನ್ಮದಲ್ಲಿ ಶಕ್ಯವಿಲ್ಲ. ಇದೇ ನನ್ನ ಕಡೆಯ ಪತ್ರವು. ಪತ್ರಕ್ಕೆ ಉತ್ತರ ಸಹ ಬೇಡ; ಯಾಕಂದರೆ ನಾನು ಹೋಗತಕ್ಕ ಸಫಳಕ್ಕೆ ಪತ್ರಗಳು ಮುಟ್ಟುವದತಕ್ಕವು. ಇತ್ಯಾಶಿವಃ

ನಿಮ್ಮ ಭಾಗ್ಯಹಿನ ನವಕಿಶೋರಿದೇವಿ.

ತಾ. ಕ. ಇದರ ಸಂಗೆದ ಕಳಿಸಿದ ಪತ್ರವನ್ನು ಸಾಮಾಜಿಕಿಗೆ ಮುಟ್ಟುಸು.

ನವಕಿಶೋರಿ.

ಅಶಾನಿಂದ ಪತ್ರಯ ಕ್ಷೇತ್ರದಲ್ಲಿ ಪತ್ರವನ್ನು ಕೊಟ್ಟಿಳು. ಆ ಪತ್ರವನ್ನು ಓದಿ ಸಾಮಾಜಿಕ ಕಳೆತಕ್ಕಿಂತಿನ ನಿರ್ದಿಷ್ಟ ನಿರ್ವಹಣೆ ತಾವಾಗಿ ಹೋಗಿ ಹತ್ತಿದವು. ಪತ್ರದ ಅಭಿಪೂರ್ಯವು ಇಂತು:

ಅಶಾನಿಂದ ಸ್ವಾಮಿಯ ಸ್ವಾಧಾರಣಕ್ಕೆ:—

ನೀವು ಗೋಡಸಾಮಾಜಿಕರು; ಮತ್ತು ಯೋಗ್ಯವಾದ ನ್ಯಾಯವನ್ನು ಕೊಡತಕ್ಕವರು. ನಿಮ್ಮ ಬಳಿಯಲ್ಲಿ ಈ ದಿನ ಅಬಲೆಯದೊಂದು

ఫియాఫ్ దియుంటు. “ఈ కిశోరియ పతియు ఇవళిగే వోస మాడి, ఇవళ సవస్పవన్నెల్ల అవకరిసి, కడెయ దరుకనవన్ను పడ కొడదే పలాయన మాడిరువను; మత్తు ఆ పతియు ఆగే గాండ ప్రజియాగిద్దు ఆగెలూ గౌడదల్లిరువను. ఈ వాదియ ఏనంతియు ఇష్టే, నన్న సాప్తామియు అవకరిసిద యావ సుఖవన్నొన్న నాను ఇచ్ఛిసువదిల్ల. నన్న ఇచ్ఛియేనందరే:—హిందు వేళే పతియు తన్న అపరాధవన్ను స్వీకరిసిద్దాదరే:—ఆవరు ఈ కిశోరియ సలువాగి అనథిక చింత మాడబారదః.” ఈ జన్మదల్లి అవళ ఆశియు సాధ్యవాగిద్దరూ జన్మజన్మాంతరదల్లి అవరే పతిగళాగి వైన్న ఆశియు పూర్ణవాగబేకందు దేవరల్లి ప్రాధిసువళు”

ఆ పత్రవన్ను బుది, అవళు కళసిద ఆహేరన్ను సేకిఇ, దంపతిగళిభురూ అతికయవాగి లోఇక మాడిదరు. కడిగే సావార్ టిను అశవానెళన్న కరళొందు కిశోరియ శ్వమే బేడికొళ్ళ బేఁకెందు భాదుడిగే నోకా మాగాదింద హేరటను ఇవర నోకయు కోటియు సమికపక్క హోగెలు, దండెయ మేలే అసంఖ్య జనెర కోలాయలవు కోశయత్తితు. భయంకరవాద ఆగ్నియు ఉరియుత్తిత్తు. ఆగ సావార్ టిను దూతరన్న శాఖాఱిసి సమాచార వన్న తిలిదుకొళ్ళలు, పూవఁ దివసద రాత్రి కిశోరియు మరణ హేందిద సంగతియు తిళియితు. లోకాకులనాద సావార్ టిను నోకయన్న ఆల్లింద హాగే తిరుగిసి గౌడక్కే తిరుగి బందను. ఆల్లింద బంద కుడలే సావార్ టిను కాసిగెయన్న హిదిదను. తన్న సాధ్యయాద పత్తియ మరణక్కే తానే కారణనెంబ హృదోగదింద అవను హిందు దివస ఇదలోఇవన్న త్వజిసి కిశోరియ సన్నిధవన్నై దిదను ఆవను సాయువ కాలక్కే కాసిఎనున క్షేయల్లి చునూర ఆమోదనన్న కొట్టు:—“కాసిఎన....అశవాన....హిందూ-ముసల్లూనర ఐశ్వరుతిష్ఠాపకనాద మతాతమ్మ జలాలుద్దీనే సమార్పి-యదునారాయణ-న ఆత్మవు జడస్యస్మియన్న

ಚಿಟ್ಟು ಪರಂಥಾಮವನ್ನೆಲ್ಪಡಿತು!

ಈ ಸುದ್ದಿಯು ಭಾದುಡಿನಗೆರಕ್ಕೆ ಶಳಿಹಿಸಲ್ಪಟ್ಟಿತು. ಅನೇವ ಕುಮಾರನು ಪ್ರಮಾಗೆಕ್ಕೆ ಹೊಗೀ ತಂದೆಯು ಹಿಂಡಪ್ರದಾನವನ್ನು ಮಾಡಿದನು. ಇತ್ತು ಶತಮಾನಕ್ಕೆ ಪಾಟಣಾ ಪಟ್ಟಣದಲ್ಲಿ ಪತಿಯ ಸ್ತುರಣಾಧಿಕಾರಿಗಾಗಿ ಹಂದು ವಸಿದೆಯನ್ನು ಕಟ್ಟಿಷಿವ ನ್ಯಾಷನ್ಸ್‌ನು ಮಾಡಿ, ಮಗನನ್ನು ಕರಕೂಂಡು ಸಂಗಾನದಿಲ್ಲಿ ಸೌಕೆಯ ಮೇಲಿಂದ ತಿರುಗಿ ಹೊರಿಸಿದ್ದಳು. ಇತ್ತು ಶ್ರೀಪುರಾದ್ವಿಯಾದ ಮೊದ್ದುಗನಾದ ಅನೂಪನನ್ನು ಕರಿಷಿಂಡು ನೋಕಿಯಿಂಬು ಈದೋ ಮಾರ್ಗವಾಗಿ ಉರುಗಿದ್ದಳು. ಮಾರ್ಗದಲ್ಲಿ ಇಬ್ಬಿರ ನೋಕಿಗಳು ಎದುರುಬದುರಾದಷ್ಟು ಅನೂಪನು ಹೊರಗೆ ಬಂದು ನೋಡಿದನು; ತನ್ನೆಂತಹೀಗೆ ನುಖಜೆಯೆಯಂತ್ರೆ ಹಬ್ಬಿಹನನ್ನೆರಡು ವರ್ಷದ ಬಾಲಕನು ಆ ನೋಕೆಯ ಮೇಲಿನ ಸ್ತ್ರೀಯ ಹೇಳಿಕೆಯ ಮೇಲಿಂದ ‘ಅಣ್ಣಾ-ಅನೂಪ’ ಎಂದು ಹಿಡರಿ, ಈಡಿ ಬಂದು, ಇವನನ್ನು ಇಟ್ಟಿಕೊಂಡನು ಆಗ ಅನೂಪನೂ ಸಂಭ್ರಮದಿಂದ:-ತಮಾತ್, ಆಮೋದ, ಎಂಟು ಅವನನ್ನು ಅಲಿಂಗಿಸಿದವು. ಆಗ ಶ್ರೀಪುರಾದ್ವಿಯಾಗಿ ಹೊಳಪೆ ಬರಲು, ಶತಮಾನಕ್ಕೆ ಅವಳ ಶಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ರೈತೆನ ಪೂರುಷತ್ವಿದಳು. ಆಗ ದಯಾ ಮಯಿಯಾದ ಶ್ರೀಪುರಾರಾಣಿಯು ಎಲ್ಲವನ್ನೂ ಮರೆತು:-ವಿಗ್ರಹ, ಇತರಾನ, ಏನು ಮಾಡಬೇಕುಂದ್ದು? ಎಲ್ಲಾರೂ ಜೀವಿಸಿದ್ದರು. ನಾನು ಮತ್ತು ನೀನು ಮಾತ್ರ ಉಳಿದವರಿ. ಬಾ ಮಗ್ನಾ, ನಷ್ಟ ಪಕ್ಷಿದಲ್ಲಿ ಬಾ, ಎಂದು ಎದೆಗೆ ಅವಚಿಕೊಂಡಳು.

ಆಗ ಅನೂಪನು ಶತಮಾನಕ್ಕೆ ಸಮಸ್ಯಾರ ಮಾಡಿ, ಅವಾಃ—
ಇನ್ನು ನಾಪಿಷ್ಯರಾ ಇಷ್ಟ-ತಪ್ಪಂದಿರು. ಭಾದುಡಿಗೆ ಹೊಗೀ, ಅಲ್ಲಿಂದ ಗೊಡಿಕ್ಕೆ ಹೊಗಿಬಿಡಿ. ಇಮಾತ್, ಇತ್ತೋದ್ದೇ ಇಷ್ಟಪ್ಪಾ? ಎಂದನು.

ಆಗ ರಾಣಿಯಾ:—ಹೋದು ಇತರಾನ, ಕರಗೇ ಮಾಡೋಣ, ಎಂದು ಏರಡೂ ನೋಕಿಗಳನ್ನು ಭಾದುಡಿ ಆಡುಬೇಕು ಶಡೆಗೇ ತರುಗಿಸಿದರು. ನೋಕೆಯಾ ವಸಂದಾ ಸಾಗಿತ್ತು. ಆಗ ಎಲ್ಲರೂ ಕೂಡಿ:—ಹಿಂಡೆ-
ಮುಸಲ್ಲಾನೆಕೇ ಜಯಾ ಅಲ್ಲ, ಹೋ ಅಸಾರಿ!! ಎಂದು ಗಜಿಫಿದರು.

... ಸಂಪೂರ್ಣ ...

